



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೯ Volume 149	ಬೆಂಗಳೂರು, ಗುರುವಾರ, ಆಗಸ್ಟ್ ೭, ೨೦೧೪ (ಶ್ರಾವಣ ೧೬, ಶಕ ವರ್ಷ ೧೯೩೬) Bangalore, Thursday, August 7, 2014 (Shravana 16, Shaka Varsha 1936)	ಸಂಚಿಕೆ ೩೨ Issue 32
-------------------------	---	-----------------------

ಭಾಗ ೩

ಸರ್ಕಾರದ ಆಯಾ ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ
ಸಂಬಂಧಿಸಿದ ಅಧಿಸೂಚನೆಗಳು

OFFICE OF THE CITY CIVIL COURT, BANGALORE

NOTIFICATION

NO. ADM-I (E) 1880/2014, Bangalore, Dated : July 15, 2014

Sri K. Nagaraju, Asst. Registrar of City Civil Court, Bangalore is granted 10 days of earned leave for the period from 19.6.2014 to 28.6.2014, on personal ground.

Sri H. G. Honnagangadharaiah, Asst. Registrar, City Civil Court, Bangalore is placed in additional charge of Sri K. Nagaraju, Asst. Registrar, City Civil Court, Bangalore, during the above leave period.

Sri K. Nagaraju, Asst. Registrar, City Civil Court, Bangalore would have continued in the same post, but for proceedings on leave.

PR. 512

By Order of the Prl. City Civil & Sessions Judge,

Registrar,

City Civil Court, Bangalore.

ಸಹಾಯಕ ಕಾರ್ಮಿಕ ಆಯುಕ್ತರು ಹಾಗೂ ಉಪಧನ ಪಾವತಿ ಕಾಯ್ದೆಯಡಿ ನಿಯಂತ್ರಣಾಧಿಕಾರಿಯವರ ನ್ಯಾಯಾಲಯ,

ವಿಭಾಗ-೨, ಬೆಂಗಳೂರು

ಸಂಖ್ಯೆ: ಸಕಾಆಬೆ-೨/ಪಿಜಿಎ/ಎಸ್.ಆರ್-119/2012

ಅರ್ಜಿದಾರರು

ಶ್ರೀ ಮಂಜುನಾಥ್ ವಿ

ಬಿನ್ ಲೇಟ್ ವೆಂಕಟೇಶ್

ನಂ. 64/01, 2ನೇ ಮುಖ್ಯ ರಸ್ತೆ, 7ನೇ ಕ್ರಾಸ್, ರವಿನಂದನ ಸ್ಕೂಲ್

ಕಾವೇರಿ ಪುರ ಎದುರು, ಕಾಮಕ್ಷಿಪಾಳ್ಯ, ಬೆಂಗಳೂರು-79

ಪ್ರತಿವಾದಿಗಳು

ಮುಖ್ಯ ಸಂಚಾರಿ ವ್ಯವಸ್ಥಾಪಕರು, ಬಿಎಂಟಿಸಿ, ಸೆಂಟ್ರಲ್ ಆಫೀಸ್

ಶಾಂತಿನಗರ, ಬೆಂಗಳೂರು-27

ಪ್ರಕಟಣೆ

ಸಾರ್ವಜನಿಕರಿಗೆ ಹಾಗೂ ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಈ ಪ್ರಕರಣದಲ್ಲಿನ ಅರ್ಜಿದಾರರು ಈ ನ್ಯಾಯಾಲಯದಲ್ಲಿ ದಿನಾಂಕ 1-12-12 ರಂದು ಪತ್ರವೊಂದನ್ನು ಸಲ್ಲಿಸಿ ತನ್ನ ತಂದೆಯಾದ ಶ್ರೀ ಲೇಟ್ ವೆಂಕಟೇಶ್ ಪ್ರತಿವಾದಿಯವರಲ್ಲಿ 19 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವೆಯಲ್ಲಿರುವಾಗಲೇ ನಿಧನ ಹೊಂದಿದ್ದಾರೆಂದು, ಅವರ ನಿಧನದ ನಂತರ ಪ್ರತಿವಾದಿಗಳು ಅರ್ಹ ಸೇವೆಗೆ ಉಪಧನವನ್ನು ನೀಡಿರುವುದಿಲ್ಲವೆಂದು, ಆದ್ದರಿಂದ ಪ್ರತಿವಾದಿಯವರಿಂದ ಉಪಧನವನ್ನು ಕೊಡಿಸಿಕೊಡಬೇಕೆಂದು ಈ ಪ್ರಾಧಿಕಾರವನ್ನು ಕೋರಿರುತ್ತಾರೆ.

ಸದರಿ ದಾವೆಯ ವಿಚಾರಣೆ ನಡೆಯುತ್ತಿದ್ದು, ಈ ಬಗ್ಗೆ ಆದೇಶ ಹೊರಡಿಸಬೇಕಾಗಿರುವುದರಿಂದ ಮೇಲೆ ಸೂಚಿಸಿರುವ ಅರ್ಜಿಯನ್ನು ಹೊರತುಪಡಿಸಿ (ಜೀವಂತ ಸದಸ್ಯರು) ಬೇರೆ ಯಾರಾದರೂ ಸದರಿ ಕಾರ್ಮಿಕರಿಗೆ ಸಂಬಂಧಿಸಿದ ಶಾಸನಬದ್ಧ ವಾರಸುದಾರರು ಎಂದು ಪರಿಗಣಿಸಲು

(೧೪೯೭)

ಪ್ರಾರ್ಥಿಸುವುದಾದಲ್ಲಿ ಅಂತಹವರು ಈ ಪ್ರಕಟಣೆಯನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿದ 30 ದಿನಗಳೊಳಗಾಗಿ ಅಂತಹ ಆಕ್ಷೇಪಣೆಗಳನ್ನಾಗಲೀ ಈ ನ್ಯಾಯಾಲಯಕ್ಕೆ ಸಲ್ಲಿಸತಕ್ಕದ್ದೆಂದು ಈ ಮೂಲಕ ಸೂಚಿಸಲಾಗಿದೆ.

ಅವಧಿ ಮೀರಿ ಬಂದ ಅರ್ಜಿಗಳನ್ನು ಮಾನ್ಯ ಮಾಡಲಾಗುವುದಿಲ್ಲ.

ದಿನಾಂಕ: 10-07-2014

PR-513

SC - 05

ಕೆ.ಬಿ ನಾಗರಾಜ್,

ಸಹಾಯಕ ಕಾರ್ಮಿಕ ಆಯುಕ್ತರು ಮತ್ತು ಉಪಧನ
ನಿಯಂತ್ರಣಾಧಿಕಾರಿ ಬೆಂಗಳೂರು ವಿಭಾಗ-2,

**ಸಹಾಯಕ ಕಾರ್ಮಿಕ ಆಯುಕ್ತರು ಹಾಗೂ ಉಪಧನ ಪಾವತಿ ಕಾಯ್ದೆಯಡಿ ನಿಯಂತ್ರಣಾಧಿಕಾರಿಯವರ
ನ್ಯಾಯಾಲಯ, ವಿಭಾಗ-2, ಬೆಂಗಳೂರು**

ಸಂಖ್ಯೆ: ಸಕಾಅಬೆಂ-2/ಪಿಜಿಎ/ಎಸ್.ಆರ್-111/2012

ಅರ್ಜಿದಾರರು

ಶ್ರೀಮತಿ ಉಜಿರಾ ಸುಲ್ತಾನ
ನಂ. 63/01, ಭುವನೇಶ್ವರಿನಗರ, 4ನೇ ಕ್ರಾಸ್,
ಆರ್‌ಟಿ ನಗರ ಅಂಚೆ, ಸುಲ್ತಾನ್ ಪಾಳ್ಯ, ಬೆಂಗಳೂರು.

ಪ್ರತಿವಾದಿಗಳು

ಸರ್ಕಾರಿ ಮುದ್ರಣಾಲಯ ಮತ್ತು ಪ್ರಕಾಶನ ಸರ್ಕಾರಿ ಮುದ್ರಣಾಲಯ
ಮೈಸೂರು ರಸ್ತೆ, ಬೆಂಗಳೂರು-59

ಪ್ರಕಟಣೆ

ಸಾರ್ವಜನಿಕರಿಗೆ ಹಾಗೂ ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಈ ಪ್ರಕರಣದಲ್ಲಿನ ಅರ್ಜಿದಾರರು ಈ ನ್ಯಾಯಾಲಯದಲ್ಲಿ ದಿನಾಂಕ 26-11-2012 ರಂದು ಪತ್ರವೊಂದನ್ನು ಸಲ್ಲಿಸಿ ತನ್ನ ಪತಿಯಾದ ಲೇಟ್ ಜಿಯಾವುಲ್ಲಾ ಷರೀಫ್ ಪ್ರತಿವಾದಿಯವರಲ್ಲಿ 23 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವೆಯಲ್ಲಿರುವಾಗಲೇ ನಿಧನ ಹೊಂದಿದ್ದಾರೆಂದು, ಅವರ ನಿಧನದ ನಂತರ ಪ್ರತಿವಾದಿಗಳು ಅರ್ಹ ಸೇವೆಗೆ ಉಪಧನವನ್ನು ನೀಡಿರುವುದಿಲ್ಲವೆಂದು, ಆದ್ದರಿಂದ ಪ್ರತಿವಾದಿಯವರಿಂದ ಉಪಧನವನ್ನು ಕೊಡಿಸಿಕೊಡಬೇಕೆಂದು ಈ ಪ್ರಾಧಿಕಾರವನ್ನು ಕೋರಿರುತ್ತಾರೆ.

ಉಪಧನ ಪಾವತಿ ಕಾಯ್ದೆ, 1972 ಮತ್ತು ಕರ್ನಾಟಕ ನಿಯಮಾವಳಿ 1973ರಲ್ಲಿ ಸಹಾಯಕ ಕಾರ್ಮಿಕ ಆಯುಕ್ತರು ಹಾಗೂ ಉಪಧನ ನಿಯಂತ್ರಣ ಪ್ರಾಧಿಕಾರಿ, ಬೆಂಗಳೂರು 2ನೇ ವಿಭಾಗ, ಕಾರ್ಮಿಕ ಭವನ, ಬನ್ನೇರುಘಟ್ಟ ರಸ್ತೆ, ಬೆಂಗಳೂರು ಇವರು ದಿನಾಂಕ: 20-05-14ರಂದು ಆದೇಶ ಹೊರಡಿಸಿ, ಅರ್ಜಿದಾರರಿಗೆ ರೂ. 1,02,054 (ರೂಪಾಯಿ ಒಂದು ಲಕ್ಷದ ಎರಡು ಸಾವಿರದ ಐವತ್ತನಾಲ್ಕು) ಗಳ ಉಪಧನ ಮೊತ್ತ ಮತ್ತು ಸದರಿ ಮೊತ್ತದ ಮೇಲೆ ಶೇಕಡ 10% ರಷ್ಟು ಬಡ್ಡಿಯನ್ನು ದಿನಾಂಕ: 14-07-12ರಿಂದ ಈ ಪ್ರಾಧಿಕಾರದಲ್ಲಿ ಠೇವಣಿ ಮಾಡುವವರೆಗೆ ಸೇರಿಸಿ ಅರ್ಜಿದಾರರಿಗೆ ಪಾವತಿಸಲು ಪ್ರತಿವಾದಿಯವರು ಬಾಧ್ಯಸ್ಥರೆಂದು ಆದೇಶಿಸಲಾಗಿದೆ.

ಸದರಿ ದಾವೆಯ ವಿಚಾರಣೆ ಮುಗಿದು ಆದೇಶವಾಗಿದ್ದು, ಈ ಬಗ್ಗೆ ಮೇಲೆ ಸೂಚಿಸಿರುವ ಅರ್ಜಿಯನ್ನು ಹೊರತುಪಡಿಸಿ (ಜೀವಂತ ಸದಸ್ಯರು) ಬೇರೆ ಯಾರಾದರೂ ಮೃತ ಕಾರ್ಮಿಕ ಲೇಟ್ ಜಿಯಾವುಲ್ಲಾ ಷರೀಫ್‌ಗೆ ಸಂಬಂಧಿಸಿದ ಶಾಸನಬದ್ಧ ವಾರಸುದಾರರು ಎಂದು ಪರಿಗಣಿಸಲು ಪ್ರಾರ್ಥಿಸುವುದಾದಲ್ಲಿ ಅಂತಹವರು ಈ ಪ್ರಕಟಣೆಯನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿದ 30 ದಿನಗಳೊಳಗಾಗಿ ಅಂತಹ ಆಕ್ಷೇಪಣೆಗಳನ್ನಾಗಲೀ ಈ ನ್ಯಾಯಾಲಯಕ್ಕೆ ಸಲ್ಲಿಸತಕ್ಕದ್ದೆಂದು ಈ ಮೂಲಕ ಸೂಚಿಸಲಾಗಿದೆ.

ಅವಧಿ ಮೀರಿ ಬಂದ ಅರ್ಜಿಗಳನ್ನು ಮಾನ್ಯ ಮಾಡಲಾಗುವುದಿಲ್ಲ.

ದಿನಾಂಕ: 02-07-2014

PR-514

SC - 05

ಕೆ.ಬಿ ನಾಗರಾಜ್,

ಸಹಾಯಕ ಕಾರ್ಮಿಕ ಆಯುಕ್ತರು ಮತ್ತು ಉಪಧನ
ನಿಯಂತ್ರಣಾಧಿಕಾರಿ ಬೆಂಗಳೂರು ವಿಭಾಗ-2,

ಕೃಷಿ ಮಾರಾಟ ಇಲಾಖೆ

ಅಧಿಸೂಚನೆ

ಸಂಖ್ಯೆ : ಕೃಮಾಇ/03/ಚುನಾವಣೆ/2011 ಬೆಂಗಳೂರು, ದಿನಾಂಕ: 09-07-2014.

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ ಅಧಿನಿಯಮ, 1966ರ ಕಲಂ 11(1)(viii)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕದಲ್ಲಿನ ಕೃಷಿ ಮಾರಾಟ ಇಲಾಖೆಯ ನಿರ್ದೇಶಕನಾದ ಪಿ.ಎಸ್.ವಸ್ತದ ಆದ ನಾನು, ಈ ಕಛೇರಿಯ ಅಧಿಸೂಚನೆ ಸಂ:ಕೃಮಾಇ/03/ಚುನಾವಣೆ/2011, ದಿನಾಂಕ:16-05-2011ರಲ್ಲಿ ಧಾರವಾಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಹುಬ್ಬಳ್ಳಿ ಇವರನ್ನು ಇಲಾಖಾ ಪ್ರತಿನಿಧಿಯನ್ನಾಗಿ ಮಾಡಿದ್ದ ನಾಮನಿರ್ದೇಶನವನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ರದ್ದುಗೊಳಿಸಿ, ಈ ಕೆಳಕಂಡ ಅಧಿಕಾರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ಪ್ರತಿನಿಧಿ ಸದಸ್ಯರನ್ನಾಗಿ ನಾಮಕರಣ ಮಾಡಿದ್ದೇನೆ.

ಕ್ರಮ ಸಂಖ್ಯೆ	ಜಿಲ್ಲೆಯ ಹೆಸರು	ಸಮಿತಿಯ ಹೆಸರು	ಸದಸ್ಯರನ್ನಾಗಿ ನಾಮಕರಣ ಮಾಡಲಾಗಿರುವ ಅಧಿಕಾರಿ
1.	ಧಾರವಾಡ	ಧಾರವಾಡ	ಉಪ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಧಾರವಾಡ ಜಿಲ್ಲೆ ಧಾರವಾಡ

PR-515

SC - 05

ಪಿ.ಎಸ್.ವಸ್ತದ,(ಭಾ.ಆ.ಸೇ)

ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಬೆಂಗಳೂರು

ತಹಶೀಲ್ದಾರರವರ ಕಾರ್ಯಾಲಯ, ಬೆಂಗಳೂರು ಉತ್ತರ (ಅಪರ) ತಾಲ್ಲೂಕು, ಯಲಹಂಕ, ಬೆಂಗಳೂರು

ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಕಲಂ 68(1)ನೇ ಪ್ರಕರಣದ ಮೇರೆಗಿನ ಘೋಷಣೆ

ಕಡತ ಸಂಖ್ಯೆ: ಎಲ್‌ಎನ್‌ಡಿ(ಎನ್.ಎ)ಸಿಆರ್/111/14-15 ದಿನಾಂಕ: 24-06-2014.

:- ಪ್ರಕಟಣೆ :-

ಸರ್ಕಾರದ ಸ್ವತ್ತಾಗಿರುವ ಹಾಗೂ ಕೆಳಗಿನ ಅನುಸೂಚಿಯಲ್ಲಿ ನಿರ್ದಿಷ್ಟ ಪಡಿಸಿದ 'ಬಿ' ಖರಾಬು ಜಮೀನು ಸಾರ್ವಜನಿಕರ ಉಪಯೋಗಕ್ಕೆ ಅಗತ್ಯವಿಲ್ಲವೆಂದು ರಾಜ್ಯ ಸರ್ಕಾರಕ್ಕೆ ಕಂಡು ಬಂದಿರುವುದರಿಂದ,

- ಈಗ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ 68ನೇ ಪ್ರಕರಣದ (1) ನೇ ಉಪಪ್ರಕರಣದಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು 'ಬಿ' ಖರಾಬು ಜಮೀನಿನ ಸದರಿ ಭಾಗವು ಸಾರ್ವಜನಿಕರ ಉಪಯೋಗಕ್ಕೆ ಅಗತ್ಯವಿಲ್ಲವೆಂದು ಮತ್ತು ಸಾರ್ವಜನಿಕರ 'ಬಿ' ಖರಾಬು ಜಮೀನಿನ ಸದರಿ ಭಾಗದಲ್ಲಿ ಅಥವಾ ಅದರ ಮೇಲೆ ಸಾರ್ವಜನಿಕರ ಹಾಗೂ ಎಲ್ಲಾ ವ್ಯಕ್ತಿಗಳ ಹಕ್ಕುಗಳ ಕೊನೆಗೊಳ್ಳತಕ್ಕದ್ದೆಂದು ಉದ್ದೇಶಿಸಿ ಈ ಮೂಲಕ ಘೋಷಿಸುತ್ತದೆ.
- ಸಾರ್ವಜನಿಕ ಹೆದ್ದಾರಿಯ ಹಕ್ಕಿನ ಜೊತೆಗೆ ಸದರಿ ರಸ್ತೆಯ ಸದರಿ ಭಾಗದಲ್ಲಿ ಅಥವಾ ಅದರ ಮೇಲೆ ಹಿತಾಸಕ್ತಿಯುಳ್ಳ ಅಥವಾ ಹಕ್ಕುಳ್ಳ ಅಥವಾ ಈ ಉದ್ದೇಶದಿಂದ ಪ್ರತಿಕೂಲ ಪರಿಣಾಮಕ್ಕೊಳಗಾಗುವ ಸಂಭವವಿರುವ ಇತರ ಯಾವುದೇ ಹಿತಾಸಕ್ತಿಯನ್ನು ಹೊಂದಿರುವ ಯಾವನೇ ಸಾರ್ವಜನಿಕನು ಅಥವಾ ಯಾವನೇ ವ್ಯಕ್ತಿಯು ಈ ಅಧಿಸೂಚನೆಯನ್ನು ಹೊರಡಿಸಿದ ತೊಂಬತ್ತು ದಿನಗಳೊಳಗೆ ಸದರಿ ಉದ್ದೇಶದ ಬಗ್ಗೆ ತನ್ನ ಆಕ್ಷೇಪಣೆಗಳನ್ನು ಅಂಥ ಹಿತಾಸಕ್ತಿಯ ಅಥವಾ ಹಕ್ಕಿನ ಸ್ವರೂಪವನ್ನು ಮತ್ತು ಪ್ರತಿಕೂಲ ಪರಿಣಾಮವು ಸಂಭವಿಸಿರಬಹುದಾದ ರೀತಿಯನ್ನು ಮತ್ತು ಅಂಥ ಹಿತಾಸಕ್ತಿ ಅಥವಾ ಹಕ್ಕಿನ ಬಗ್ಗೆ ನಷ್ಟ ಪರಿಹಾರಕ್ಕಾಗಿ ಕ್ಷೇಮು ಮಾಡಲಾದ ಮೊಬಲಗು ಮತ್ತು ವಿವರಗಳನ್ನು ಜಿಲ್ಲೆಯ ಡೆಪ್ಯೂಟಿ ಕಮೀಷನರಿಗೆ ಅಥವಾ ತಾಲ್ಲೂಕು ತಹಶೀಲ್ದಾರ್ ರವರಿಗೆ ಬರಹದಲ್ಲಿ ತಿಳಿಸತಕ್ಕದ್ದು, ಮತ್ತು ಸದರಿ ಆಕ್ಷೇಪಣೆಗಳನ್ನು ಮತ್ತು ಕ್ಷೇಮುಗಳನ್ನು ಸದರಿ ಪ್ರಕರಣದಲ್ಲಿ ಉಪಬಂಧಿಸಿರುವಂತೆ ಡೆಪ್ಯೂಟಿ ಕಮೀಷನರು ಅಥವಾ ತಾಲ್ಲೂಕು ತಹಶೀಲ್ದಾರ್ ರವರಿಗೆ ಪರಿಶೀಲಿಸತಕ್ಕದ್ದು.

:- ಅನುಸೂಚಿ :-

ರಸ್ತೆಯ ಭಾಗ ಇತ್ಯಾದಿ ಇರುವ ಗ್ರಾಮಗಳು	ಕೋಗಿಲು
ತಾಲ್ಲೂಕುಗಳು	ಬೆಂಗಳೂರು ಉತ್ತರ (ಅಪರ) ತಾಲ್ಲೂಕು
ಜಿಲ್ಲೆ	ಬೆಂಗಳೂರು ನಗರ ಜಿಲ್ಲೆ.
ರಸ್ತೆಯ ಮೊದಲಾದುದರ ಭಾಗ ಅಥವಾ ಭಾಗಗಳ ವರ್ಣನೆ	ಸರ್ವೆ ನಂ. 98/1 ರಲ್ಲಿ 0-03 ಗುಂಟೆ
ರಸ್ತೆಯ ಭಾಗ ಅಥವಾ ಭಾಗಗಳ ಸರಿ ಸುಮಾರು ವಿಸ್ತೀರ್ಣ	0-03 ಗುಂಟೆ
ಮೇರೆ	ಪೂರ್ವ : ಸರ್ವೆ ನಂ.97ರ ಜಮೀನು ಪಶ್ಚಿಮಕ್ಕೆ : ಸರ್ವೆ ನಂ.109ರ ಜಮೀನು ಉತ್ತರಕ್ಕೆ : ಸರ್ವೆ ನಂ.98/2, 98/3, 98/1ರ ಪೈಕಿ ಉಳಿಕೆ ಹಿಡುವಳಿದಾರರ ಜಮೀನು ದಕ್ಷಿಣಕ್ಕೆ : ಸರ್ವೆ ನಂ.110ರ ಜಮೀನು
ಸಾರ್ವಜನಿಕ ರಸ್ತೆ/ಬೀದಿ/ಗಲ್ಲಿ/ ದಾರಿ ಅಥವಾ ಅದರ ಭಾಗ	ಕಾಲು ದಾರಿ

PR-519

SC - 10

ತಹಶೀಲ್ದಾರ್

ಬೆಂಗಳೂರು ಉತ್ತರ (ಅಪರ) ತಾಲ್ಲೂಕು ಬೆಂಗಳೂರು.

ತಹಶೀಲ್ದಾರ್‌ರವರ ಕಾರ್ಯಾಲಯ, ಬೆಂಗಳೂರು ಉತ್ತರ (ಅಪರ) ತಾಲ್ಲೂಕು, ಯಲಹಂಕ, ಬೆಂಗಳೂರು

ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಕಲಂ 68(1)ನೇ ಪ್ರಕರಣದ ಮೇರೆಗಿನ ಘೋಷಣೆ

ಕಡತ ಸಂಖ್ಯೆ: ಎಲ್‌ಎನ್‌ಡಿ(ಎನ್.ಎ)ಸಿಆರ್/112/14-15 ದಿನಾಂಕ: 24-06-2014.

:- ಪ್ರಕಟಣೆ :-

ಸರ್ಕಾರದ ಸ್ವತ್ತಾಗಿರುವ ಹಾಗೂ ಕೆಳಗಿನ ಅನುಸೂಚಿಯಲ್ಲಿ ನಿರ್ದಿಷ್ಟ ಪಡಿಸಿದ 'ಬಿ' ಖರಾಬು ಜಮೀನು ಸಾರ್ವಜನಿಕರ ಉಪಯೋಗಕ್ಕೆ ಅಗತ್ಯವಿಲ್ಲವೆಂದು ರಾಜ್ಯ ಸರ್ಕಾರಕ್ಕೆ ಕಂಡು ಬಂದಿರುವುದರಿಂದ,

- 1) ಈಗ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ 68ನೇ ಪ್ರಕರಣದ (1) ನೇ ಉಪಪ್ರಕರಣದಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು 'ಬಿ' ಖರಾಬು ಜಮೀನಿನ ಸದರಿ ಭಾಗವು ಸಾರ್ವಜನಿಕರ ಉಪಯೋಗಕ್ಕೆ ಅಗತ್ಯವಿಲ್ಲವೆಂದು ಮತ್ತು ಸಾರ್ವಜನಿಕರ 'ಬಿ' ಖರಾಬು ಜಮೀನಿನ ಸದರಿ ಭಾಗದಲ್ಲಿ ಅಥವಾ ಅದರ ಮೇಲೆ ಸಾರ್ವಜನಿಕರ ಹಾಗೂ ಎಲ್ಲಾ ವ್ಯಕ್ತಿಗಳ ಹಕ್ಕುಗಳು ಕೊನೆಗೊಳ್ಳತಕ್ಕದ್ದೆಂದು ಉದ್ದೇಶಿಸಿ ಈ ಮೂಲಕ ಘೋಷಿಸುತ್ತದೆ.
- 2) ಸಾರ್ವಜನಿಕ ಹೆದ್ದಾರಿಯ ಹಕ್ಕಿನ ಜೊತೆಗೆ ಸದರಿ ರಸ್ತೆಯ ಸದರಿ ಭಾಗದಲ್ಲಿ ಅಥವಾ ಅದರ ಮೇಲೆ ಹಿತಾಸಕ್ತಿಯುಳ್ಳ ಅಥವಾ ಹಕ್ಕುಳ್ಳ ಅಥವಾ ಈ ಉದ್ದೇಶದಿಂದ ಪ್ರತಿಕೂಲ ಪರಿಣಾಮಕ್ಕೊಳಗಾಗುವ ಸಂಭವವಿರುವ ಇತರ ಯಾವುದೇ ಹಿತಾಸಕ್ತಿಯನ್ನು ಹೊಂದಿರುವ ಯಾವನೇ ಸಾರ್ವಜನಿಕನು ಅಥವಾ ಯಾವನೇ ವ್ಯಕ್ತಿಯು ಈ ಅಧಿಸೂಚನೆಯನ್ನು ಹೊರಡಿಸಿದ ತೊಂಬತ್ತು ದಿನಗಳೊಳಗೆ ಸದರಿ ಉದ್ದೇಶದ ಬಗ್ಗೆ ತನ್ನ ಆಕ್ಷೇಪಣೆಗಳನ್ನು ಅಂಥ ಹಿತಾಸಕ್ತಿಯ ಅಥವಾ ಹಕ್ಕಿನ ಸ್ವರೂಪವನ್ನು ಮತ್ತು ಪ್ರತಿಕೂಲ ಪರಿಣಾಮವು ಸಂಭವಿಸಿರಬಹುದಾದ ರೀತಿಯನ್ನು ಮತ್ತು ಅಂಥ ಹಿತಾಸಕ್ತಿ ಅಥವಾ ಹಕ್ಕಿನ ಬಗ್ಗೆ ನಷ್ಟ ಪರಿಹಾರಕ್ಕಾಗಿ ಕ್ಷೇಮು ಮಾಡಲಾದ ಮೊಬಲಗು ಮತ್ತು ವಿವರಗಳನ್ನು ಜಿಲ್ಲೆಯ ಡೆಪ್ಯೂಟಿ ಕಮೀಷನರಿಗೆ ಅಥವಾ ತಾಲ್ಲೂಕು ತಹಶೀಲ್ದಾರ್ ರವರಿಗೆ ಬರಹದಲ್ಲಿ ತಿಳಿಸತಕ್ಕದ್ದು, ಮತ್ತು ಸದರಿ ಆಕ್ಷೇಪಣೆಗಳನ್ನು ಮತ್ತು ಕ್ಷೇಮುಗಳನ್ನು ಸದರಿ ಪ್ರಕರಣದಲ್ಲಿ ಉಪಬಂಧಿಸಿದಂತೆ ಡೆಪ್ಯೂಟಿ ಕಮೀಷನರು ಅಥವಾ ತಾಲ್ಲೂಕು ತಹಶೀಲ್ದಾರ್ ರವರಿಗೆ ಪರಿಶೀಲಿಸತಕ್ಕದ್ದು.

:- ಅನುಸೂಚಿ :-

ರಸ್ತೆಯ ಭಾಗ ಇತ್ಯಾದಿ ಇರುವ ಗ್ರಾಮಗಳು	ಕೊಡಗೇಹಳ್ಳಿ
ತಾಲ್ಲೂಕುಗಳು	ಬೆಂಗಳೂರು ಉತ್ತರ (ಅಪರ) ತಾಲ್ಲೂಕು
ಜಿಲ್ಲೆ	ಬೆಂಗಳೂರು ನಗರ ಜಿಲ್ಲೆ.
ರಸ್ತೆಯ ಮೊದಲಾದುದರ ಭಾಗ ಅಥವಾ ಭಾಗಗಳ ವರ್ಣನೆ	ಸರ್ವೆ ನಂ.213/7 ರಲ್ಲಿ 0-05 ಗುಂಟೆ
ರಸ್ತೆಯ ಭಾಗ ಅಥವಾ ಭಾಗಗಳ ಸರಿ ಸುಮಾರು ವಿಸ್ತೀರ್ಣ	0-05 ಗುಂಟೆ
ಮೇರೆ	ಪೂರ್ವ : ಸರ್ವೆ ನಂ.8, 6 ರ ಜಮೀನು ಪಶ್ಚಿಮಕ್ಕೆ : ರಸ್ತೆ ಉತ್ತರಕ್ಕೆ : ಸರ್ವೆ ನಂ.210ರ ಜಮೀನು ದಕ್ಷಿಣಕ್ಕೆ : ಸರ್ವೆ ನಂ.214ರ ಜಮೀನು
ಸಾರ್ವಜನಿಕ ರಸ್ತೆ/ಬೀದಿ/ಗಲ್ಲಿ/ ದಾರಿ ಅಥವಾ ಅದರ ಭಾಗ	ಕಾಲು ದಾರಿ

PR-520

SC - 10

ತಹಶೀಲ್ದಾರ್

ಬೆಂಗಳೂರು ಉತ್ತರ (ಅಪರ) ತಾಲ್ಲೂಕು ಬೆಂಗಳೂರು.

PROCEEDINGS OF ASSISTANT COMMISSIONER OF COMMERCIAL TAXES.

LVO- 420. BAGALKOT

Date: 05-June 2013

Present: Shri Shivanand Albal, ACCT, LVO -420

Sub: Loss of Form -C in case of M/s Sadashiva Sugars Ltd. NH 13 post: Nagara Nainegall, Taluk & Dist. Bagalkot

Ref: M/s Sadashiva Sugars Ltd. Letter SSL/ACC/2013-14 dt.26-10-2013

Preamble :-

M/s Sadashiva Sugars Ltd. NH 13, post: Nagara Nainegall, Taluk & Dist. Bagalkot is a registered dealer holding TIN 29130472670, engaged in the business of manufacturing of sugar, intimated this office (vide letter under reference) that the Form-C bearing SI Nos. KA-CA3914046, KA-CA3914047, KA-CA3914048, KA-CA3914049 for Rs.12,62,606=00, Rs.19,39,618=00, Rs.8,90,691=00 and Rs. 72,023=00 respectively for the FY 2011-12, have been lost in the custody of selling dealer M/s Paras

Corporation, Nav Samir Co-op Housing Society, Flat No.4, First floor, 13th Khetwadi Back Rd., Mumbai-400004. M/s Sadashiva Sugars Ltd. requested this office to issue duplicate Forms-C in lieu of Forms-C lost and issued from the office of the Assistant Commissioner of Commercial Taxes, LVO-420 Bagalkot to M/s Sadashiva Sugars Ltd.

M/s Paras Corporation Mumbai, issued paper notification in the two local newspapers and filed an F.I.R at jurisdictional Police station. The said dealer has also filed Indemnity Bond in Form-G at the jurisdictional Sales Tax Office, Mumbai, as per Rule 12(2) of CST (R&T) Rules, 1957 and the same authority has permitted the dealer to obtain duplicate Forms-C in lieu of lost Forms-C. M/s Paras Corporation Mumbai, has also furnished to this office the photocopy of local newspaper advertisement, F.I.R, Indemnity Bond and the letter of permission from Sales Tax Office, Mumbai to obtain duplicate Forms-C. Hence this Order.

ORDER No.ACCT/LVO-420/BGK/C FORM/01/2013-14 DATED 25.05.2013.

In view of the circumstances explained above, the said C-Forms bearing SI Nos. KA- CA3914046, KA-CA3914047, KA-CA3914048, KA-CA3914049 for Rs.12,62,606=00, Rs.19,39,618=00, Rs.8,90,691=00 and Rs. 72,023=00 respectively for the FY 2011-12, dated 26.04.2007 issued by this office to M/s Sadashiva Sugars Ltd. NH 13, post: Nagaral Nainegall, Taluk & Dist. Bagalkot (Karnataka) is lost in the custody of selling dealer M/s Paras Corporation, Nav Samir Co-op Housing Society, Flat No.4, First floor, 13th Khetwadi Back Rd., Mumbai-400004, is treated as invalid with immediate effect.

ASSISTANT COMMISSIONER OF COMMERCIAL TAXES.

LVO- 420. BAGALKOT

OFFICE OF THE ASSISTANT COMMISSIONER OF COMMERCIAL TAXES.

LVO- 420. BAGALKOT

NOTIFICATION

Notified authority under Rule 6(i) of the CST (Karnataka) Rules 1957.

By virtue of provisions of Rule12(2) of the CST (R & T) Rules 1957, it is hereby notified for General information that the declaration in Form-C shown below is declared to be lost in the custody of selling dealer and also to be invalid.

Number (including code No.) of declaration Form lost.	Name & address of the dealer to whom declaration Form C is issued by the department	Registration Certificate of the dealer under CST Act 1956	Date of issue of Form C by the department	Amount for which Form C is issued	Remarks
KA-CA3914046, KA-CA3914047, KA-CA3914048, KA-CA3914049	M/s Sadashiva Sugars Ltd. NH 13, post : Nagaral Nainegall Taluk & Dist Bagalkot (Karnataka)	29130472670	27-09-2012	Rs.12,62,606=00 Rs. 19,39,618=00 Rs. 8,90,691=00 Rs. 72,023=00	Form C is lost in the custody of selling dealer M/s Paras Corporation Nav Samir Co-op Housing Society, Flat No.4, First Floor, 13 th Khetwadi Back Rd., Mumbai-400004

PR-414

ASSISTANT COMMISSIONER OF COMMERCIAL TAXES.

SC-5

LVO- 420. BAGALKOT

ನಿರ್ದೇಶಕರು ಹಾಗೂ ನೇಮಕಾತಿ ಮತ್ತು ಶಿಸ್ತು ಪ್ರಾಧಿಕಾರಿ. ತಾಂತ್ರಿಕ ಶಿಕ್ಷಣ ಇಲಾಖೆ ಇವರ ನಡವಳಿಕೆಗಳು

ವಿಷಯ: ಕು|| ಮೇಧಾ ಜನಾರ್ದನ ಜೈವಂತ, ಉಪನ್ಯಾಸಕರು, ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್, ಬೋಂದೇಲ್, ಮಂಗಳೂರು ಇವರು ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಸರ್ಕಾರಿ ಸೇವೆಗೆ ಸೇರಿರುವ ಬಗ್ಗೆ ದಂಡನೆಯ ಆದೇಶ.

- ಉಲ್ಲೇಖ: 1) ಈ ಕಚೇರಿಯ ಆದೇಶ ಸಂ: ಡಿಟಿಇ 29 ಇಎಸ್‌ಟಿ 2(ಎ) 2009 ದಿ. 13.01.2010/16539.
- 2) ಅಡಿಷನ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ರವರ ಕಛೇರಿ, ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ, ಬೆಂಗಳೂರು ಇವರ ಪತ್ರ ಸಂ: ಜಾವಿ: 01: ಮಂವಿ: ನಾಹಜಾನಿ:2011, ದಿ: 12.02.2014
- 3) ಸಮಾಜ ಕಲ್ಯಾಣ ಇಲಾಖೆ ಸುತ್ತೋಲೆ ಸಂ: ಎಸ್‌ಡಬ್ಲ್ಯೂಡಿ/ 105/ಎಸ್‌ಎಡಿ/2013, ದಿ:08.04.2013.
- 4) ಸಮಾಜ ಕಲ್ಯಾಣ ಇಲಾಖೆ ಸುತ್ತೋಲೆ ಸಂ: ಎಸ್‌ಡಬ್ಲ್ಯೂಡಿ/ 105/ಎಸ್‌ಎಡಿ/2013, ದಿ:04.05.2013.
- 5) ತಹಶೀಲ್ದಾರರ ಕಾರ್ಯಾಲಯ, ಹುಬ್ಬಳ್ಳಿ ರವರ ಪತ್ರ ಸಂ: ಸಿಂಧುತ್ವ/ ಸಿಆರ್/2013-14, ದಿ: 17.12.2013.
- 6) ಸರ್ಕಾರದ ಪತ್ರ ಸಂಖ್ಯೆ: ಇಡಿ 77 ಡಿಟಿಇ 2014 ದಿ:11.06.2014.

ಪ್ರಸ್ತಾವನೆ:-

ಉಲ್ಲೇಖ (1) ರಲ್ಲಿನ ಆದೇಶದಂತೆ ದಿ:27.01.2010ರಂದು ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್, ಮಂಗಳೂರು, ಇಲ್ಲಿ ಎಸ್.ಸಿ. ಮೀಸಲಾತಿಯಲ್ಲಿ ಕಮರ್ಷಿಯಲ್ ಪ್ರಾಕ್ಟಿಸ್ ಕೋರ್ಸ್ ವಿಭಾಗದ ಉಪನ್ಯಾಸಕರ ಹುದ್ದೆಗೆ ಕೆ.ಪಿ.ಎಸ್.ಸಿ. ಮೂಲಕ ಆಯ್ಕೆಗೊಂಡು ಕಾರ್ಯ ನಿರ್ವಹಿಸುತ್ತಾ ಬಂದಿರುತ್ತಾರೆ. ಮೇಲೆ ಓದಲಾದ ಉಲ್ಲೇಖ (2) ರಿಂದ (5)ರವರೆಗಿನ ಪತ್ರ ಮತ್ತು ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿ ಕು|| ಮೇಧಾ ಜನಾರ್ದನ ಜೈವಂತ, ಉಪನ್ಯಾಸಕರು, ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್, ಬೋಂದೇಲ್, ಮಂಗಳೂರು ಇವರು ಮೂಲತಃ ಪ್ರವರ್ಗ-1ರ ಹಿಂದೂ “ಮೋಗೇರ್” ಜಾತಿಗೆ ಸೇರಿದ್ದು, “ಮೋಗೇರ್” ಎಸ್.ಸಿ. ಎಂದು ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಹುಬ್ಬಳ್ಳಿ ತಹಶೀಲ್ದಾರ್ ರವರ ಕಛೇರಿಯಿಂದ ಪಡೆದಿರುವುದು ಸಾಬೀತಾಗಿರುತ್ತದೆ ಹಾಗೂ ಅಪರ ತಹಶೀಲ್ದಾರ್ ಹುಬ್ಬಳ್ಳಿರವರು ಸದರಿಯವರು ಪಡೆದಿರುವ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಉಲ್ಲೇಖ (5)ರ ರೀತ್ಯಾ ರದ್ದುಗೊಳಿಸಿರುತ್ತಾರೆ.

ಸಮಾಜ ಕಲ್ಯಾಣ ಇಲಾಖೆ ಸುತ್ತೋಲೆ ಸಂ: ಎಸ್‌ಡಬ್ಲ್ಯೂಡಿ/105/ಎಸ್‌ಎಡಿ/2013, ದಿ:04.05.2013 ರಲ್ಲಿ ಯಾವುದೇ ಸರ್ಕಾರಿ ನೌಕರ/ನೌಕರಳು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದು, ಅದನ್ನು ಸಂಬಂಧಪಟ್ಟ ತಹಶೀಲ್ದಾರರವರು ರದ್ದುಪಡಿಸಿದ ಕೂಡಲೇ ಸದರಿ ನೌಕರ/ನೌಕರಳನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಆದೇಶಿಸಲಾಗಿದೆ.

ಸಮಾಜ ಕಲ್ಯಾಣ ಇಲಾಖೆ ಸುತ್ತೋಲೆ ಸಂ: ಎಸ್‌ಡಬ್ಲ್ಯೂಡಿ/179/ಎಸ್‌ಎಡಿ/2010 ದಿ:14.06.2011ರಲ್ಲಿ ಪುಟ-2ರ 1ನೇ ಕಂಡಿಕೆಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡಿರುವುದು, ಅದನ್ನು ಸರ್ಕಾರಕ್ಕೆ ಹಿಂತಿರುಗಿಸದಿದ್ದರೆ, ದಿ: 11.03.2012ರ ಸರ್ಕಾರಿ ಆದೇಶದ ಸವಲತ್ತುಗಳು ಇವರಿಗೆ ವಿಸ್ತರಿಸಲು ಆಗುವುದಿಲ್ಲವೆಂದು ಹಾಗೂ ಇಂತಹವರನ್ನು ಕೆಲಸದಿಂದ ವಜಾ ಮಾಡಬೇಕೆಂದು ಮತ್ತು ಅವರು ಕ್ರಿಮಿನಲ್ ಕ್ರಮಕ್ಕೆ ಒಳಪಡುತ್ತಾರೆಂದು ಆದೇಶಿಸಲಾಗಿದೆ. ಇದಲ್ಲದೆ ಸಮಾಜ ಕಲ್ಯಾಣ ಇಲಾಖೆ ಸುತ್ತೋಲೆ ಸಂ: ಎಸ್‌ಡಬ್ಲ್ಯೂಡಿ/ 105/ಎಸ್‌ಎಡಿ/2013, ದಿ:08.04.2013 ರಲ್ಲಿ ಕಂಡಿಕೆ 07ರಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಂಡಿರುವುದು ಸಾಬೀತಾದ ಪ್ರಕರಣಗಳಲ್ಲಿ ನೌಕರ/ನೌಕರಳನ್ನು ಸೇವೆಯಿಂದ ವಜಾಗೊಳಿಸಲು ಸೂಚನೆ ನೀಡಲಾಗಿದೆ

ಅಡಿಷನ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ, ಬೆಂಗಳೂರು ಇವರು ಕು|| ಮೇಧಾ ಜನಾರ್ದನ ಜೈವಂತ, ಉಪನ್ಯಾಸಕರು, ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್, ಬೋಂದೇಲ್, ಮಂಗಳೂರು ಇವರನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸಲು ಅವಶ್ಯ ಕ್ರಮ ಕೈಗೊಳ್ಳುವುದು ಹಾಗೂ ಸದರಿಯವರು ಪಡೆದಿರುವ ಸಂಬಳ ಇತರೆ ಭತ್ಯೆಗಳನ್ನು ನಿಯಮ (7)ಬಿ The Karnataka SC/ST & other BC (Res. Of Appt.etc) Rules 1992, ಮತ್ತು The Karnataka SC/ST & other BC (Res. Of Appt.etc) (Amendment) Act-2011 5(A) ರಂತೆ ವಸೂಲಿ ಮಾಡಲು ಕ್ರಮ ಕೈಗೊಳ್ಳಲು ತಿಳಿಸಿರುತ್ತಾರೆ. ಹಾಗೂ ಉಲ್ಲೇಖ(6)ರ ಸರ್ಕಾರದ ಆದೇಶ ಪತ್ರದಂತೆ ಈ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.

ಆದೇಶ

ಸಂಖ್ಯೆ: ಡಿಟಿಇ 20 ಡಿಇಕ್ಯೂ(1) 2013/1054 ಬೆಂಗಳೂರು, ದಿನಾಂಕ: 26-06-2014

ಮೇಲ್ಕಂಡ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಕು|| ಮೇಧಾ ಜನಾರ್ದನ ಜೈವಂತ, ಉಪನ್ಯಾಸಕರು, ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್, ಬೋಂದೇಲ್, ಮಂಗಳೂರು ಇವರನ್ನು ಮೂಲತಃ ಪ್ರವರ್ಗ-1 ರ ಹಿಂದೂ “ಮೋಗೇರ್” ಜಾತಿಗೆ ಸೇರಿದ್ದು “ಮೋಗೇರ್” (MOGER) ಪರಿಶಿಷ್ಟ ಜಾತಿ ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಉಪನ್ಯಾಸಕ ಹುದ್ದೆ ನೇಮಕಾತಿ ಪಡೆದಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕು|| ಮೇಧಾ ಜನಾರ್ದನ ಜೈವಂತ, ಉಪನ್ಯಾಸಕರು, ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್, ಬೋಂದೇಲ್, ಮಂಗಳೂರು ಇವರನ್ನು ಉಲ್ಲೇಖ (6)ರ ಸರ್ಕಾರದ ಅನುಮತಿಯಂತೆ ಆದೇಶದ ದಿನಾಂಕದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ವಜಾಗೊಳಿಸಲಾಗಿದೆ. ಹಾಗೂ ಸದರಿಯವರು ಪಡೆದಿರುವ ಸಂಬಳ ಇತರೆ ಭತ್ಯೆಗಳನ್ನು ನಿಯಮ (7)ಬಿ The Karnataka SC/ST & other BC (Res. Of Appt.etc) Rules 1992, ಮತ್ತು The Karnataka SC/ST & other BC (Res. Of Appt.etc) (Amendment) Act-2011 5(A) ರಂತೆ ವಸೂಲಿ ಮಾಡಿ ಸರ್ಕಾರಕ್ಕೆ ಜಮಾ ಮಾಡಲು ಸಂಬಂಧಪಟ್ಟ ಪ್ರಿನ್ಸಿಪಾಲರಿಗೆ ತಿಳಿಸಲಾಗಿದೆ.

PR-467

ನಿರ್ದೇಶಕರು.

SC-10

ನೇಮಕಾತಿ ಮತ್ತು ಶಿಸ್ತು ಪ್ರಾಧಿಕಾರಿ.

PROCEEDINGS OF THE COMMISSIONER OF COMMERCIAL TAXES, (KARNATAKA), BANGALORE- CLARIFICATION UNDER SECTION 59(4) OF THE KARNATAKA VALUE ADDED TAX ACT, 2003.

Sub: KVAT Act, 2003 - Clarification under Section 59(4) regarding the rate of tax applicable on 'Epoxy Resin'-reg.

Ref: Application dated: 23-10-2013 of M/s Dow Chemical International Pvt. Ltd., Bangalore-562123.
(TIN-29620366913)

In the application cited above of M/s. Dow Chemical International Pvt. Ltd., C/o. CCI Logistics Ltd., Godown No.1, Survey No.4/2, Adakamaranahalli Village, Dasanapura Hobli, Makali Post, Bangalore North Taluk, Bangalore-562123 has sought clarification regarding the rate of tax applicable on 'Epoxy Resin'.

2. Section 59(4) of the Karnataka Value Added Tax Act, 2003 empowers the Commissioner of Commercial Taxes to clarify the rate of tax payable under the Act, if he considers it necessary or expedient so to do, for the purpose of maintaining uniformity in the work of assessments and collection of revenue. It is examined and found that the clarification requested by the petitioner is within the scope of the aforesaid provision and it is necessary that the clarification be issued for the purpose of maintaining uniformity in the work of assessments and collection of revenue.

3. Hence the following clarification is issued.

CLARIFICATION NO. CLR.CR. 102/13-14 Bangalore, DATED: 25-06-2014

It is clarified that chemical products 'Epooxy Resin DER 663 U-E and Epoxy Resin DER 671 X75' are liable to tax at 14.5% from 01.08.2012 as unscheduled goods under section 4(l)(b)(iii) of the Karnataka Value Added Tax Act, 2003.

PR-487
SC-100

AJAY SETH
Commissioner of Commercial Taxes,
(Karnataka), Bangalore

**PROCEEDINGS OF THE COMMISSIONER OF COMMERCIAL TAXES,
(KARNATAKA), BANGALORE- CLARIFICATION UNDER SECTION 59(4) OF THE
KARNATAKA VALUE ADDED TAX ACT, 2003.**

Sub: KVAT Act, 2003 - Clarification under Section 59(4) regarding the rate of tax applicable on 'Specflex and Walocel'-reg.

Ref: Application dated: 23-10-2013 of M/s Dow Chemical International Pvt. Ltd., Bangalore-562123. (TIN-29620366913)

In the application cited above of M/ s. Dow Chemical International Pvt. Ltd., C/o. CCI Logistics Ltd., Godown No.1, Survey No. 4/2, Adakamaranahalli Village, Dasanapura Hobli, Makali Post, Bangalore North Taluk, Bangalore-562123 has sought clarification regarding the rate of tax applicable on 'Specflex and Walocel'.

2. Section 59(4) of the Karnataka Value Added Tax Act, 2003 empowers the Commissioner of Commercial Taxes to clarify the rate of tax payable under the Act, if he considers it necessary or expedient so to do, for the purpose of maintaining uniformity in the work of assessments and collection of revenue. It is examined and found that the clarification requested by the petitioner is within the scope of the aforesaid provision and it is necessary that the clarification be issued for the purpose of maintaining uniformity in the work of assessments and collection of revenue.

3. Hence the following clarification is issued.

CLARIFICATION NO. CLR.CR. 103/13-14, DATED: 25-06-2014

It is clarified that chemical products 'Specflex NF 749 polyol, Specflex FD 402 polyol and Walocel CRT 50000 PA 07" are liable to tax at 14.5% from 01.08.2012 as unscheduled goods under section 4(l)(b)(iii) of the Karnataka Value Added Tax Act, 2003.

PR-488
SC-100

AJAY SETH
Commissioner of Commercial Taxes,
(Karnataka), Bangalore

**PROCEEDINGS OF THE ASSISTANT COMMISSIONER OF COMMERCIAL TAXES,
LOCAL VAT OFFICE-SOO, HOSPET.**

Dated 30th June 2013.

Present: Veerendra Kumar. N

Sub :- Loss of H Form in case of M/s. Swastik Steel, (Hospet) Pvt., Ltd.,

Ref : - Letter Dated 13/11/2013 of M/s. ILC Industries Ltd., Hospet, TIN: 29690124908.

Preamble:

M/s. ILC Industries Ltd., D.No.6/7, Near Industrial estate, Dam road, Hospet-583201 (Karnataka) is a registered dealer borne on the files of this office bearing TIN: 29690124908.

The dealer in his letter cited as reference above has intimated that the below mentioned 'H' Form issued to M/s. Swastik Steel (Hospet) Pvt., Ltd., TIN: 29440794103 for his purchase in course of exports is lost in office premises of the bearer.

SI.No.	H Form No. Date	Name of the party to whom 'H' Form issued	Amount
1	F-176935 Dt: 15.03.2011	M/s. Swastik Steel (Hospet) Pvt., Ltd D.No.1223, 31 st Ward, Bhagathsingh nagar, Hospet. TIN: 29440794103	2,06,25,000-00

For which M/s. Swastik Steel (Hospet) Pvt., Ltd., has produced the proof for having filed the complaint to police authorities for loss of above 'H' Form. The matter published in leading daily newspaper in English (The Times of India) & Kannada (Vijay Karnataka) and also executed indemnity bond in favour of the Government as laid down under Rule 12(2) of the CST Act 1956.

Since, the above said 'H' Form was lost in office premise of the bearer, the Form so lost is treated as invalid. Hence the following order.

ORDER NO. ACCT /LVO-500/Form-H/1/14-15/Dt: 30/06/2014.

In view of the circumstances explained above, the 'H' Form SI.No. F-176935 Dt: 15.03.2011 is treated as invalid with immediate effect.

ASSISTANT COMMISSIONER OF COMMERCIAL TAXES,

LVO- 500. HOSPET.

OFFICE OF THE ASSISTANT COMMISSIONER OF COMMERCIAL TAXES, LOCAL VAT OFFICE-500, HOSPET**NOTIFIED AUTHORITY UNDER RULE 6(1) OF THE CST (KARNATAKA) RULES 1957****NOTIFICATION****NO.ACCT/LVO-500/FORM-H/1/14-15/DATED:30TH JUNE 2014**

By virtue of the provisions of Rule 12(2) of the CST (Registration & Turnover) Rules 1957, 6(e) and 6(i) of CST (Karnataka) Rules 1957, it is hereby notified for general information that the declaration Form-H described below is declared to be obsolete and invalid.

Sl. No.	Number (including code No.) of declaration Form lost destroyed or stolen	Name of address of the dealer to whom declaration Form/ are issued by the department with date of H Form issue	Registration certificate No. of the dealer under CST Act 1956	The address of the dealer to whom the declaration is/are sent	Whether lost stolen destroyed	Remarks
01	F-176935	M/s. ILC Industries Ltd., D.No.6/7, near Industrial estate, dam road, Hospet DT:15-03.2011	Tin : 29690124908	M/s. Swastik Steel (Hospet) Pvt., Ltd., D.No. 1223/ 31 st Ward, Bhagathsingh nagar, Hospet TIN: 29440794103	Lost in office premises	Issued for the tax period 2010-11 (Apr-10) Total amount Rs. 2,06,25,000-00

PR-490

SC-5

ASSISTANT COMMISSIONER OF COMMERCIAL TAXES,

LVO- 500. HOSPET.

OFFICE OF THE CHIEF JUDICIAL MAGISTRATE, BANGALORE (R) DISTRICT, BANGALORE

Sub : Publication of Public auction notification in the Karnataka Gazette.

With reference to the above subject, I am herewith forwarding the draft Notification in duplicate in C.Mis. No. 113/2014 registered at Tavarekere Police Station, with a request to publish the same in Karnataka Gazette well in time for wide publicity to the general Public.

Further you are requested to send a copy of the published Notification for taking further action in the matter.

SL NO	VEHICLE, REG, NO	TYPE OF VEHICLE	ENGINE NO	CHASSIS NO
01	KA-02.U-2401	B,CHETAK	35MD0K73336	06FBCK58370
02	KA-05.K-2228	K,HONDA	LIEI382397	
03	KA-02.W1055	K,HONDA	NIEOB847386	
04	CTA-1855	B,LMLOSPA	BO44396	EAE047051594
05	CKS-7605	B,CHETAK	W06079172	06G077976
06	KA-02.EH-4420	HONDA ACTIVE	GIOBE0205778	
07	KA-05 ED-4097	B,CHATAK	GRCB6065704	06BBGC65562
08	KA-02.J-2871	B,CHETAK	M06DF2330101	F06DG249163
09	TN-02.Q5457	H ACTIVE	JF08E0272095	ME4JF085438264427
10	KA-02.E-8073	K.HONDA	NIEFD182629	
11	KA-05.EA-8676	B,CHETAK	35MBFA54004	06FBFA23521
12	CAV-593	B,CHETAK	2001	GI3767
13	KA-02.EA-6639	B,CHETAK	CDEBFM76746	06CBFM25863
14	KA-04.K-3205	B,CHETAK	06F93M12585	06M93M93022
15	KA-02.Y-8991	B,CHETAK	ODPF063577	06BBFG63396
16	KA-05.EK-3334	B,CHETAK		060BJD74808
17	KA-02.EQ-9867	PULSOR	DHGDH85397	DHVBML86513
18	MEW-444	B,SUPER PRIYA	V462D274933	V46812178278
19	KA-05.E-4342	B,CHETAK	35MBDL60190	06FBCL96102
20	KA-04.EB-3256	H,HONDA	01K18M97713	01K20C03163
21	KA-02U-3418	TVS CHAMP		F702F028226
22	CKW-4074	B,KB-100	30E062704	30C063122
23	KA-05.HB-7357	KB,DISCOVER	DSGBNJ05711	MD2DSDSZZNCJ24741
24		PULSOR	DHGBSJ74655	MD2DHDHZZSC984005
25	KA-04.R-6103	H,DIO		
26	KA-04.Q-9274	SUZUKI SAMURAI	7201M195797	7601F630200
27	KA-05.E-4388	B,KB-100	30E110877	800112606
28	MYC-9780	TVS-50		2684960385
29	KA-52.E-1571	TVS XL SUPER	0D1G61762195	MD621BD1162982966
30	KA-05.EX-2308	TVS XL SUPER	0D1E51395134	MD621BD1352E79266
31	KA-02.X-5386	B,CHETAK	35MBEJ72240	06TBEJ38720
32	KA-02.EG-894	TVS XL SUPER	T12094644739	T3209F653308
33	KA-02.EN-8777	TVS XL SUPER	0D1141254094	MD621BD1841L15237
34	KA-02.R-7037	TVS XL HEAVY DUTY	0D1A61592641	MD621B11862A80659
35	CNT-6114	SUZUKI MAX-100	3507M016246	3507E008952

SL NO	VEHICLE, REG, NO	TYPE OF VEHICLE	ENGINE NO	CHASSIS NO
36	KA-02.EC-1916	H,H,CD-100	DFMBGJ74483	DFFBJ892565
37	KA-02.H-5640	B,CHETAK	M06LH135358	06CH148744
38	KA-03.S-1004	K,HONDA	69509111ENA	8219
39	KA-51.E-2101	B,WAVE	CSEBMB03343	
40	CKK-6639	B.KB-100	30E037918	
41	KA-41.E-52	TVS XL H,DUTY	0D1N51541258	MD621BD1252N51989
42	KA-02.EE-3785	TVS XL 50	JF08E8553169	A101F523610
43	KA-02.EW-736	H,ACTIVE		
44		H,DIO	JF11E6034273	ME4JF1126780265
45	KA-02.Q-8800	B CHETAK	06M95J79313	06F95J05725
46	KA-05.Q-9620	TVS 50	EA79415	AS07F133534
47		HERO PUCH		CA80115
48	KA-04HA-6179	TVS XL H DUTY	0D1F91979808	HD621BD1491F04770
49	CKN-9543	TVS CHAMP		D901F171121
50	KA-02 EY-8713	H,ACTIVE	JF08E8820382	NIFKE51814
51		K,HONDA	NIERE508670	
52	KA-02S-7156	TVS SCOTY	KA96JM074907	
53		H,ACTIVE	JF08E0628652	ME4JE085148610589
54		PULSOR-150	DHGBML08118	MD2DHDHZZMCL70606
55		TVS XL H,DUTY	0D1N64861415	MD621BD1162N39169
56	KA-02AA-7464	SUZUKI SAMURAI	72034254849	7203F199833
57	JKA-03EN-3813	TVS VICTOR	0F1D41199628	MD625AF1141D47685
58		B,DISCOVER	DSGBNM23188	MD2DHDZZNEM35297
59	KA-02.V-4148	S,SAMURAI	77104942899	771JF896923
60	KA-05.ES-8086	PULSOR-150	DHGBLL93028	DHEDBLL93698
61	KA-03.EZ-4520	B, DISCOVER	JNGBRL40928	MD2DSJNZRCE10318
62	KA-02.EH-0753	B.PULSOR-150	DHGBNN32970	MD2DHDHZZMCM95595
63	KA-05.HA-5681	YAMAHA FZ	21C1078524	ME121C01Y92078862
64	KA-41.E-4612	TVS VICTOR GX	0F11N51485540	MD625AF1351197574
65	KA-02EG-158	TVS VICTOR	N3309M718199	N3309F798933
66	KA-19.E-6157	H H SLEEK	7905M35073	7905F311972
67		SUZUKI SAMURAI		
68	KA-04.ET-7746	B PULSOR 150	DHGBND30688	MD2DHDHZZNCDN2644
69		TVS XL	0D1D71029025	MD601BD1672D433
70	KA-02.EH-5045	H H SPELENDER	03C18E05044	03C20F17763
71	KA-04.S-7632	B CHAMPION	31MBDF23266	31FBD51494
72	KA-02.EP-601	PULSOR-150	DHGBLG88105	DHVBGL88940
73	MH-12.AJ-1988	YAMAHA RX	142568821	99J145268821
74	KA-02.EB-9593	B CALIBER	DDMBGF57471	DDFBG507592
75	KA-02.EM-3279	PULSOR-150	DHGBLB70220	DHVBBL70806

SL NO	VEHICLE, REG, NO	TYPE OF VEHICLE	ENGINE NO	CHASSIS NO
76	KA-05.EN-113	PULSOR-150	DHGBLF62134	DHVBFL63360
77	KA-02.EK-1507	PULSOR	DHGBE605857	DHVBKG06586
78		HH SPELENDER		KA022108
79	KA-34.U-4183	TVS STAR SPORTS	CF5K81153974	MD625MF5181K76786
80	KA-02.ET-7067	TVS VICTOR	0F1L51474045	MD625AF1652L6802
81	KA-02.EU-8957	HH SPELENDER	06C15M27216	06C16C40783
82	KA-41.J-5417	PULSOR-150	DHJOPK06592	MD2DHDZZPCK06786
83		PULSOR-150	DHGBKH28692	DHVBKH30111
84		TVS VICTOR	DF4K41034213	MD625DF4441K34243
85	KA-04.EY-7568	HH PASSION PLUS	HA01EB8JG13687	MBLHA10EL6JG4432
86	KA-02.R-408	SUZUKI SAMURAI	7511M618991	7511F575121
87	KA-02 EK-1269	TVS MAX-100	C930546105598	554793
88	KA-02 EJ-561	PULSOR-150	DHGBKB83186	DHVBKB83228
89	KA-09.E-2806	TVS FIEARO	M2201M156036	M2201F155270
90	KA-02.EQ-4680	HH SPELENDRA	05B15E31289	05816F31277
91	KA-02.EQ-3083	H, ACTIVE	JF08E0707604	ME4GF085B58689542
92	KA-18.J-8732	SUZUKI SAMURAI	9202M228313	9202F172518
93	TN-20.AM-4180	TVS VICTOR GLX	AF4K61011403	MD635DF4361K76423
94	SKA-01.R-9697	HH SPELENDER	00J20725085	00J814205521
95		HH SPELENDER	0SC15306341	05716F08225
96	KA-34.E-4552	B,KB-100	E30DB053978	730DB054916
97	KA-04.W-4982	B,PULSOR	DHJBMB34635	DHVBMB35660
98	KA-43 .H-1523	HH PASSION	06M08M25738	06M9C10899
99	KA-05.HG-7156	B,DISCOVER	JNGBRF76437	MB2DSJNZZRCF41047
100	KA-03.K-2220	B CALIBER	31M93F06133	31F93F07008
101	KA-04.EJ-5054	HH SPELENDER	04JISE60835	04J16F60466
102	KA-02.V-3230	SUZUKI SAMURAI	7709M9318M29	7709F885628
103		HH SPELENDER	04JISE45841	04J16F47495
104	KA-02 EM-3837	HH SPELENDER	0404F18123072	04F16C31590
105	KA-06.S-1783	HH PASSION	HA10EB8JJ18105	MBLHA10EL8JJ4682
106	KA-04.ET-319	B,PLATINA	DOMBNK5699	MD2DDDDZZNWK08977
107	KA-02.HD-8159	PULSOR-220	DKGBRC0533	MDZDNDKZZRCC05342
108	KA-02.EM-4335	H.SLIK	E10E307853	BLIF001689
109	KA-02.EQ-5947	B,PULSOR	DHJBNA57192	MD2DHDHZZNCA19869
110	KA-02.Q-7459	SUZUKI SAMURAI	7911M508373	7911F458091
111	KA-03.A-5422	HH SPELENDER	02L13M01110	02L20013417
112		PULSOR	DHGBLL46852	DHVBLL48014
113	KA-03.EH-9523	HH SPELENDER	03C18M09473	03C20C08730
114	CAT-2284	SUZUKI MAX-100	0103104855	BE11A103834
115	KA-03.E-8733	PULSOR	DHJBLG04071	DHEBLJ04848

SL NO	VEHICLE, REG, NO	TYPE OF VEHICLE	ENGINE NO	CHASSIS NO
116		SUZUKI SAMURAI	7805MP73496	7805F026055
117	KA-02.U-8336	SUZUKI SAMURAI	7706M878177	7706F831988
118	KL-7.AF-2780	HH SPELENDER	01K18E08927	01K20F11970
119	KA-02.EE-4052	KB CALIBER CT-100	DDMBKF75793	DDFBKF86235
120	KA-05.EU-6992	PULSOR	DHGBLJ04429	DHVBLLJ05211
121	KA-04.EJ-5854	TVS VICTOR	N3305M535383	N3305F535343
122	KA-03.Y-1138	YAMAHA	HL8019846	99J4LS019846
123	KA-03.ER-4803	HH UNICORN	KC09E0040436	ME4KC8094B58040386
124	KAS-52.E-7616	PULSOR	DJGB6498116	MD2DHDJZZRCH82517
125	KA-41.H-1133	HH.SPELENDER	06J15E26221	06J16F32286
126	KA-01.ES-4313	TVS XL SUPER		MD621BD1352B02842
127	KA-02.EX-1500	HH SPELENDER	06H15E37707	06H16F38690
128	KA-41.H-7739		DHJBMB46932	DHVBMB47940

PR. 438

CHIEF JUDICIAL MAGISTRATE, BANGALORE (R) DISTRICT, BANGALORE

ಸಹಕಾರ ಇಲಾಖೆ

ಸಹಕಾರ ಸಂಘಗಳ ಉಪ ನಿಬಂಧಕರು, ಮಿನಿ ವಿಧಾನ ಸೌಧ , ಕೊಠಡಿ ಸಂಖ್ಯೆ:305, 2 ನೇ ಮಹಡಿ, ತುಮಕೂರು ಜಿಲ್ಲೆ, ತುಮಕೂರು ಇವರ ಕಾರ್ಯಾಲಯದ ನಡವಳಿಕೆಗಳು

ವಿಷಯ: ಸಮಾಪನೆಗೊಂಡಿರುವ ಬ್ಯಾಂಕ್ ಅಂಡ್ ಇನ್ಸೂರೆನ್ಸ್ ನೌಕರರ ಸಹಕಾರ ಸಂಘ ನಿ., ತಿಪಟೂರು ಇದರ ನೋಂದಣಿ ರದ್ದುಪಡಿಸುವ ಕುರಿತು.

- ಉಲ್ಲೇಖ: 1) ಸಹಕಾರ ಸಂಘಗಳ ಸಹಾಯಕ ನಿಬಂಧಕರು ತಿಪಟೂರು ಉಪವಿಭಾಗ, ತಿಪಟೂರು ರವರ ಪ್ರಸ್ತಾವನೆ ಪತ್ರದ ಸಂ.ಸನಿ34/6/2011-12 ದಿನಾಂಕ : 27-03-2014
- 2) ಈ ಕಛೇರಿಯ ಸಮಾಪನಾ ಆದೇಶ ಸಂಖ್ಯೆ:ಡಿಆರ್‌ಟಿ:ಎಲ್‌ಕ್ಯೂಡಿ:ಸಿಆರ್‌04/2010-11 ದಿನಾಂಕ: 10-12-2010.
- 3) ಸಮಾಪನಾಧಿಕಾರಿಗಳ ಪತ್ರ ಸಂಖ್ಯೆ:ಸ.ಸಂ.ನಿ.ಲೆ.ಸಮಾಪನೆ/2013-14 ದಿ: 25-03-2013.

ಪ್ರಸ್ತಾವನೆ:

ಸಮಾಪನೆಗೊಂಡಿರುವ ಬ್ಯಾಂಕ್ ಅಂಡ್ ಇನ್ಸೂರೆನ್ಸ್ ನೌಕರರ ಸಹಕಾರ ಸಂಘ ನಿ., ತಿಪಟೂರು ಈ ಸಂಘದ ನೋಂದಣಿ ಸಂಖ್ಯೆ:ಸನಿ34/ನೋಂದಣಿ/18218/1983-84 ದಿನಾಂಕ: 01/6/1983ರನ್ವಯ ನೋಂದಣಿಯಾಗಿರುತ್ತದೆ. ಸದರಿ ಸಂಘವು ತನ್ನ ಉದ್ದೇಶಿತ ಕಾರ್ಯ ಚಟುವಟಿಕೆಗಳನ್ನು ಅನುಷ್ಠಾನಗೊಳಿಸದೆ ಸ್ಥಗಿತಗೊಂಡ ಕಾರಣ ಸಂಘವನ್ನು ಸಮಾಪನೆಗೊಳಿಸುವಂತೆ ತಿಪಟೂರು ಉಪವಿಭಾಗದ ಸಹಾಯಕ ನಿಬಂಧಕರು ಈ ಕಛೇರಿಗೆ ಪ್ರಸ್ತಾವ ಸಲ್ಲಿಸಲಾಗಿದ್ದ ಹಿನ್ನೆಲೆಯಲ್ಲಿ ಉಲ್ಲೇಖ(2)ರ ಈ ಕಛೇರಿ ಆದೇಶದ ರೀತ್ಯಾ ಸಂಘವನ್ನು ಸಮಾಪನೆಗೊಳಿಸಿ ಸಹಕಾರ ಸಂಘಗಳ ನಿರೀಕ್ಷಕರು ತಿಪಟೂರು ತಾಲ್ಲೂಕು ಇವರನ್ನು ಸಮಾಪನಾಧಿಕಾರಿಯನ್ನಾಗಿ ನೇಮಿಸಿ, ಸಂಘದ ಆಸ್ತಿ-ಜವಾಬ್ದಾರಿ ವಿಲೇವಾರಿಗೆ ಆದ್ಯತಾಪಟ್ಟ ಅನುಮೋದನೆಯನ್ನು ಈ ಕಛೇರಿಯಿಂದ ಪಡೆದುಕೊಂಡು ಆಸ್ತಿ-ಜವಾಬ್ದಾರಿಯನ್ನು ತೀರುವಳಿ ಮಾಡಿ ನೋಂದಣಿ ರದ್ದತಿಗೆ ಪ್ರಸ್ತಾವೆಯನ್ನು ಸಲ್ಲಿಸುವಂತೆ ಆದೇಶಿಸಲಾಗಿತ್ತು.

ಅದರಂತೆ ಋಣ ಸಮಾಪನಾಧಿಕಾರಿಗಳು ಆಸ್ತಿ-ಜವಾಬ್ದಾರಿ ವಿಲೇವಾರಿ ಮಾಡಿ ನೋಂದಣಿ ರದ್ದತಿ ಪ್ರಸ್ತಾವೆಯನ್ನು ಸಹಾಯಕ ನಿಬಂಧಕರು ತಿಪಟೂರು ಉಪವಿಭಾಗ, ತಿಪಟೂರು ಇವರಿಗೆ ಸಲ್ಲಿಸಿದ್ದು ಉಲ್ಲೇಖ(1)ರಂತೆ ಸಹಾಯಕ ನಿಬಂಧಕರು ತಿಪಟೂರು ಉಪವಿಭಾಗ ತಿಪಟೂರು ರವರು ಈ ಕಛೇರಿಗೆ ಶಿಪಾರಸ್ಸು ಮಾಡಿರುತ್ತಾರೆ. ಪ್ರಯುಕ್ತ ಈ ಕೆಳಕಂಡ ಆದೇಶ ಹೊರಡಿಸಲಾಗಿದೆ.

:ಆದೇಶ:

ಸಂಖ್ಯೆ:ಡಿಆರ್‌ಟಿ:ಎಲ್‌ಕ್ಯೂಡಿ:ಸಿಆರ್‌04/2010-11, ದಿನಾಂಕ: 24-05-2014

ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ, ಜಿ. ಪ್ರಕಾಶ್ ಸಹಕಾರ ಸಂಘಗಳ ಉಪನಿಬಂಧಕರು, ತುಮಕೂರು ಜಿಲ್ಲೆ, ತುಮಕೂರು ಆದ ನಾನು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 75 ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ:ಸಿಬಿ/139/ಸಿ.ಎಲ್‌ಎಂ:2010 ದಿನಾಂಕ:17-2-2011ರನ್ವಯ ದತ್ತವಾಗಿರುವ ಅಧಿಕಾರವನ್ನು ಉಪಯೋಗಿಸಿ ಬ್ಯಾಂಕ್ ಅಂಡ್ ಇನ್ಸೂರೆನ್ಸ್ ನೌಕರರ ಸಹಕಾರ ಸಂಘ ನಿ., ತಿಪಟೂರು ಇದರ ನೋಂದಣಿ ಸಂಖ್ಯೆ:ಸನಿ34/ನೋಂದಣಿ/18218/1983-84 ದಿನಾಂಕ :01/6/1983 ಅನ್ನು ಈ ಕೂಡಲೇ ಜಾರಿಗೆ ಬರುವಂತೆ ರದ್ದುಪಡಿಸಿದೆ. ಈ ಸಂಘವು ಈ ದಿನದಿಂದ ಅಸ್ತಿತ್ವದಲ್ಲಿರುವುದಿಲ್ಲ ಮತ್ತು ವಿಸರ್ಜನೆಗೊಂಡಿರುತ್ತದೆ.

ಈ ಆದೇಶವನ್ನು ನನ್ನ ಸ್ವಸಹಿ ಮತ್ತು ಕಛೇರಿ ಮುದ್ರೆಯೊಂದಿಗೆ ದಿನಾಂಕ: 24-5-2014 ರಂದು ನೀಡಿರುತ್ತೇನೆ.

ಜಿ. ಪ್ರಕಾಶ್

PR. 429

ಸಹಕಾರ ಸಂಘಗಳ ಉಪ ನಿಬಂಧಕರು

SC. 15

ತುಮಕೂರು ಜಿಲ್ಲೆ, ತುಮಕೂರು

ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ

ಅಧಿಕೃತ ಜ್ಞಾಪನ

ಸಂಖ್ಯೆ: ವಾಕ್ಯ 16 ಕೈಸೇವಿ 2012, ಬೆಂಗಳೂರು, ದಿನಾಂಕ: 23.06.2014

ವಿಷಯ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರ ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.

ಉಲ್ಲೇಖ: 1. ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ: ವಾಕ್ಯ 102 ಕೈಸೇವಿ 2003 ದಿ: 24.05.2004

2. ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ: ವಾಕ್ಯ 16 ಕೈಸೇವಿ 2012 ದಿ: 05.03.2014

ಉಲ್ಲೇಖ (1) ರ ಅಧಿಕೃತ ಜ್ಞಾಪನದಲ್ಲಿ ದಿ: 01.01.2003 ಕ್ಕೆ ಅನ್ವಯಿಸುವಂತೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರ ವೃಂದದ ಅಂತಿಮ ಸೇವಾ ಜೇಷ್ಠತಾ ಪಟ್ಟಿಯನ್ನು ಪ್ರಕಟಗೊಳಿಸಿ ಹೊರಡಿಸಲಾಗಿತ್ತು. ನಂತರ ದಿ: 01.01.2014 ಕ್ಕೆ ಅನ್ವಯಿಸುವಂತೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಉಲ್ಲೇಖ (2) ರ ಮೂಲಕ ಪ್ರಕಟಗೊಳಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ, ಅಧಿಕಾರಿಗಳಿಂದ ಆಕ್ಷೇಪಣೆಗಳನ್ನು ಒಂದು ತಿಂಗಳೊಳಗೆ ಸಲ್ಲಿಸಲು ಕಾಲಾವಕಾಶವನ್ನು ನೀಡಲಾಗಿತ್ತು. ಅಧಿಕಾರಿಗಳಿಂದ ಯಾವುದೇ ಆಕ್ಷೇಪಣೆಗಳು ಸ್ವೀಕೃತವಾಗಿರುವುದಿಲ್ಲ. ಹಾಗೂ ಸರ್ಕಾರದ ಹಂತದಲ್ಲಿ ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲಿಸಿ ಅನುಬಂಧದಲ್ಲಿರುವಂತೆ ದಿ: 01.01.2014 ಕ್ಕೆ ಅನ್ವಯಿಸುವಂತೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಂಟಿ ನಿರ್ದೇಶಕರುಗಳ ವೃಂದದ ಸೇವಾ ಜೇಷ್ಠತಾ ಅಂತಿಮ ಪಟ್ಟಿಯನ್ನು ಈ ಮೂಲಕ ಪ್ರಕಟಿಸಲಾಗಿದೆ.

ಮುಂದುವರೆದು, ಅಧಿಕಾರಿಗಳು ಜೇಷ್ಠತಾ ಪಟ್ಟಿಯ ಬಗ್ಗೆ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ನ್ಯಾಯಾಲಯವು ನೀಡುವ ತೀರ್ಪನ್ನಾಧರಿಸಿ, ಷರತ್ತಿಗೊಳಪಡಿಸಿ ಅಥವಾ ಇತರೆ ಅನಿವಾರ್ಯ ಕಾರಣಗಳ ಮೇರೆಗೆ ಪುನರ್ ಪರಿಷ್ಕರಿಸಬಹುದಾದ ಷರತ್ತಿಗೊಳಪಡಿಸಿ ಕರ್ನಾಟಕ ಸರ್ಕಾರಿ ಸೇವಾ (ಜೇಷ್ಠತಾ) ನಿಯಮಾವಳಿಗಳು 1957 ರ ನಿಯಮ 10 ರ ಅನುಸಾರ ಸಂಬಂಧಿಸಿದ ಅಧಿಕಾರಿಗಳ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್. ರೇಣುಕಾರಾಧ್ಯ

ಸರ್ಕಾರದ ಅಧೀನ ಕಾರ್ಯದರ್ಶಿ,

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಸೇವೆಗಳು)

ದಿನಾಂಕ 01-01-2014 ಕ್ಕೆ ಅನ್ವಯಿಸುವಂತೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ವೇತನ ಶ್ರೇಣಿ ರೂ.40050-1050-45300-1200-52500-1350-56550 ರಲ್ಲಿ

ಕರ್ತವ್ಯ ನಿರ್ವಹಿಸುತ್ತಿರುವ ಜಂಟಿ ನಿರ್ದೇಶಕರುಗಳ ಅಂತಿಮ ಜೇಷ್ಠತಾ ಪಟ್ಟಿ.

ಜೇಷ್ಠತಾ ಕ್ರಮ ಸಂಖ್ಯೆ	ಅಧಿಕಾರಿಯ ಹೆಸರು ಶ್ರೀಮತಿ/ಶ್ರೀ	ನೇರ ನೇಮಕಾತಿ/ ಮುಂಬಡ್ತಿ/ ಇತರೆ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ನೈಜವಾಗಿ ಮುಂಬಡ್ತಿ ಹೊಂದಿದ ದಿನಾಂಕ	ನೇಮಕಾತಿಗೆ/ ಜೇಷ್ಠತೆಗೆ ನೈಜವಾದ ಅರ್ಹತಾ ದಿನಾಂಕ	ಷರಾ
1	2	3	4	5	6	7	8
	ಸಿ.ಎಸ್. ನಾಗವೇಂದ್ರಸ್ವಾಮಿ	ಮುಂಬಡ್ತಿ	02-08-45	10-04-74	10-06-1982	10-06-1982	ಅಪರ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿ ವಯೋ ನಿವೃತ್ತಿ ಹೊಂದಿರುತ್ತಾರೆ.
	ಕೆ. ತಿಮ್ಮರಾಯಪ್ಪ	ಮುಂಬಡ್ತಿ	30-06-45	11-03-74	10-06-1982	10-06-1982	ವಯೋ ನಿವೃತ್ತಿ ಹೊಂದಿರುತ್ತಾರೆ.
	ಎಸ್.ಟಿ. ಭೋಜೇಂದ್ರ	ಮುಂಬಡ್ತಿ	23-04-45	13-03-74	10-06-1982	10-06-1982	ವಯೋ ನಿವೃತ್ತಿ ಹೊಂದಿರುತ್ತಾರೆ.
	ಕೆ. ರಾಮಣ್ಣ ನಾಯಕ್	ಮುಂಬಡ್ತಿ	10-02-51	25-03-74	03-11-1982	03-11-1982	ಐ.ಎ.ಎಸ್. ವೃಂದಕ್ಕೆ ಆಯ್ಕೆ ಹೊಂದಿರುತ್ತಾರೆ.
	ಆರ್. ಬಸವರಾಜು	ಮುಂಬಡ್ತಿ	10-06-49	22-05-81	21-01-1986	21-01-1986	ಅಪರ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿ ವಯೋ ನಿವೃತ್ತಿ ಹೊಂದಿರುತ್ತಾರೆ.

ಜೇಷ್ಠತಾ ಕ್ರಮ ಸಂಖ್ಯೆ	ಅಧಿಕಾರಿಯ ಹೆಸರು ಶ್ರೀಮತಿ/ಶ್ರೀ	ನೇರ ನೇಮಕಾತಿ/ ಮುಂಬಡ್ತಿ/ ಇತರೆ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ನೈಜವಾಗಿ ಮುಂಬಡ್ತಿ ಹೊಂದಿದ ದಿನಾಂಕ	ನೇಮಕಾತಿಗೆ/ ಜೇಷ್ಠತೆಗೆ ನೈಜವಾದ ಅರ್ಹತಾ ದಿನಾಂಕ	ಪರಾ
1	2	3	4	5	6	7	8
	ಕೆ.ಎಸ್. ಕಪ್ಪಾಲಿ	ಮುಂಬಡ್ತಿ	01-05-50	12-05-77	11-11-1988	11-11-1988	ಅಪರ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿ ವಯೋ ನಿವೃತ್ತಿ ಹೊಂದಿರುತ್ತಾರೆ.
	ಎ. ರಾಮಕೃಷ್ಣ	ಮುಂಬಡ್ತಿ	04-06-50	12-10-78	11-11-1988	11-11-1988	ಅಪರ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿ ವಯೋ ನಿವೃತ್ತಿ ಹೊಂದಿರುತ್ತಾರೆ.
	ಕೆ.ಎಲ್. ಲೋಕನಾಥ್	ಮುಂಬಡ್ತಿ	20-06-53	25-01-78	11-11-1988	11-11-1988	ಅಪರ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿ ವಯೋ ನಿವೃತ್ತಿ ಹೊಂದಿರುತ್ತಾರೆ.
	ಎನ್. ಶ್ರೀರಾಮನ್	ಮುಂಬಡ್ತಿ	12-10-52	14-10-78	11-11-1988	11-11-1988	ಐ.ಎ.ಎಸ್. ವೃಂದಕ್ಕೆ ಆಯ್ಕೆ ಹೊಂದಿರುತ್ತಾರೆ.
	ಎಸ್.ಬಿ. ಕೊಲ್ಹಾರ್	ಮುಂಬಡ್ತಿ	10-06-50	12-10-78	11-11-1988	11-11-1988	ಅಪರ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿ ವಯೋ ನಿವೃತ್ತಿ ಹೊಂದಿರುತ್ತಾರೆ.
	ಜೆ.ಸಿ. ಇಂದ್ರರಾಜ ಅರಸ್	ಮುಂಬಡ್ತಿ	04-11-51	29-09-78	19-11-1988	19-11-1988	ಅಪರ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿ ವಯೋ ನಿವೃತ್ತಿ ಹೊಂದಿರುತ್ತಾರೆ.
	ವಿ. ನಾಗೇಂದ್ರ	ಮುಂಬಡ್ತಿ	01-07-46	17-10-78	23-02-1989	23-02-1989	ವಯೋ ನಿವೃತ್ತಿ ಹೊಂದಿರುತ್ತಾರೆ.
	ವಿ. ರಾಮನಾಥ್	ಮುಂಬಡ್ತಿ	31-08-52	25-09-78	23-02-1989	23-02-1989	ಅಪರ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿ ವಯೋ ನಿವೃತ್ತಿ ಹೊಂದಿರುತ್ತಾರೆ.
	ಹೆಚ್.ವಿ. ರಘುರಾಂ	ಮುಂಬಡ್ತಿ	16-05-57	18-06-82	30-05-1992	30-05-1992	ಅಪರ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿರುತ್ತಾರೆ.
	ಸಿ. ವೀರಭದ್ರಯ್ಯ	ಮುಂಬಡ್ತಿ	01-06-56	18-06-82	30-05-1992	30-05-1992	ಅಪರ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿರುತ್ತಾರೆ.
	ಟಿ.ಎಸ್. ಸುಧಾಕರ್	ಮುಂಬಡ್ತಿ	15-06-45	19-06-82	30-05-1992	30-05-1992	ವಯೋ ನಿವೃತ್ತಿ ಹೊಂದಿರುತ್ತಾರೆ.
	ಡಿ.ಕೆ. ಬೋರ್ಕರ್	ಮುಂಬಡ್ತಿ	04-08-48	19-06-82	10-03-1993	10-03-1993	ವಯೋ ನಿವೃತ್ತಿ ಹೊಂದಿರುತ್ತಾರೆ.
1.	ಟಿ.ಕೆ. ರಾಣೋಜಿರಾವ್	ಮುಂಬಡ್ತಿ	30-06-56	10-07-82	10-06-1993	10-06-1993	
	ಅಬ್ದುಲ್ ಅಜೀಜ್	ಮುಂಬಡ್ತಿ	06-08-55	18-06-82	11-11-1993	11-11-1993	ಅಪರ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿರುತ್ತಾರೆ.
	ಎಸ್.ಟಿ. ಪರಮೇಶ್ವರಪ್ಪ	ಮುಂಬಡ್ತಿ	14-06-53	18-06-82	09-08-1995	11-11-1995	ಅಪರ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿ ವಯೋ ನಿವೃತ್ತಿ ಹೊಂದಿರುತ್ತಾರೆ.
	ಅನಿಲ್ ಎ. ಉಪ್ಪಿನ್	ಮುಂಬಡ್ತಿ	02-11-58	18-06-82	11-11-1993	11-11-1993	ಅಪರ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿರುತ್ತಾರೆ.
	ಡಿ.ಎಸ್. ವಿಶ್ವನಾಥ್	ಮುಂಬಡ್ತಿ	15-04-56	22-06-82	11-11-1993	11-11-1993	ಐ.ಎ.ಎಸ್. ವೃಂದಕ್ಕೆ ಆಯ್ಕೆ ಹೊಂದಿರುತ್ತಾರೆ.
	ಹೆಚ್.ಎಸ್. ಪ್ರಕಾಶ್	ಮುಂಬಡ್ತಿ	23-03-58	18-06-82	11-11-1993	11-11-1993	ಅಪರ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿರುತ್ತಾರೆ.
	ಕೆ.ಎಸ್. ಶಿವಸ್ವಾಮಿ	ಮುಂಬಡ್ತಿ	10-07-56	16-08-82	09-08-1995	09-08-1995	ಅಪರ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿರುತ್ತಾರೆ.
	ಟಿ. ಹಾಲಸ್ವಾಮಿ	ಮುಂಬಡ್ತಿ	22-07-57	16-08-82	09-08-1995	09-08-1995	ಅಪರ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿರುತ್ತಾರೆ.

ಜೇಷ್ಠತಾ ಕ್ರಮ ಸಂಖ್ಯೆ	ಅಧಿಕಾರಿಯ ಹೆಸರು ಶ್ರೀಮತಿ/ಶ್ರೀ	ನೇರ ನೇಮಕಾತಿ/ ಮುಂಬಡ್ತಿ/ ಇತರೆ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ನೈಜವಾಗಿ ಮುಂಬಡ್ತಿ ಹೊಂದಿದ ದಿನಾಂಕ	ನೇಮಕಾತಿಗೆ/ ಜೇಷ್ಠತೆಗೆ ನೈಜವಾದ ಅರ್ಹತಾ ದಿನಾಂಕ	ಷರಾ
1	2	3	4	5	6	7	8
	ಜಿ. ನಾರಾಯಣರಾಜು	ಮುಂಬಡ್ತಿ	29-06-57	16-08-82	09-08-1995	09-08-1995	ಅಪರ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿರುತ್ತಾರೆ
	ಎಂ.ಎ. ಹುಸೇನ್	ಮುಂಬಡ್ತಿ	30-05-53	16-08-82	13-02-1996	13-02-1996	ಅಪರ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿ ವಯೋ ನಿವೃತ್ತಿ ಹೊಂದಿರುತ್ತಾರೆ.
	ಜಿ. ರಂಗರಾಮು	ಮುಂಬಡ್ತಿ	15-01-58	02-09-82	20-08-1996	20-08-1996	ಅಪರ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿರುತ್ತಾರೆ
	ಎಂ.ಎನ್. ಕರೂರ್	ಮುಂಬಡ್ತಿ	06-05-59	16-08-82	20-08-1996	20-08-1996	ಅಪರ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿರುತ್ತಾರೆ
	ಎಂ. ಪ್ರಭು	ಮುಂಬಡ್ತಿ	02-05-58	16-08-82	20-08-1996	20-08-1996	ಅಪರ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿರುತ್ತಾರೆ
	ಅಬ್ದುಲ್ ಮುಜೀಬ್	ಮುಂಬಡ್ತಿ	06-08-48	07-11-82	15-07-1998	15-07-1998	ವಯೋ ನಿವೃತ್ತಿ ಹೊಂದಿರುತ್ತಾರೆ.
	ಎನ್. ಚಂದ್ರಶೇಖರ್	ಮುಂಬಡ್ತಿ	03-02-58	16-08-82	15-07-1998	15-07-1998	ಅಪರ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿರುತ್ತಾರೆ
2.	ಬಿ.ಪಿ.ಶ್ರೀನಿವಾಸ್	ಮುಂಬಡ್ತಿ	08-06-57	16-08-82	15-07-1998	15-07-1998	
	ಜಿ.ಎಸ್. ಕುಲಕರ್ಣಿ	ಮುಂಬಡ್ತಿ	30-08-55	31-08-82	15-07-1998	15-07-1998	ಅಪರ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿರುತ್ತಾರೆ
3.	ಹೆಚ್.ಆರ್. ಜಯದೇವಪ್ಪ	ಮುಂಬಡ್ತಿ	31-08-58	16-08-82	15-07-1998	15-07-1998	
4.	ಸೈಯದ್ ಇಸ್ಹಾಕ್ ಅಹಮದ್	ಮುಂಬಡ್ತಿ	27-04-57	16-08-82	07-07-2000	18-07-2002	
5.	ಹೆಚ್. ಪ್ರಕಾಶ್	ಮುಂಬಡ್ತಿ	25-04-58	16-08-82	07-07-2000	18-07-2002	
6.	ಕೆ.ಜಿ. ಸುರೇಶ್	ಮುಂಬಡ್ತಿ	23-04-56	16-08-82	07-07-2000	18-07-2002	
7.	ಬಿ.ಎಸ್.ಸಿರ್ಸಿಕರ್	ಮುಂಬಡ್ತಿ	28-10-57	16-08-82	07-07-2000	18-07-2002	
8.	ಎಂ.ಸುಜ್ಞಾನಮೂರ್ತಿ	ಮುಂಬಡ್ತಿ	12-05-56	20-08-82	07-07-2000	18-07-2002	
9.	ಕೆ.ಎ.ಜಯಾನಂದ್	ಮುಂಬಡ್ತಿ	01-06-55	16-08-82	07-07-2000	18-07-2002	
	ಪಿ. ಪ್ರಭುದೇವ್	ಮುಂಬಡ್ತಿ	27-02-53	16-08-82	07-07-2000	18-07-2002	ವಯೋ ನಿವೃತ್ತಿ ಹೊಂದಿರುತ್ತಾರೆ.
10.	ಜಿ.ಎಸ್.ಬಾಬುಸಿದ್ದ ಕುಮಾರ್	ಮುಂಬಡ್ತಿ	16-03-55	16-08-82	07-07-2000	18-07-2002	
11.	ಎಂ.ವಿ.ಹೇಮಂತ್ ಕುಮಾರ್	ಮುಂಬಡ್ತಿ	16-10-56	16-08-82	04-05-2002	18-07-2002	
12.	ಹೆಚ್.ಮುಕುಂದ ಕೃಷ್ಣಗೌಡ	ಮುಂಬಡ್ತಿ	28-08-54	16-08-82	07-07-2000	18-07-2002	
13.	ಹೆಚ್. ರಾಮಕೃಷ್ಣ ಗೌಡ	ಮುಂಬಡ್ತಿ	25-05-58	16-08-82	07-07-2000	18-07-2002	
14.	ಎ. ಆನಂದ್	ಮುಂಬಡ್ತಿ	17-09-54	06-09-82	07-07-2000	18-07-2002	
15.	ಕೋಮಲ	ಮುಂಬಡ್ತಿ	18-11-58	16-08-82	07-07-2000	18-07-2002	
16.	ಎಂ.ಜಿ.ಜೀವಣ್ಣವರ	ಮುಂಬಡ್ತಿ	07-11-58	16-08-82	07-07-2000	09-09-2002	
17.	ಎಸ್.ಜಿ. ಹೆಗಡೆ	ಮುಂಬಡ್ತಿ	17-05-55	31-05-82	15-07-2000	01-10-2003	
18.	ಕೆ.ಐ.ಗುದಗಿ	ಮುಂಬಡ್ತಿ	04-1-56	16-08-82	04-09-2000	01-10-2003	
19.	ಎಂ.ಎಲ್.ಹಾಲಹಳ್ಳಿ	ಮುಂಬಡ್ತಿ	01-06-57	11-09-82	03-08-2000	01-10-2003	
20.	ನೀಲಕಂಠ	ಮುಂಬಡ್ತಿ	3-10-56	16-08-82	11-04-2002	15-05-2006	
21.	ಆರ್.ಐ.ಕುಂಬಾರ್	ಮುಂಬಡ್ತಿ	15-07-54	06-09-82	28-08-2001	15-05-2006	

ಜೇಷ್ಠತಾ ಕ್ರಮ ಸಂಖ್ಯೆ	ಅಧಿಕಾರಿಯ ಹೆಸರು ಶ್ರೀಮತಿ/ಶ್ರೀ	ನೇರ ನೇಮಕಾತಿ/ ಮುಂಬಡ್ತಿ/ ಇತರೆ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ನೈಜವಾಗಿ ಮುಂಬಡ್ತಿ ಹೊಂದಿದ ದಿನಾಂಕ	ನೇಮಕಾತಿಗೆ/ ಜೇಷ್ಠತೆಗೆ ನೈಜವಾದ ಅರ್ಹತಾ ದಿನಾಂಕ	ಷರಾ
1	2	3	4	5	6	7	8
22.	ಎನ್.ಸಿ.ಚವಾಣ್	ಮುಂಬಡ್ತಿ	18-06-56	16-08-82	19-12-2001	15-05-2006	
23.	ಬಿ.ಹೆಚ್. ಸಿದ್ದಪ್ಪ	ಮುಂಬಡ್ತಿ	01-06-56	16-08-82	20-12-2001	15-05-2006	
24.	ಎನ್.ಎಸ್. ಚಂದ್ರಶೇಖರ್	ಮುಂಬಡ್ತಿ	01-06-55	16-08-82	13-12-2001	10-04-2007	
25.	ಬಿ.ಎಲ್. ಬಾಲ್ಯಾ ನಾಯಕ್	ಮುಂಬಡ್ತಿ	01-06-56	13-12-82	27-12-2001	10-04-2007	
26.	ಬಿ.ಎನ್. ಗದಗ	ಮುಂಬಡ್ತಿ	16-06-57	13-12-82	12-12-2001	10-04-2007	
27.	ಬಿ. ರಮೇಶ್	ಮುಂಬಡ್ತಿ	15-06-56	16-12-82	20-12-2001	18-07-2007	
28.	ವಿ.ವೇಣುಗೋಪಾಲ್	ಮುಂಬಡ್ತಿ	15-11-56	01-11-83	07-11-2001	28-02-2007	
29.	ಸಿ.ಆರ್. ಚಂದ್ರಶೇಖರ್	ಮುಂಬಡ್ತಿ	20-07-56	13-12-82	20-02-2002	10-04-2007	
30.	ಹೆಚ್.ಎಲ್. ಶಿವಾನಂದ	ಮುಂಬಡ್ತಿ	04-06-56	13-12-82	05-04-2002	28-02-2007	
31.	ಕೆ.ಪಿ.ಪರಮೇಶ್ವರಪ್ಪ	ಮುಂಬಡ್ತಿ	08-03-55	13-12-82	03-06-2002	11-07-2007	
32.	ಎ.ಬಿ.ಪರಡ್ತಿ	ಮುಂಬಡ್ತಿ	10-12-58	13-12-82	04-07-2002	09-08-2007	
33.	ಎಂ.ಶಿವಶಂಕರ್	ಮುಂಬಡ್ತಿ	09-10-55	13-12-82	20-07-2002	09-08-2007	
34.	ಎನ್.ಕೆ. ರಾಮಚಂದ್ರ ರಾವ್	ಮುಂಬಡ್ತಿ	21-07-57	13-12-82	11-07-2002	28-03-2009	
	ಎನ್. ಸಿ. ನಾಗರಾಜು	ಮುಂಬಡ್ತಿ	05-01-51	13-12-82	17-08-1989	17-08-1989	ವಯೋ ನಿವೃತ್ತಿ ಹೊಂದಿರುತ್ತಾರೆ
	ವಿ.ಎಂ. ಸೂರಣಗಿ	ಮುಂಬಡ್ತಿ	09-09-53	13-12-82	17-08-1989	17-08-1989	ವಯೋ ನಿವೃತ್ತಿ ಹೊಂದಿರುತ್ತಾರೆ
35.	ಚಿಕ್ಕಯ್ಯ	ಮುಂಬಡ್ತಿ	10-04-54	13-12-82	03-07-2003	28-03-2009	
36.	ವಿ.ಮುನಿಯಪ್ಪ	ಮುಂಬಡ್ತಿ	01-10-54	13-12-82	03-07-2003	28-03-2009	
37.	ಟಿ. ಹೊನ್ನೂರಪ್ಪ	ಮುಂಬಡ್ತಿ	02-04-55	14-03-86	26-11-2010	26-11-2010	
	ಎ. ವೆಂಕಟೇಶ್	ಮುಂಬಡ್ತಿ	14-01-52	10-03-75	27-02-1997	17-02-1997	ನಿಧನ ಹೊಂದಿರುತ್ತಾರೆ.
	ಎಂ.ಎಸ್. ಮುದಕವಿ	ಮುಂಬಡ್ತಿ	01-12-51	29-09-72	27-02-1997	17-02-1997	ವಯೋ ನಿವೃತ್ತಿ ಹೊಂದಿರುತ್ತಾರೆ
38.	ಆರ್. ರಘು	ಮುಂಬಡ್ತಿ	06-07-60	13-06-93	21-11-2011	21-11-2011	
39.	ಕೆ.ಎಲ್.ಬಸವರಾಜು	ಮುಂಬಡ್ತಿ	12-08-58	28-05-93	21-11-2011	21-11-2011	
40.	ಜಿ. ಯಮುನ	ಮುಂಬಡ್ತಿ	06-03-61	10-05-93	21-11-2011	21-11-2011	
41.	ಎಸ್.ಆರ್. ರಂಗಸ್ವಾಮಿ	ಮುಂಬಡ್ತಿ	25-05-55	15-07-93	30-06-2013	30-06-2013	
	ವಿ. ವೆಂಕಟೇಶ್	ಮುಂಬಡ್ತಿ	15-06-53	07-08-78	30-06-2013	30-06-2013	ವಯೋ ನಿವೃತ್ತಿ ಹೊಂದಿರುತ್ತಾರೆ
42.	ಟಿ.ಕೆ.ಸ್ವರೂಪ	ಮುಂಬಡ್ತಿ	12-12-70	16-05-94	30-06-2013	30-06-2013	
43.	ಎಸ್.ಹೆಚ್.ವೀರಣ್ಣ	ಮುಂಬಡ್ತಿ	1-06-62	19-05-94	30-06-2013	30-06-2013	
44.	ಆರ್.ರಮೇಶ್	ಮುಂಬಡ್ತಿ	6-09-69	05-05-94	30-06-2013	30-06-2013	
45.	ಆರ್. ಗಿರೀಶ್	ಮುಂಬಡ್ತಿ	15-07-70	07-05-94	30-06-2013	30-06-2013	
46.	ಪಿ.ನಾಗೇಶ್	ಮುಂಬಡ್ತಿ	20-07-66	07-05-94	30-06-2013	30-06-2013	
47.	ಕೆ. ರಾಮನಾಥ್	ಮುಂಬಡ್ತಿ	11-05-61	05-05-94	30-06-2013	30-06-2013	
48.	ಬಿ.ಮಹೇಶ್	ಮುಂಬಡ್ತಿ	30-03-71	07-05-94	30-06-2013	30-06-2013	
49.	ಎಸ್.ಆರ್. ಸತೀಶ್	ಮುಂಬಡ್ತಿ	14-04-71	05-05-94	30-09-2013	30-09-2013	

ಎಸ್. ರೇಣುಕಾರಾಧ್ಯ

PR. 468

ಸರ್ಕಾರದ ಅಧೀನ ಕಾರ್ಯದರ್ಶಿ,

SC. 50

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಸೇವೆಗಳು)

**ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ
ಅಧಿಸೂಚನೆ**

ಸಂಖ್ಯೆ: ಗ್ರಾಅಪ 159 ಸೇಶಿಕಾ 2014, ಬೆಂಗಳೂರು, ದಿನಾಂಕ:25.7.2014

ವಿಷಯ:- ಜಿಲ್ಲಾ ಪಂಚಾಯತ್ ಸೇವೆಗೆ ಸೇರಿದ ಸಹಾಯಕ ಕಾರ್ಯಪಾಲಕ ಇಂಜಿನಿಯರ್(ವಿಭಾಗ-1) ವೃಂದದ ಅಂತಿಮ ಜೇಷ್ಠತೆ ಪಟ್ಟಿಯನ್ನು ದಿನಾಂಕ:25.7.2014 ರಲ್ಲಿರುವಂತೆ ಹೊರಡಿಸುವ ಬಗ್ಗೆ.

- ಓದಲಾಗಿದೆ :-**
- 1) ಸರ್ಕಾರದ ಪತ್ರ ಸಂಖ್ಯೆ: ಗ್ರಾಅಪ 83 ಪಬವ 1988, ದಿನಾಂಕ:5.12.1988 ಮತ್ತು ದಿನಾಂಕ: 20.5.1989.
 - 2) ಜಿಲ್ಲಾ ಪಂಚಾಯತ್ ವೃಂದ ಮತ್ತು ನೇಮಕಾತಿ ನಿಯಮಗಳು ಸಂಖ್ಯೆ: ಗ್ರಾಅಪ 88 ಪಬವ 88 ದಿನಾಂಕ:28.10.1988
 - 3) ಕಾರ್ಯಕಾರಿ ಆದೇಶ ಸಂಖ್ಯೆ: ಗ್ರಾಅಪ 139 ಸೇಶಿಕಾ 91, ದಿನಾಂಕ:18.11.1998.
 - 4) ಕಾರ್ಯಕಾರಿ ಆದೇಶ ಸಂಖ್ಯೆ:ಗ್ರಾಅಪ 339 ಸೇಶಿಕಾ 2006, ದಿನಾಂಕ:25.8/2007.
 - 5) ಆದೇಶ ಸಂಖ್ಯೆ: ಗ್ರಾಅಪ 339 ಸೇಶಿಕಾ 2006, ದಿನಾಂಕ:24.5.2008.
 - 6) ಆದೇಶ ಸಂಖ್ಯೆ:ಗ್ರಾಅಪ 135 ಸೇಶಿಕಾ 2009, ದಿನಾಂಕ:23.2.2010.
 - 7) ಜಿಲ್ಲಾ ಪಂಚಾಯತ್ ಸೇವೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ, ಆದೇಶ ಸಂಖ್ಯೆ:ಗ್ರಾಅಪ 74 ಜಿಪಅ 2013, ದಿನಾಂಕ:30.5.2014.
 - 8) ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ತಾತ್ಕಾಲಿಕ ಜೇಷ್ಠತಾ ಪಟ್ಟಿ ಅಧಿಸೂಚನೆ ಸಂಖ್ಯೆ:ಗ್ರಾಅಪ 159 ಸೇಶಿಕಾ 14, ದಿನಾಂಕ:02.7.2014

ಮೇಲೆ ಕ್ರಮ ಸಂಖ್ಯೆ (8) ರಲ್ಲಿ ಓದಲಾದ ಅಧಿಸೂಚನೆಯಲ್ಲಿ ಜಿಲ್ಲಾ ಪಂಚಾಯತ್ ಸೇವೆಗೆ ಸೇರಿದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ವಿಭಾಗ-1) ಗಳ ಸೇವಾ ಜೇಷ್ಠತೆಯನ್ನು ನಿಗದಿಪಡಿಸಿ, ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಹೊರಡಿಸಿ, ಸದರಿ ತಾತ್ಕಾಲಿಕ ಜೇಷ್ಠತಾ ಪಟ್ಟಿಯಿಂದ ಬಾಧಿತರಾಗುವ ಅಧಿಕಾರಿಗಳು ತಮ್ಮ ಆಕ್ಷೇಪಣೆ/ಸಲಹೆ ಏನಾದರೂ ಇದ್ದಲ್ಲಿ (8)ರಲ್ಲಿ ಓದಲಾದ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ 15 ದಿನಗಳ ಒಳಗಾಗಿ ಆಕ್ಷೇಪಣೆ/ಸಲಹೆಗಳನ್ನು ಸಲ್ಲಿಸಲು ಸೂಚಿಸಲಾಗಿತ್ತು.

ಸದರಿ ತಾತ್ಕಾಲಿಕ ಜೇಷ್ಠತಾ ಪಟ್ಟಿಯ ಸಂಬಂಧವಾಗಿ ನಿಗದಿತ ಅವಧಿಯಲ್ಲಿ ಸ್ವೀಕೃತವಾಗಿರುವ ಆಕ್ಷೇಪಣೆ ಮತ್ತು ಸಲಹೆಗಳನ್ನು ಪರಿಗಣಿಸಲಾಗಿದ್ದು, ಈ ಅಧಿಸೂಚನೆಯ ಜೊತೆ ಲಗತ್ತಿಸಿರುವ ವಿವರಣಾ ಪಟ್ಟಿಯಲ್ಲಿ ಅವುಗಳನ್ನು ನಮೂದಿಸಿದೆ.

ಈ ಹಿನ್ನೆಲೆಯಲ್ಲಿ, ಜಿಲ್ಲಾ ಪಂಚಾಯತ್ ಸೇವೆಗೆ ಸೇರಿದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ವಿಭಾಗ-1) ಗಳ ವೃಂದದಲ್ಲಿ ದಿನಾಂಕ:25.7.2014 ರಲ್ಲಿದ್ದಂತೆ ಅಂತಿಮ ಜೇಷ್ಠತಾ ಪಟ್ಟಿಯನ್ನು ಅನುಬಂಧದಲ್ಲಿ ಈ ಕೆಳಕಂಡ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರಕಟಿಸಲಾಗಿದೆ:-

1. ಜಿಲ್ಲಾ ಪಂಚಾಯತ್ ಸೇವೆಗೆ ಸೇರಿದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ವಿಭಾಗ-1) ಗಳಿಗೆ ಅವರುಗಳು ಸೇವೆಯಲ್ಲಿ ಸಕ್ರಮಗೊಂಡ ದಿನಾಂಕ ಹಾಗೂ ಸಹಾಯಕ ಇಂಜಿನಿಯರ್ ವೃಂದಕ್ಕೆ ವರ್ಗಾವಣೆಗೊಂಡ ದಿನಾಂಕವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಸಕ್ರಮಾತಿ ಹೊಂದಿದ ದಿನಾಂಕ ಒಂದೆ ಆಗಿದ್ದಲ್ಲಿ, ಅವರುಗಳ ಹುಟ್ಟಿದ ದಿನಾಂಕವನ್ನು ಗಣನೆಗೆ ತೆಗೆದುಕೊಂಡು ಹಿರಿತನವನ್ನು ನಿಗದಿಪಡಿಸಲಾಗಿದೆ.
2. ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವೃಂದಕ್ಕೆ ಮುಂಬಡ್ತಿ ನೀಡಿದ ದಿನಾಂಕವನ್ನು ಜೇಷ್ಠತೆಗೆ ಪರಿಗಣಿಸಲಾಗಿದೆ.

ಕರ್ನಾಟಕ ರಾಜ್ಯ ಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಸಿದ್ಧೇಶ ಪೋತಲಕಟ್ಟೆ

ಸರ್ಕಾರದ ಅಧೀನ ಕಾರ್ಯದರ್ಶಿ(ಸೇವೆಗಳು-ಎ)

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ.

ವಿವರಣಾ ಪಟ್ಟಿ

ಕ್ರ.ಸಂ.	ಆಕ್ಷೇಪಣೆ ಸಲ್ಲಿಸಿದವರ ಹೆಸರು	ಆಕ್ಷೇಪಣೆಯ ಸ್ವರೂಪ	ಆಕ್ಷೇಪಣೆಯನ್ನು ಪರಿಗಣಿಸಿರುವುದಕ್ಕೆ ಕಾರಣಗಳು
1	ಬಿ.ಎಸ್.ಉಪಾಧ್ಯೆ, ತಾಂತ್ರಿಕ ಸಹಾಯಕ, ಪಿ.ಎಂ.ಜಿ.ಎಸ್.ವೈ, ಯೋಜನಾ ವಿಭಾಗ, ತುಮಕೂರು.	ಬಿ.ಎಸ್.ಉಪಾಧ್ಯೆ, ಸಲ್ಲಿಸಿರುವ ಆಕ್ಷೇಪಣೆ/ಸಲಹೆಯನುಸಾರ ಸದರಿಯವರು ಸೇವೆಯಲ್ಲಿ ಸಕ್ರಮಗೊಂಡ ದಿನಾಂಕವನ್ನು 23.5.1989 ಎಂದು ತಾತ್ಕಾಲಿಕ ಜೇಷ್ಠತಾ ಪಟ್ಟಿಯಲ್ಲಿ ನಮೂದಿಸಿದ್ದು ವಾಸ್ತವವಾಗಿ ದಿನಾಂಕ:27.3.1989 ರಂದು ಸಕ್ರಮಗೊಂಡಿದ್ದು, ನಂತರ ಸೇವೆಯಲ್ಲಿ ದಿನಾಂಕ:31.3.1989 ರಂದು ಹಾಜರಾಗಿರುತ್ತೇನೆಂದು, ಆದ್ದರಿಂದ, ಅವರ ಸಕ್ರಮಾತಿ ದಿನಾಂಕವನ್ನು 31.3.1989 ಎಂದು ಪರಿಗಣಿಸಲು ಸಂಬಂಧ ಪಟ್ಟ ದಾಖಲೆಗಳನ್ನು ಲಗತ್ತಿಸಿ, ಕೋರಿರುತ್ತಾರೆ.	ಶ್ರೀ ಬಿ.ಎಸ್.ಉಪಾಧ್ಯೆ ಇವರು ಬೀದರ್ ಜಿಲ್ಲಾ ಪಂಚಾಯತ್ ವತಿಯಿಂದ ಸಕ್ರಮಗೊಂಡ ಅಧಿಕಾರಿಯಾಗಿರುತ್ತಾರೆ. ಇವರೊಂದಿಗೆ ಅದೇ ಜಿಲ್ಲಾ ಪಂಚಾಯತ್ ವಾಪ್ಪಿಯಲ್ಲಿ ಒಂದೇ ದಿನಾಂಕದಂದು ಶ್ರೀಮತಿ ಚಿತ್ರಲೇಖಪಾಟೀಲ್, ಬಸವರಾಜ್ ಚಿರಡೆ, ಬಸಯ್ಯ, ಇವರು ಸಹ ಸಕ್ರಮಗೊಂಡಿರುವವರಾಗಿರುತ್ತಾರೆ. ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಹೊರಡಿಸುವ ಸಂದರ್ಭದಲ್ಲಿ ಮೇಲ್ಕಂಡ 4 ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿಗಳು, ಜಿಲ್ಲಾ ಪರಿಷತ್ ಬೀದರ್ ಜ್ಞಾಪನ ಸಂಖ್ಯೆ:ಜಿಪ:ಸಿಬ್ಬಂದಿ :ಸಿಆರ್:-560:88-89, ದಿನಾಂಕ:23.5.1989 ರ ಅನುಸಾರ ಸಕ್ರಮಗೊಂಡ ದಿನಾಂಕ23.5.1989 ಎಂದು ಪರಿಗಣಿಸಿ, ಜೇಷ್ಠತಾ ಕ್ರಮಾಂಕ 2 ರಿಂದ 5 ನ್ನು ನಿಗದಿಪಡಿಸಲಾಗಿತ್ತು. ಪ್ರಸಕ್ತ ಸ್ವೀಕೃತವಾಗಿರುವ ಆಕ್ಷೇಪಣೆಯನ್ನು ಪರಿಶೀಲಿಸಲಾಗಿ, ಮೇಲ್ಕಂಡ 4 ಅಧಿಕಾರಿಗಳು ಮುಖ್ಯ ಕಾರ್ಯದರ್ಶಿಗಳ, ಜಿಲ್ಲಾ ಪರಿಷತ್ ಬೀದರ್ ಇವರ ಆದೇಶ ಸಂಖ್ಯೆ:ಜಿಪ:ಸಿಬ್ಬಂದಿ:ಸಿಆರ್-556:88-89/47039, ದಿನಾಂಕ: 27.3.1989ರ ಆದೇಶದಂತೆ ಸಕ್ರಮಗೊಂಡಿರುವವರಾಗಿರುತ್ತಾರೆ, ಸದರಿ ಆದೇಶದನುಸಾರ ಶ್ರೀಮತಿ ಚಿತ್ರಲೇಖಪಾಟೀಲ್, ಬಸವರಾಜ್ ಚಿರಡೆ, ಬಸಯ್ಯ, ಶ್ರೀ ಬಿ.ಎಸ್.ಉಪಾಧ್ಯೆ ಇವರುಗಳ ಸಕ್ರಮಾತಿ ದಿನಾಂಕವನ್ನು 27.3.1989 ಎಂದು ಪರಿಗಣನೆಗೆ ತೆಗೆದುಕೊಂಡು ಜೇಷ್ಠತಾ ಕ್ರಮಾಂಕ 1 ರಿಂದ 4 ರವರೆಗೆ ನಿಗದಿಗೊಳಿಸಲು ನಿರ್ಣಯಿಸಲಾಗಿದೆ. ಈ ಕಾರಣದಿಂದ ತಾತ್ಕಾಲಿಕ ಜೇಷ್ಠತಾ ಪಟ್ಟಿಯಲ್ಲಿ ಕ್ರಮ ಸಂಖ್ಯೆ(1) ರಲ್ಲಿದ್ದ ಆರ್.ಎಂ.ಜವಳಗಿ, ಇವರು ಜೇಷ್ಠತಾ ಕ್ರಮ ಸಂಖ್ಯೆ(5)ಕ್ಕೆ ಸ್ಥಾನ ಬದಲಾವಣೆಯಾಗುತ್ತಾರೆ.
2	ಎಂ.ಎಸ್.ರೇವಣ್ಣವರ ಸಹಾಯಕ ಯೋಜನಾಧಿಕಾರಿ, ಜಿಲ್ಲಾ ಪಂಚಾಯತ್, ಬೆಳಗಾವಿ.	ಎಂ.ಎಸ್.ರೇವಣ್ಣವರ ರವರು ಸಲ್ಲಿಸಿರುವ ಆಕ್ಷೇಪಣೆ/ಸಲಹೆಯನುಸಾರ ತಾತ್ಕಾಲಿಕ ಜೇಷ್ಠತಾ ಪಟ್ಟಿಯಲ್ಲಿ ಅವರು ಹುಟ್ಟಿದ ದಿನಾಂಕ: ಹಾಗೂ ಸಕ್ರಮಗೊಂಡ ದಿನಾಂಕಗಳು ತಪ್ಪಾಗಿ ನಮೂದಿಸಿದ್ದು, ಸಂಬಂಧಪಟ್ಟ ದಾಖಲೆಗಳನ್ನು ಲಗತ್ತಿಸಿ, ಸದರಿ ನ್ಯೂನತೆಗಳನ್ನು ಸರಿಪಡಿಸುವಂತೆ ಕೋರಿರುತ್ತಾರೆ.	ಶ್ರೀ ಎಂ.ಎಸ್.ರೇವಣ್ಣವರ ಆಕ್ಷೇಪಣೆಯನ್ನು ಹಾಗೂ ಅದರೊಂದಿಗಿನ ದಾಖಲೆಗಳನ್ನು ಪರಿಶೀಲಿಸಲಾಗಿ, ಶ್ರೀ ಎಂ.ಎಸ್.ರೇವಣ್ಣವರ ಹುಟ್ಟಿದ ದಿನಾಂಕ:1.6.1960 ಮತ್ತು ಸಕ್ರಮಗೊಂಡ ದಿನಾಂಕ:5.7.1989 ಯೆಂದು ವೇದ್ಯವಾಗುತ್ತದೆ. ಈ ಕಾರಣದಿಂದ ಎಂ.ಎಸ್.ರೇವಣ್ಣವರಿಗೆ ಸಂಬಂಧಿಸಿದಂತೆ ದಿನಾಂಕ:1.6.1960ನ್ನು ಹುಟ್ಟಿದ ದಿನಾಂಕವೆಂದು, ಹಾಗೂ ಸೇವೆಯಲ್ಲಿ ಸಕ್ರಮಗೊಂಡ ದಿನಾಂಕವನ್ನು:5.7.1989ಯೆಂದು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.

ಕರ್ನಾಟಕ ರಾಜ್ಯ ಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಸಿದ್ಧೇಶ ಪೋತಲಕಟ್ಟಿ

ಸರ್ಕಾರದ ಅಧೀನ ಕಾರ್ಯದರ್ಶಿ(ಸೇವೆಗಳು-ಎ)

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ.

ಅನುಬಂಧ

ಜಿಲ್ಲಾ ಪಂಚಾಯತ್ ಸೇವೆಗೆ ಸೇರಿದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರುಗಳ ಅಂತಿಮ ಜೇಷ್ಠತಾ ಪಟ್ಟಿ (ದಿನಾಂಕ:25.7.2014 ರಲ್ಲಿದ್ದಂತೆ)

ಕ್ರ.ಸಂ	ಜೇಷ್ಠತಾ ಕ್ರಮಾಂಕ	ಹೆಸರು	ಹುಟ್ಟಿದ ದಿನಾಂಕ	ಸೇವೆಯಲ್ಲಿ ಸಕ್ರಮಗೊಂಡ ದಿನಾಂಕ	ಸಹಾಯಕ ಇಂಜಿನಿಯರ್ ವೃಂದಕ್ಕೆ ವರ್ಗಾವಣೆ ಗೊಂಡ ದಿನಾಂಕ;	ಸಕ್ರಮಗೊಂಡ ಜಿಲ್ಲಾ ಪಂಚಾಯತ್
ದಿ:24.5.2008 ಆದೇಶ ಸಂಖ್ಯೆ:ಗ್ರಾಅಪ 339 ಸೇತಿಕಾ 2006 ರಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವೃಂದಕ್ಕೆ ಮುಂಬಡ್ತಿ ಹೊಂದಿದ ಅಧಿಕಾರಿಗಳು						
1	1	ಬಸವರಾಜ್ ಚಿರಡೆ	10.10.1958	27.3.1989	21.1.1999	ಬೀದರ್ ಜಿಲ್ಲೆ
2	2	ಬಿ.ಬಸಯ್ಯ	1.6.1960	27.3.1989	21.1.1999	ಬೀದರ್ ಜಿಲ್ಲೆ
3	3	ಬಿ.ಎಸ್.ಉಪಾಧ್ಯ.	1.4.1961	27.3.1989	21.1.1999	ಬೀದರ್ ಜಿಲ್ಲೆ
4	4	ಚಿತ್ರಲೇಖ ಪಾಟೀಲ್	1.6.1961	27.3.1989	21.1.1999	ಬೀದರ್ ಜಿಲ್ಲೆ
5	5	ಆರ್.ಎಂ.ಜವಳಗಿ	1.4.1960	1.4.1989	21.1.1999	ವಿಜಾಪುರ ಜಿಲ್ಲೆ
6	6	ಹೆಚ್.ವೀರಪ್ಪ	1.7.1957	23.6.1989	21.1.1999	ಬಳ್ಳಾರಿ ಜಿಲ್ಲೆ
7	7	ಪಿ.ಜಿ.ಹಿತ್ತಲಮನಿ	1.1.1958	5.7.1989	21.1.1999	ಬೆಳಗಾವಿ ಜಿಲ್ಲೆ
8	8	ಎಂ.ಎ.ಗೊಳಪ್ಪನವರ್	1.6.1959	5.7.1989	21.1.1999	ಬೆಳಗಾವಿ ಜಿಲ್ಲೆ
9	9	ಪಿ.ಎನ್.ಹುದ್ದಾರ್	1.6.1959	5.7.1989	21.1.1999	ಬೆಳಗಾವಿ ಜಿಲ್ಲೆ
10	10	ಬಿ.ಎಸ್.ದೇಸಾಯಿ	11.8.1959	5.7.1989	21.1.1999	ಬೆಳಗಾವಿ ಜಿಲ್ಲೆ
11	11	ಹೆಚ್.ಕೆ.ವಂಟಗೋಡಿ	7.5.1960	5.7.1989	21.1.1999	ಬೆಳಗಾವಿ ಜಿಲ್ಲೆ
12	12	ಕೆ.ಎಸ್.ಪಾಟೀಲ್	18.6.1960	5.7.1989	21.1.1999	ಬೆಳಗಾವಿ ಜಿಲ್ಲೆ
13	13	ಎ.ಎನ್.ಹಲಸೋಡೆ	9.2.1961	5.7.1989	21.1.1999	ಬೆಳಗಾವಿ ಜಿಲ್ಲೆ
14	14	ಎ.ಬಿ.ಹೊನ್ನಾವರ	22.7.1961	5.7.1989	21.1.1999	ಬೆಳಗಾವಿ ಜಿಲ್ಲೆ
15	15	ಬಿ.ಆರ್.ಗಂಗಾಧರ್	5.3.1962	5.7.1989	21.1.1999	ಬೆಳಗಾವಿ ಜಿಲ್ಲೆ
16	16	ಆರ್.ಡಿ.ಹುಕ್ಕೇರಿ	25.2.1961	24.7.1989	21.1.1999	ಧಾರವಾಡ ಜಿಲ್ಲೆ
17	17	ಎಸ್.ಎಂ.ರುದ್ರಸ್ವಾಮಿ	05.4.61	24.7.1989	21.1.1999	ಧಾರವಾಡ ಜಿಲ್ಲೆ
18	18	ಕೆ.ಎಸ್.ಅಸೂಟಿ	1.8.1961	24.7.1989	21.1.1999	ಧಾರವಾಡ ಜಿಲ್ಲೆ
19	19	ಜಿ.ಡಿ.ಜೋಷಿ	30.10.1961	24.7.1999	21.1.1999	ಧಾರವಾಡ ಜಿಲ್ಲೆ
20	20	ಎಂ.ಎಸ್.ಮೇಟಿ	2.12.1961	24.7.1989	21.1.1999	ಧಾರವಾಡ ಜಿಲ್ಲೆ
21	21	ಆರ್.ಜಿ.ಪಾಟೀಲ್	25.1.1962	24.7.1989	21.1.1999	ಧಾರವಾಡ ಜಿಲ್ಲೆ

ಕ್ರ.ಸಂ	ಜೇಷ್ಠತ ಕ್ರಮಾಂಕ	ಹೆಸರು	ಹುಟ್ಟಿದ ದಿನಾಂಕ	ಸೇವೆಯಲ್ಲಿ ಸಕ್ರಮಗೊಂಡ ದಿನಾಂಕ	ಸಹಾಯಕ ಇಂಜಿನಿಯರ್ ವೃಂದಕ್ಕೆ ವರ್ಗಾವಣೆ ಗೊಂಡ ದಿನಾಂಕ;	ಸಕ್ರಮಗೊಂಡ ಜಿಲ್ಲಾ ಪಂಚಾಯತ್
22	22	ಸೈಯ್ಯದ್ ಮುಸ್ತಾಕ್ ಅಹಮದ್	23.3.1962	24.7.1989	21.1.1999	ಧಾರವಾಡ ಜಿಲ್ಲೆ
23	23	ಕೆ.ಆರ್.ಮಠದ್	3.7.1962	24.7.1989	21.1.1999	ಧಾರವಾಡ ಜಿಲ್ಲೆ
24	24	ಎಸ್.ಜಿ.ಲೋಕೂರ್	27.3.1963	24.7.1989	21.1.1999	ಧಾರವಾಡ ಜಿಲ್ಲೆ
25	25	ಎಸ್.ವಿ.ಬುಗಟಿ	22.7.64	24.7.1989	21.1.1999	ಧಾರವಾಡ ಜಿಲ್ಲೆ
26	26	ಕೆ.ಕುಮಾರ್	15.11.1957	2.5.90	21.1.1999	ಮಂಡ್ಯ ಜಿಲ್ಲೆ.
27	27	ಕೆ.ಎ.ವಿಜಯಕುಮಾರ್	23.7.1960	2.5.1990	21.1.1999	ಮಂಡ್ಯ ಜಿಲ್ಲೆ
28	28	ಟಿ.ಹೆಚ್.ವೆಂಕಟೇಶ್	20.9.1961	2.5.1990	21.1.1999	ಮಂಡ್ಯ ಜಿಲ್ಲೆ
29	29	ಸಿ.ಜಿ.ಹುಲಿಮನಿ	22.7.1963	4.7.1989	1.12.2004.	ಧಾರವಾಡ ಜಿಲ್ಲೆ
30	30	ಪಿ.ಜಿ.ವೇಣುಗೋಪಾಲ	23.1.66	15.5.1990	24.11.2005	ಮೈಸೂರು ಜಿಲ್ಲೆ
31	31	ಎಸ್.ಎಂ.ಸುಭಾನ್ ಸಾಬ್	1.6.1964	23.6.1989	07.07.2006	ಬಳ್ಳಾರಿ ಜಿಲ್ಲೆ
32	32	ರಘುರಾಮಶೆಟ್ಟಿ	1.8.1961	7.5.1991	7.10.2006	ದಕ್ಷಿಣ ಕನ್ನಡ ಜಿಲ್ಲೆ.
ದಿನಾಂಕ:23.2.2010 ಆದೇಶ ಸಂಖ್ಯೆ:ಗ್ರಾಅಪ 135 ಸೇಶಿಕಾ 2009 ರಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವೃಂದಕ್ಕೆ ಮುಂಬಡ್ತಿ ಹೊಂದಿದ ಅಧಿಕಾರಿಗಳು						
33	33	ಎಸ್.ಎಸ್.ಹಿರೇಮಠ್	15.5.1958	24.7.1989	21.1.1999	ಧಾರವಾಡ ಜಿಲ್ಲೆ
34	34	ಎಂ.ಎಸ್.ರೇವಣ್ಣವರ	1.6.1960	5.7.1989	21.8.2007	ಬೆಳಗಾವಿ ಜಿಲ್ಲೆ

ಕರ್ನಾಟಕ ರಾಜ್ಯ ಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಸಿದ್ಧೇಶ ಪೋತಲಕಟ್ಟೆ

ಸರ್ಕಾರದ ಅಧೀನ ಕಾರ್ಯದರ್ಶಿ(ಸೇವೆಗಳು-ಎ)

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ.

ಕಂದಾಯ ಸಚಿವಾಲಯ

ಅಧಿಕೃತ ಜ್ಞಾಪನ

ಸಂಖ್ಯೆ: ಕಂಇ 170 ಬಿಎಂಎಂ 2013 ದಿನಾಂಕ 25.07.2014

ದಿನಾಂಕ 01.01.1997 ರಿಂದ 31.12.2006 ಕ್ಕೆ ಇದ್ದಂತೆ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟಣೆಗೊಂಡಿದ್ದು ಸದರಿ ಪಟ್ಟಿಯನ್ನು ಕಾರ್ಯಕಾರಿ ಪಟ್ಟಿ ಮಾಡಿಕೊಂಡಿದ್ದು, ಈ ಹಂತದಲ್ಲಿ ಕಾರಣಾಂತರಗಳಿಂದ ಅಂತಿಮವಾಗಿ ಸದರಿ ಜೇಷ್ಠತಾ ಪಟ್ಟಿಯನ್ನು ಹೊರಡಿಸಲಾಗಿರುವುದಿಲ್ಲ. ಆದುದರಿಂದ ದಿನಾಂಕ 01.01.1997 ರಿಂದ 31.12.2009 ರ ವರೆಗೆ ಇರುವಂತೆ ಹೊಸದಾಗಿ ತಯಾರಿಸಿ ರಾಜ್ಯಮಟ್ಟದಲ್ಲಿ ತಾತ್ಕಾಲಿಕವಾಗಿ ಜೇಷ್ಠತಾ ಪಟ್ಟಿಯನ್ನು ಪ್ರಕಟಣೆಗೊಳಿಸಬೇಕಾಗಿರುತ್ತದೆ. ಈಗಾಗಲೇ ಪ್ರಾದೇಶಿಕ ಆಯುಕ್ತರುಗಳು ಕಳುಹಿಸಿರತಕ್ಕಂತ ವಿಭಾಗ ಮಟ್ಟದ ಜೇಷ್ಠತಾ ಪಟ್ಟಿಗಳನ್ನು ಕ್ರೋಢೀಕರಿಸಿ ಅಂತಿಮವಾಗಿ ಜೇಷ್ಠತಾ ಪಟ್ಟಿಯನ್ನು ದಿನಾಂಕ 01.01.1997 ರಿಂದ 31.12.2009 ರ ವರೆಗೆ ಇದ್ದಂತೆ ತಯಾರಿಸಲಾಗಿದೆ. ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ಬಾಕಿ ಇರುವ ಅರ್ಜಿ ಸಂಖ್ಯೆ: 7219-3/2011 ರ ಅಂತಿಮ ತೀರ್ಪಿನ ಷರತ್ತಿಗೊಳಪಟ್ಟು ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಣೆಗೊಳಿಸಲಾಗಿದೆ.

ಸದರಿ ಜೇಷ್ಠತಾ ಪಟ್ಟಿಗೆ ಆಕ್ಷೇಪಣೆಗಳು ಸಲ್ಲಿಸುವುದಾದಲ್ಲಿ ರಾಜ್ಯ ಪತ್ರದಲ್ಲಿ ಪ್ರಕಟಣೆಗೊಂಡ ದಿನಾಂಕದಿಂದ 15 ದಿವಸದೊಳಗಾಗಿ ಆಕ್ಷೇಪಣೆಗಳನ್ನು ಸಲ್ಲಿಸಲು ಕಾಲವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಬಂದಂತಹ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ದಿನಾಂಕ 01.01.1997 ರಿಂದ 31.12.2009 ರ ವರೆಗೆ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಆಯಾ ವಿಭಾಗದ ಪ್ರಾದೇಶಿಕ ಆಯುಕ್ತರುಗಳು ಈಗಾಗಲೇ ಸಲ್ಲಿಸಿರುವ ಜೇಷ್ಠತಾ ಪಟ್ಟಿಯನ್ನು ಪರಿಗಣಿಸಲಾಗಿದೆ. ಈ ಸಂಬಂಧ ಯಾವುದೇ ಆಕ್ಷೇಪಣೆಗಳು ಅಥವಾ ಹಕ್ಕಿನ ಬಗ್ಗೆ ಸೂಕ್ತ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ವಿಭಾಗಾಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ. ಅಂತಿಮ ಆದೇಶದ ನಂತರ ರಾಜ್ಯಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ.ಭಾನುಮತಿ

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಸೇವೆಗಳು-ಎ)

STATE LEVEL SENIORITY LIST OF SHIRASTEDARS/ DY.THASHILDARS FROM 01/01/1997 TO 31/12/2009

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1	5573	SHANKREPPA		GULBARGA	08/01/1957	16/11/1983	05/06/1999	01/01/1997		Shr
2	5574	H KASHAPPA	SC	GULBARGA	03/04/1951	27/09/1972	05/06/1999	01/01/1997		Rtd
3	5575	ACHUTRAO		GULBARGA	11/11/1952	16/11/1983	05/06/1999	01/01/1997		Rtd
4	5576	RACHAPPA SAMED		GULBARGA	01/01/1953	16/11/1983	05/06/1999	02/01/1997		Rtd
5	5577	G NARASAPPA		GULBARGA	07/08/1944	30/12/1965	29/10/2001	02/01/1997		Rtd
6	5578	DRUVAKUMAR		GULBARGA	08/03/1943	09/01/1964	05/06/2009	02/01/1997		Rtd
7	5579	S.B.NERELEKAR	SC	Belgaum	01/06/1941	06/03/1961	18/01/1982	21/02/1997		Rtd
8	5580	J.T.KAMBLE	SC	Belgaum	09/05/1939	29/6/1960	11/05/1988	21/02/1997		Rtd
9	5581	A.S.SHANKAR		Mysore	05/08/1942	13/09/1963	17/11/1993	28/02/1997		Rtd
10	5582	HONNASHETTY		Mysore	02/08/1940	24/07/1965	28/04/1997	28/02/1997		Rtd
11	5583	S SHOUKATH ALI		Mysore	10/06/1944	08/07/1965	17/11/1993	28/02/1997		Rtd
12	5584	KESHAVAMURTHY		Mysore	10/01/1940	09/01/1965	28/04/1997	28/2/1997		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
13	5585	SHIVALINGAIAH DESHIHALLI	SC	Mysore	06/09/1939	04/04/1960	21/01/1987	28/02/1997		Rtd
14	5586	KASHINATH		Gulbarga	01/10/1942	01/03/1963	05/06/1999	03/01/1997		Rtd
15	5587	SAIK SALABAT		Gulbarga	12/08/1942	29/12/1962	05/06/1999	03/01/1997		Rtd
16	5588	BHIMANNA	SC	GULBARGA	06/08/1949	17/04/1962	21/10/2001	03/01/1997		Rtd
17	5589	A RAMANNA	ST	GULBARGA	01/11/1952	22/09/1979	05/06/1999	03/01/1997		Rtd
18	5590	I.P.BASTAWADAKAR	SC	Belgaum	07/01/1941	23/10/1963	09/10/1981	21/03/1997		Rtd
19	5591	NALINI R ITAL		Mysore	01/04/1951	17/6/1977	28/04/1997	31/03/1997		Rtd
20	5592	ABDUL HAMEED		Mysore	17/3/1955	19/09/1977	10/01/1997	04/01/1997	Steno-PR	Shr
21	5593	V KESHAVAMURTHY		Mysore	26/05/1942	02/02/1965	28/04/1997	28/04/1997		Rtd
22	5594	S SHIVAIAH		Mysore	04/05/1939	11/05/1962	28/04/1997	28/04/1997		Rtd
23	5595	H S RAMAKRISHNA		Mysore	05/01/1940	12/01/1962	30/06/1997	28/04/1997		Rtd
24	5596	NARASIMHASWAMY		Mysore	16/09/1940	02/01/1963	28/04/1997	28/04/1997		Rtd
25	5597	C R PADMA		Mysore	04/12/1953	09/08/1977	28/04/1997	28/04/1997		Rtd
26	5598	R BANGARSWAMY		Mysore	04/02/1941	09/10/1970	28/04/1997	28/04/1997		Rtd
27	5599	G PRASAD MURTHY		Mysore	06/11/1944	09/11/1970	28/04/1997	28/04/1997		Rtd
28	5600	N SHIVAMALLAPPA		Mysore	04/08/1946	11/04/1970	28/04/1997	28/04/1997		Rtd
29	5601	M M SULOCHANA		Mysore	07/11/1959	22/07/1985	28/04/1997	28/04/1997	Steno-PR	Shr
30	5602	NAGACHARI		Mysore	06/10/1944	27/03/1972	28/04/1997	28/04/1997		Rtd
31	5603	GOVIDARAJU		Mysore	28/06/1948	04/07/1972	30/03/1999	28/04/1997		Rtd
32	5604	PRAKASH CHANDRA SHARMA		Mysore	11/06/1949	04/05/1972	28/04/1997	28/04/1997		Rtd
33	5605	L T SRIDHARA		Mysore	28/03/1950	04/05/1972	28/04/1997	28/04/1997		Rtd
34	5606	R PUTTASWAMY		Mysore	02/02/1948	04/06/1972	28/04/1997	28/04/1997		Rtd
35	5607	K KUSHALAPPA GOWDA		Mysore	06/08/1943	12/01/1962	28/04/1997	28/04/1997		Rtd
36	5608	CHANNIAIAH		Mysore	02/03/1942	15/06/1963	28/04/1997	28/04/1997		Rtd
37	5609	MALLAIAH		Mysore	03/03/1940	11/01/1962	28/04/1997	28/04/1997		Rtd
38	5610	K KEMPEGOWDA		Mysore	20/5/1954	08/09/1978	28/04/1997	28/04/1997		Shr
39	5611	G G NACHAPPA		Mysore	05/12/1944	30/11/1967	28/04/1997	28/04/1997		Rtd
40	5612	G S NARASIMHA MURTHY		Mysore	07/12/1943	02/02/1965	28/04/1997	28/04/1997		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
41	5613	E NINGAPPA		Mysore	04/10/1943	17/12/1962	28/04/1997	28/04/1997		Rtd
42	5614	H S RANGASWAMY		Mysore	24/07/1940	02/02/1965	28/04/1997	28/04/1997		Rtd
43	5615	B H SUDINDRA		Mysore	28/06/1957	21/9/1981	28/04/1997	28/04/1997		Shr
44	5616	N C RAJASAB		Mysore	02/10/1952	21/9/1981	28/04/1997	28/04/1997		Rtd
45	5617	T T MALLIKARJUNA		Mysore	06/05/1948	21/9/1981	28/04/1997	28/04/1997		Rtd
46	5618	BABAGOWDA R PATIL		Mysore	17/10/1954	14/10/1981	28/04/1997	28/04/1997		Rule-6
47	5619	T SHANKRAPPA		Mysore	03/05/1955	14/10/1981	28/04/1997	28/04/1997		Shr
48	5620	T M BABURAO		Mysore	17/04/1955	14/10/1981	28/04/1997	28/04/1997		Shr
49	5621	S A RAMARAO		Mysore	18/06/1943	02/05/1964	28/04/1997	28/04/1997		Rtd
50	5622	Y K GOVINDASWAMY		Mysore	22/6/1951	14/10/1981	28/04/1997	28/04/1997		Rtd
51	5623	M M GANESH		Mysore	11/02/1957	14/10/1981	28/04/1997	28/04/1997		Shr
52	5624	M V GEETHA		Mysore	18/07/1956	14/10/1981	28/04/1997	28/04/1997		Shr
53	5625	G V VISHWANATH		Mysore	05/01/1940	08/03/1962	28/04/1997	28/04/1997		Rtd
54	5626	D DASACHARI		Mysore	20/4/1942	11/01/1962	28/04/1997	28/04/1997		Rtd
55	5627	P NAGAPPA		Mysore	16/2/1943	13/06/1963	31/01/2000	28/04/1997		Rtd
56	5628	B KRISHNA	SC	Mysore	10/07/1950	06/07/1972	26/08/1996	28/04/1997		Rtd
57	5629	K MOHAN	SC	Mysore	28/2/1953	18/11/1976	26/08/1996	28/04/1997		Rtd
58	5630	SANNA RANGAIAH	SC	Mysore	22/3/1962	29/05/1985	26/08/1996	28/04/1997		Shr
59	5631	M L SHIVASHANKAR	SC	Mysore	20/7/1956	29/05/1985	26/08/1996	28/04/1997		Shr
60	5632	T K KRISHNARAJ	SC	Mysore	05/03/1945	17/01/1964	28/04/1997	28/04/1997		Rtd
61	5633	M SHIVALINGAMURTHY	SC	Mysore	16/7/1958	24/06/1985	28/04/1997	28/04/1997		Shr
62	5634	RANGANAYAKA	ST	Mysore	01/03/1949	13/02/1986	24/12/1993	28/04/1997		Rtd
63	5635	SIDDAPPA HANUMAPPA MUDDALLI	ST	Mysore	06/01/1952	05/03/1978	31/10/1999	28/04/1997		Rtd
64	5636	SHIVAJI		GULBARGA	12/01/1942	03/01/1963	05/06/1999	01/05/1997		Rtd
65	5637	SUDHAKAR		GULBARGA	01/12/1943	20/12/1962	05/06/1999	01/05/1997		Rtd
66	5638	B.H.HUDDAR		GULBARGA	02/04/1942	05/12/1962	05/06/1999	01/05/1997		Rtd
67	5639	K N RAMANNA		Mysore	11/04/1940	25/2/1970	28/04/1997	31/5/1997		Rtd
68	5640	SATHYANARAYANARAO		Mysore	09/12/1944	08/02/1971	28/04/1997	31/5/1997		Rtd
69	5641	S SRINIVASAMURTHY		Mysore	16/06/1946	08/02/1971	28/04/1997	31/5/1997		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
70	5642	B MADIAH		Mysore	20/4/1950	08/02/1971	28/04/1997	31/5/1997		Rtd
71	5643	M KRISHNAMURTHY	SC	Mysore	24/8/1954	24/6/1985	28/04/1997	31/5/1997		Shr
72	5644	K.GURACHAR		GULBARGA	10/02/1943	12/12/1962	05/06/1999	01/06/1997		Rtd
73	5645	PRAKASH.K.	SC	GULBARGA	20/01/1950	19/09/1972	20/03/1998	01/06/1997		Rtd
74	5646	Somashekar	ST	Mysore	29/4/1960	19/6/1987	19/03/2003	19/06/1997		Shr
75	5647	H.KRISHNA MURTHY		bangalore	10/05/1943	06/11/1962	29/08/1983	10/06/1997		Rtd
76	5648	K.V.SUNDARESH		bangalore	15/11/1943	01/11/1962	29/08/1983	10/06/1997		Rtd
77	5649	M.G.GANGADHARAPPA		bangalore	05/06/1944	07/12/1962	29/08/1983	10/06/1997		Rtd
78	5650	A C Chandrappa		bangalore	04/01/1969	29/08/1983	10/06/1997	10/06/1997		Shr
79	5651	Syed Nayaz Ahmed		bangalore	10/07/1958	02/12/1983	10/06/1997	10/06/1997		Shr
80	5652	L Varadarajan		bangalore	07/12/1949	02/12/1983	10/06/1997	10/06/1997		Rtd
81	5653	C S Venkatarangan		bangalore	25/04/1957	02/12/1983	10/06/1997	10/06/1997		Shr
82	5654	K N Shailajamba		bangalore	16/06/1958	02/12/1983	10/06/1997	10/06/1997		Shr
83	5655	G R Nagaraja		bangalore	22/04/1954	02/12/1983	10/06/1997	10/06/1997		Shr
84	5656	G B Chandarappa		bangalore	12/02/1953	02/12/1983	10/06/1997	10/06/1997		Rtd
85	5657	H J Rangappa		bangalore	08/02/1951	02/12/1983	10/06/1997	10/06/1997		Rtd
86	5658	Subbareddy		bangalore	13/10/1940	02/12/1983	10/06/1997	10/06/1997		Rtd
87	5659	S Narayanareddy		bangalore	15/06/1941	02/12/1983		10/06/1997		Rtd
88	5660	K R Vasudevaraju		bangalore	04/08/1955	05/12/1983	10/06/1997	10/06/1997		Shr
89	5661	G R Shamalamba		bangalore	05/01/1946	06/12/1979	10/06/1997	10/06/1997		Rtd
90	5662	P R Mahadevayaiah		bangalore	04/04/1955	05/12/1983	10/06/1997	10/06/1997		Shr
91	5663	Lakshmanappa		bangalore	29/5/1955	05/12/1983	10/06/1997	10/06/1997		Shr
92	5664	K S Thammaiah		bangalore	16/06/1954	05/12/1983	10/06/1997	10/06/1997		Shr
93	5665	B A Bhuvaneshwary		bangalore	08/07/1951	13/12/1983	10/06/1997	10/06/1997		Rtd
94	5666	Y S Chandraiah		bangalore	14/03/1953	13/12/1983	10/06/1997	10/06/1997		Rtd
95	5667	N Nagaiah		bangalore	10/01/1954	13/12/1983	10/06/1997	10/06/1997		Rtd
96	5668	H S Narasimhamurthy		bangalore	11/07/1955	13/12/1983	10/06/1997	10/06/1997		Shr
97	5669	S C Padmaraj		bangalore	15/06/1956	13/12/1983	10/06/1997	10/06/1997		Shr
98	5670	M S Jagadeesh		bangalore	10/08/1957	13/12/1983	10/06/1997	10/06/1997		Shr

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
99	5671	P R Sharadhamani		bangalore	08/11/1958	13/12/1983	10/06/1997	10/06/1997		Shr
100	5672	G N Chandrashekharaappa		bangalore	27/11/1952	31/12/1983	10/06/1997	10/06/1997		Rtd
101	5673	R Anantharaja Shetty		bangalore	11/10/1953	31/12/1983	10/06/1997	10/06/1997		Rtd
102	5674	P K Keshavamurthy		bangalore	14/11/1954	31/12/1983	10/06/1997	10/06/1997		Shr
103	5675	N T Dharmoji rao		bangalore	22/10/1959	31/12/1983	10/06/1997	10/06/1997		Shr
104	5676	H C Narayaprasad		bangalore	06/02/1943	24/01/1984	05/05/2001	10/06/1997		Rtd
105	5677	M Shadaksharappa		bangalore	04/05/1941	24/01/1984	05/05/2001	10/06/1997		Rtd
106	5678	K B Devaraj		bangalore	08/02/1946	24/01/1984	05/05/2001	10/06/1997		Rtd
107	5679	P Thippeswamy		bangalore	06/08/1945	24/01/1984	05/05/2001	10/06/1997		Rtd
108	5680	Md. Roshanali		bangalore	27/10/1945	24/01/1984	05/05/2001	10/06/1997		Rtd
109	5681	Padmavathamma G		bangalore	14/05/1955	13/03/1987	05/05/2001	10/06/1997		Shr
110	5682	H N Shantharaj		bangalore	25/05/1943	24/01/1984		10/06/1997		Rtd
111	5683	L V Padmanabharao		bangalore	09/05/1942	24/01/1984	05/05/2001	10/06/1997		Rtd
112	5684	Maregowda		bangalore	07/12/1955	14/02/1984		10/06/1997		Shr
113	5685	S V Chandrashekharaiah		bangalore	20/12/1940	14/02/1984		10/06/1997		Rtd
114	5686	M Sheetharamaiah		bangalore	10/05/1940	14/02/1984		10/06/1997		Rtd
115	5687	M Mohamed Shafi		bangalore	22/08/1940	26/06/1984		10/06/1997		Rtd
116	5688	V Krishnamurthy		bangalore	04/12/1941	26/06/1984		10/06/1997		Rtd
117	5689	N Chikkanna		bangalore	05/06/1943	10/09/1984	21/10/1985	10/06/1997		Rtd
118	5690	G Ramakrishnaiah		bangalore	07/01/1945	12/10/1984	05/05/2001	10/06/1997		Rtd
119	5691	Thammaiah Shetty		bangalore	05/06/1955	12/10/1984		10/06/1997		Shr
120	5692	Bhadraiah Reddy		bangalore	08/10/1940	12/10/1984		10/06/1997		Rtd
121	5693	M Rajendra		bangalore	06/10/1944	12/10/1984	05/05/2001	10/06/1997		Rtd
122	5694	N G Puttu rao		bangalore	10/03/1942	12/10/1984		10/06/1997		Rtd
123	5695	S Ramesh		bangalore	01/11/1941	15/05/1985		10/06/1997		Rtd
124	5696	B Shivashankarappa		bangalore	22/05/1954	16/05/1985		10/06/1997		Shr
125	5697	S Srinivasa Shetty		bangalore	06/10/1955	16/05/1985	05/05/2001	10/06/1997		Shr
126	5698	Parasuramaiah	ST	bangalore	20/05/1952	16/05/1985	05/05/2001	10/06/1997		Rtd
127	5699	Sridevi Ammal		bangalore	02/11/1942	16/05/1985		10/06/1997		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
128	5700	Chikkamuniappa	ST	bangalore	05/12/1940	16/05/1985		10/06/1997		Rtd
129	5701	M C Shivamurthy		bangalore	14/05/1955	11/03/1987		10/06/1997		Shr
130	5702	Muddukrishna		bangalore	07/02/1941	16/05/1985	05/05/2001	10/06/1997		Rtd
131	5703	M Narayanaswamy		bangalore	05/04/1942	16/05/1985		10/06/1997		Rtd
132	5704	Madanagopala		bangalore	29/8/1942	16/05/1985		10/06/1997		Rtd
133	5705	M Munikrishna		bangalore	15/10/1942	16/05/1985		10/06/1997		Rtd
134	5706	Krishnappa		bangalore	06/10/1943	16/05/1985	05/05/2001	10/06/1997		Rtd
135	5707	M R Sriramareddy		bangalore	26/06/1940	16/05/1985		10/06/1997		Rtd
136	5708	B Nagaraja rao		bangalore	01/03/1941	16/05/1985		10/06/1997		Rtd
137	5709	B Sangappa		bangalore	02/04/1957	18/05/1985	05/05/2001	10/06/1997		Shr
138	5710	G Gayathridevi	ST	bangalore	10/10/1955	18/05/1985	05/05/2001	10/06/1997		Shr
139	5711	Sridevi P S	ST	bangalore	06/10/1955	01/08/1985	05/05/2001	10/06/1997		Shr
140	5712	B H Satyanarayanamurthy		bangalore	06/08/1943	05/02/1986	05/05/2001	10/06/1997		Rtd
141	5713	C Chandrashekhar		bangalore	18/9/1948	05/02/1986	05/05/2001	10/06/1997		Rtd
142	5714	M Venkatachalaiah		bangalore	20/5/1947	05/02/1986	05/05/2001	10/06/1997		Rtd
143	5715	N Suryanarayana		bangalore	21/10/1943	05/02/1986	05/05/2001	10/06/1997		Rtd
144	5716	Venkateshaiah		bangalore	15/6/1941	05/02/1986		10/06/1997		Rtd
145	5717	K N Gnanappa		bangalore	12/06/1952	04/03/1986	05/05/2001	10/06/1997		Rtd
146	5718	B Revanasiddaiah		bangalore	02/01/1942	30/04/1986		10/06/1997		Rtd
147	5719	T Gopinath		bangalore	28/12/1958	21/05/1986	05/05/2001	10/06/1997		Shr
148	5720	Nafiza Begum		bangalore	06/01/1964	21/05/1986	05/05/2001	10/06/1997		Shr
149	5721	D Vidyavathi		bangalore	15/6/1957	09/03/1987	05/05/2001	10/06/1997		Shr
150	5722	S D Revanasiddaiah		bangalore	03/06/1942	30/06/1986		10/06/1997		Rtd
151	5723	G S Anantharamu		bangalore	17/06/1964	08/07/1986	05/05/2001	10/06/1997		Shr
152	5724	G V Hanumanthareddy		bangalore	25/05/1955	16/09/1986		10/06/1997		Shr
153	5725	Raghavendra		bangalore	15/11/1962	16/09/1986	05/05/2001	10/06/1997		Shr
154	5726	K Marulasiddaiah		bangalore	25/5/1946	04/11/1986	05/05/2001	10/06/1997		Rtd
155	5727	H Maronaika		bangalore	23/8/1944	04/11/1986	05/05/2001	10/06/1997		Rtd
156	5728	H N Rajappa		bangalore	09/06/1944	04/11/1986	05/05/2001	10/06/1997		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
157	5729	K Veerabhadrappa		bangalore	01/08/1949	04/11/1986	05/05/2001	10/06/1997		Rtd
158	5730	M Veerabhadrappa		bangalore	07/12/1947	04/11/1986		10/06/1997		Rtd
159	5731	Gouharbeg		bangalore	04/12/1943	04/11/1986	05/05/2001	10/06/1997		Rtd
160	5732	P Choudappa		bangalore	02/08/1945	04/11/1986	05/05/2001	10/06/1997		Rtd
161	5733	C Balakrishna		bangalore	06/04/1943	04/11/1986		10/06/1997		Rtd
162	5734	H N Krishnamurthy		bangalore	30/10/1939	04/11/1986		10/06/1997		Rtd
163	5735	B S Padmashri		bangalore	02/06/1964	11/11/1986	05/05/2001	10/06/1997		Shr
164	5736	S Nagaraj		bangalore	05/01/1959	01/12/1986	05/05/2001	10/06/1997		Shr
165	5737	Nanya Naik	SC	bangalore	31/7/1951	04/05/1987	220/12/1994	10/06/1997		Rtd
166	5738	M R Nagaraja		bangalore	22/10/1962	02/11/1987	05/05/2001	10/06/1997		Shr
167	5739	Thippanaik	SC	bangalore	21/03/1948	04/05/1987		10/06/1997		Rtd
168	5740	A K Batti koppada	SC	bangalore	20/06/1946	04/05/1987	05/05/2001	10/06/1997		Rtd
169	5741	H Siddappa	SC	bangalore	03/01/1951	04/05/1987		10/06/1997		Rtd
170	5742	Y Marappa	SC	bangalore	11/11/1945	31/07/1987	05/05/2001	10/06/1997		Rtd
171	5743	T Erappa	SC	bangalore	10/05/1947	06/11/1987		10/06/1997		Rtd
172	5744	K Subramani	SC	bangalore	05/02/1943	06/11/1987		10/06/1997		Rtd
173	5745	K V Narasimhaiah	SC	bangalore	04/03/1948	06/11/1987		10/06/1997		Rtd
174	5746	Narasimhamurthy	SC	bangalore	05/04/1943	06/11/1987		10/06/1997		Rtd
175	5747	Bheemaiah K	SC	bangalore	06/04/1942	10/11/1987		10/06/1997		Rtd
176	5748	C Hanumantha rayappa	SC	bangalore	09/09/1944	10/11/1987		10/06/1997		Rtd
177	5749	Rama nayak K	SC	bangalore	04/12/1942	10/11/1987		10/06/1997		Rtd
178	5750	D Gangaiah	SC	bangalore	29/9/1942	10/11/1987		10/06/1997		Rtd
179	5751	A Hanumantha rayappa	SC	bangalore	12/04/1947	10/11/1987		10/06/1997		Rtd
180	5752	Ranga Dhamayya	SC	bangalore	04/08/1949	10/11/1987		10/06/1997		Rtd
181	5753	D Rangayya	SC	bangalore	04/03/1948	10/11/1987		10/06/1997		Rtd
182	5754	S Venkatesh	SC	bangalore	22/6/1963	30/01/1988		10/06/1997		Shr
183	5755	R Narayana vittal	SC	bangalore	04/04/1959	30/01/1988	05/05/2001	10/06/1997		Shr
184	5756	D Shivraj	SC	bangalore	24/10/1952	30/01/1988	05/05/2001	10/06/1997		Expired
185	5757	M Manohar	SC	bangalore	04/11/1943	31/01/1988		10/06/1997		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
186	5758	T Prabhavati		bangalore	03/10/1949	22/12/1989	05/05/2001	10/06/1997		Rtd
187	5759	G K KAVERAMMA		Mysore	17/2/1947	06/04/1965	28/04/1997	30/6/1997		Rtd
188	5760	P MAHADEVAIAH		Mysore	15/3/1944	08/04/1971	30/06/1997	30/6/1997		Rtd
189	5761	G GOPAL		Mysore	29/8/1951	08/02/1971	30/06/1997	30/6/1997		Rtd
190	5762	S M SHANTARAJU		Mysore	03/05/1948	16/4/1973	30/06/1997	30/6/1997		Rtd
191	5763	M S SHEKAR		Mysore	04/09/1956	11/09/1981	01/01/1998	30/6/1997		Shr
192	5764	JADE SHANKAR		Mysore	05/04/1958	11/05/1981	01/01/1998	30/6/1997		Shr
193	5765	ERANNA		Mysore	16/5/1953	11/05/1981	01/01/1998	30/6/1997		Rtd
194	5766	H R HANUMEGOWDA		Mysore	10/06/1940	17/12/1962	01/01/1998	30/6/1997		Rtd
195	5767	N G NAGARAJU		Mysore	11/11/1943	18/12/1962	01/01/1998	30/6/1997		Rtd
196	5768	C M SHIVANNA	SC	Mysore	20/6/1955	14/7/1985	28/04/1997	30/6/1997		Shr
197	5769	SANAUL HAQ		GULBARGA	09/11/1943	03/10/1963	06/05/1999	01/07/1997		Rtd
198	5770	VIJAYAKUMAR M		GULBARGA	31/05/1954	21/09/1977	06/05/1999	01/07/1997		Shr
199	5771	K.K.CHOLACHAGUDDA		GULBARGA	01/03/1944	01/10/1963	06/05/1999	01/07/1997		Rtd
200	5772	SHIVARAYA		GULBARGA	14/06/1945	26/07/1985	06/05/1999	01/07/1997		Rtd
201	5773	RADHESHAM		GULBARGA	02/06/1955	15/11/1978	06/05/1999	01/07/1997		Shr
202	5774	J.M.MUNDARAGI		GULBARGA	05/03/1943	05/10/1963	06/05/1999	01/07/1997		Rtd
203	5775	RATHOD BHEEM SINGH	SC	GULBARGA	22/05/1957	27/07/1981	29/10/2001	01/07/1997		Shr
204	5776	ISHWARAPPA		GULBARGA	20/07/1942	12/10/1963	01/06/2000	01/07/1997		Rtd
205	5777	BHUJANGARAO		GULBARGA	05/06/1943	21/10/1963	06/05/1999	01/07/1997		Rtd
206	5778	HANUMANTHAPPA		GULBARGA	10/11/1952	28/02/1972	06/05/1999	01/07/1997		Rtd
207	5779	SHARANAPPA ANGADI		GULBARGA	15/08/1948	07/02/1972	06/05/1999	01/07/1997		Rtd
208	5780	NARASING REDDY		GULBARGA	06/01/1952	28/01/1972	06/05/1999	01/07/1997		Rtd
209	5781	JAGANATTA RAO YAKNATH RAO		GULBARGA	16/06/1944	19/12/1962		01/07/1997		Rtd
210	5782	RANGEGOWDA		MYSORE	08/02/1944	17/12/1962	01/01/1988	31/7/1997		Rtd
211	5783	M VENKATESH		MYSORE	16/5/1942	02/02/1965	01/01/1988	31/7/1997		Rtd
212	5784	MAHESWARAIAH		MYSORE	14/05/1940	28/11/1962	01/01/1988	31/7/1997		Rtd
213	5785	C SHESHAMMA	SC	MYSORE	12/02/1946	18/6/1970	28/04/1997	31/7/1997		Rtd
214	5786	H RAMAPPA	ST	MYSORE	07/01/1956	18/1/1988	08/07/1994	31/7/1997		Shr

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
215	5787	CHANDRAKANTH M		GULBARGA	15/08/1944	01/05/1965	06/05/1999	01/08/1997		Rtd
216	5788	BHIMARAYA	SC	GULBARGA	18/05/1943	10/12/1965	06/05/1999	01/08/1997		Rtd
217	5789	CHANDRAKANTH CHAGI		GULBARGA	23/03/1952	07/06/1976	04/10/1997	01/08/1997		Rtd
218	5790	KASIRAO SHIVAPPA		GULBARGA	14/09/1941	01/11/1962	06/05/1999	01/08/1997		Rtd
219	5791	SIDDALINGAPPA		GULBARGA	09/09/1952	25/01/1972	06/05/1999	01/08/1997		Rtd
220	5792	G R GANAPATHI ACHAR		mysore	22/6/44	21/3/1963		31/8/1997		Rtd
221	5793	RAMACHANDRA RAO.M		GULBARGA	12/04/1943	01/11/1982	09/03/1999	01/09/1997		Rtd
222	5794	MAHADEVAPPA.S.		GULBARGA	05/09/1944	29/07/1972	06/05/1999	01/09/1997		Rtd
223	5795	GURUNATHA NINGAPPA		GULBARGA	18/09/1945	25/09/1972	29/10/2001	01/09/1997		Rtd
224	5796	HYYALAPPA	SC	GULBARGA	03/04/1952	16/06/1970	30/12/2000	01/09/1997		Rtd
225	5797	MADEPPA GURAPPA		GULBARGA	15/03/1949	25/09/1972	06/05/1999	24/09/1997		Rtd
226	5798	MOHANCHANDRA LALI		GULBARGA	22/05/1942	30/09/1972	06/05/1999	24/09/1997		Rtd
227	5799	MAHADEV SHANKRAPPA		GULBARGA	05/06/1949	27/09/1972	06/05/1999	24/09/1997		Rtd
228	5800	NAGAPPA .A.M.		GULBARGA	15/05/1949	28/09/1972	29/10/2001	24/09/1997		Rtd
229	5801	VEERANNA KALLAPPA		GULBARGA	04/06/1944	28/09/1972	06/05/1999	24/09/1997		Rtd
230	5802	S.B.GADAG		GULBARGA	03/07/1946	18/01/1972	29/10/2001	24/09/1997		Rtd
231	5803	MAREPPA	SC	GULBARGA	02/07/1944	14/10/1966	24/07/2002	24/09/1997		Rtd
232	5804	SIDDLINGAPPA NAIK	ST	GULBARGA	04/09/1956	26/11/1988	31/12/2005	24/09/1997		Shr
233	5805	RAMA BASANNA		GULBARGA	19/07/1947	28/01/1972	05/06/1999	24/09/1997		Rtd
234	5806	PANDURANGA GODABOLI		GULBARGA	12/06/1950	29/01/1972	29/10/2001	24/09/1997		Rtd
235	5807	CHANDRASHEKHARAPPA		GULBARGA	10/11/1947	28/01/1972	29/10/2001	24/09/1997		Rtd
236	5808	ISHWARAPPA GUDADAPPANAVAR		GULBARGA	12/06/1946	28/01/1972	29/10/2001	24/09/1997		Rtd
237	5809	SHARANAPPA KASHAPPA	SC	GULBARGA	20/07/1950	22/09/1972	06/05/1999	24/09/1997		Rtd
238	5810	EZAZ BAIG		GULBARGA	21/12/1954	01/04/1986	04/10/1997	24/09/1997		Rtd
239	5811	MALLIKARJUNA SIDDAPPA		GULBARGA	04/06/1952	28/01/1972	29/10/2001	24/09/1997		Rtd
240	5812	NARASING RAO		GULBARGA	28/08/1948	28/08/1966	10/11/2005	24/09/1997		Rtd
241	5813	K.BASAVARAJ		GULBARGA	03/10/1949	04/11/1968	10/11/2005	24/09/1997		Rtd
242	5814	LAKSHMIKANTH RAO		GULBARGA	11/06/1952	28/01/1972	29/10/2001	24/09/1997		Rtd
243	5815	HANUMAPPA MARIYAPPA		GULBARGA	09/06/1950	28/01/1972	29/10/2001	24/09/1997		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
244	5816	H.SHIVAPPA PAMPANNA		GULBARGA	02/03/1948	28/01/1972	10/11/2005	24/09/1997		Rtd
245	5817	YALLAPPA MAREPPA	SC	GULBARGA	15/05/1951	26/09/1972	06/05/1999	24/09/1997		Rtd
246	5818	AMARAPPA SHARANAPPA METI		GULBARGA	01/04/1947	28/01/1972	29/10/2001	24/09/1997		Rtd
247	5819	DESHAPPA		GULBARGA	12/05/1943	27/02/1962	06/05/1999	24/09/1997		Rtd
248	5820	KHEMANNA	SC	GULBARGA	10/01/1952	28/01/1972	06/05/1999	24/09/1997		Rtd
249	5821	M. CHANDRASHEKAR	SC	GULBARGA	20/09/1961	14/11/1987	09/03/1999	01/10/1997		Shr
250	5822	BHIMAPPA MAREPPA	SC	GULBARGA	15/05/1951	30/09/1972	06/05/1999	01/10/1997		Rtd
251	5823	NAGAPPA SHIVAPPA SERI		GULBARGA	08/04/1948	23/09/1972	29/10/2001	01/10/1997		Rtd
252	5824	VASANTHA BABU JOSHI		GULBARGA	04/02/1949	10/04/1966	29/10/2001	01/10/1997		Rtd
253	5825	SHIVARAO		GULBARGA	01/01/1942	28/02/1962	10/12/2005	01/10/1997		Rtd
254	5826	LAKSHMIKANTH RAO		GULBARGA	22/03/1944	27/05/1986	29/10/2001	01/10/1997		Rtd
255	5827	VENKATA RAO		GULBARGA	15/01/1945	26/09/1972	29/10/2001	01/10/1997		Expired
256	5828	N KRISHNAPPA		mysore	16/3/1941	02/01/1963	01/01/1998	31/10/1997		Rtd
257	5829	K V KANTARAJU		mysore	02/03/1950	01/04/1982	01/01/1998	31/10/1997		Rtd
258	5830	H B MALLIKARJUNA SWAMY	SC	mysore	10/09/1949	30/3/1982	23/4/1997	31/10/1997		Rtd
259	5831	MADHUSUDHAN Y		GULBARGA	30/03/1945	26/12/1969	01/11/1997	01/11/1997		Rtd
260	5832	NARASAPPA		GULBARGA	02/02/1948	25/09/1972	01/11/1997	01/11/1997		Rtd
261	5833	HANAMANTHAPPA NINGAPPA		GULBARGA	07/01/1949	28/09/1972	01/11/1997	01/11/1997		Rtd
262	5834	A CHANDRASHEKAR		mysore	22/10/1953	28/12/1981	01/01/1998	30/11/1997		Rtd
263	5835	A N GOWRAMMA		mysore	14/5/1947	11/09/1966	30/06/1997	30/11/1997		Rtd
264	5836	RIYAJUDDIN		GULBARGA	15/11/1950	05/10/1972	29/10/2001	01/12/1997		Rtd
265	5837	HANAMANTHARAYA BHIMARAY		GULBARGA	07/03/1943	29/09/1972	29/10/2001	01/12/1997		Rtd
266	5838	CHANDRAKANT L.D.	SC	BIDAR	07/04/1964	15/02/1988		01/12/1997		Shr
267	5839	DEVARU HEGADE		GULBARGA	15/12/1969	16/04/1988	04/10/1997	01/12/1997		Shr
268	5840	H S SOMASHEKAR		mysore	24/5/1952	30/12/1981	01/01/1998	31/12/1997		Expired
269	5841	H RAGHAVENDRA		mysore	14/7/1956	03/04/1982	01/01/1998	31/12/1997		Shr

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
270	5842	N.Raghumurthy	ST	Mysore	25/7/1964	14/9/1988		09/07/2005		Shr
271	5843	GADIGEPPA BASAVNTHRAYA		GULBARGA	11/09/1949	21/09/1972	29/10/2001	01/01/1998		Rtd
272	5844	SURESHBABU GURUPADAPPA		GULBARGA	06/01/1947	27/09/1972	29/10/2001	01/01/1998		Rtd
273	5845	RAMCHANDRA BASAVNNAPPA		GULBARGA	10/10/1947	18/09/1972	29/10/2001	01/01/1998		Rtd
274	5846	SUBHASHCHANDRA BASAVNNAPPA		GULBARGA	11/10/1948	19/09/1972	29/10/2001	01/01/1998		Rtd
275	5847	SIDRAMAPPA SHIVASHARANAPPA		GULBARGA	25/04/1951	20/09/1972	29/10/2001	01/01/1998		Rtd
276	5848	BHIMANNA GURULINGAPPA		GULBARGA	06/04/1946	18/09/1972	29/10/2001	01/01/1998		Rtd
277	5849	YALLAPPA GOUNDI	SC	GULBARGA	06/05/1955	28/11/1991	29/10/2001	01/01/1998		Shr
278	5850	P.L.Goolannavar	SC	Belgaum	11/01/1940	05/10/1967	10/05/1980	01/01/1998		Rtd
279	5851	G.Y.Chandavari (Sr)	SC	Belgaum	05/01/1950	13/9/1971	23/05/1984	01/01/1998		Rtd
280	5852	D.N.Shahapur	SC	Belgaum	1/3/1046	14/5/1970	23/05/1984	01/01/1998		Rtd
281	5853	S.Y.Teradal		Belgaum	16/3/1943	23/12/1965	23/05/1984	01/01/1998		Rtd
282	5854	A.M.Yadawad		Belgaum	20/8/1942	25/6/1965	14/08/1986	01/01/1998		Rtd
283	5855	S.S.Panshetty		Belgaum	17/5/1945	26/6/1965	14/08/1986	01/01/1998		Rtd
284	5856	S.S.Dodamani		Belgaum	16/3/1940	25/6/1965	14/08/1986	01/01/1998		Rtd
285	5857	R.G.Singadi		Belgaum	03/01/1945	25/6/1965	14/08/1986	01/01/1998		Rtd
286	5858	P.S.Rajapooth	SC	Belgaum	27/6/1941	15/7/1965	14/08/1986	01/01/1998		Rtd
287	5859	R.B.Malagi	SC	Belgaum	03/01/1944	13/12/1970	14/08/1986	01/01/1998		Rtd
288	5860	Sriranganaik	ST	Belgaum	06/05/1947	07/06/1973	14/08/1986	01/01/1998		Rtd
289	5861	S.Y.Hiragannavar	SC	Belgaum	04/05/1946	08/07/1974	14/08/1986	01/01/1998		Rtd
290	5862	A.K.Bandarkar	SC	Belgaum	08/06/1943	06/06/1965	14/08/1986	01/01/1998		Rtd
291	5863	S.L.Gali	SC	Belgaum	06/01/1947	05/01/1970	10/09/1991	01/01/1998		Rtd
292	5864	H.N.Boodagatti	ST	Belgaum	15/03/1938	02/06/1969	26/08/1992	01/01/1998		Rtd
293	5865	F.H.Badami	ST	Belgaum	21/3/1945	05/07/1970	26/08/1992	01/01/1998		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
294	5866	J.Umashankar	SC	Belgaum	07/01/1950	02/01/1970	26/08/1992	01/01/1998		Rtd
295	5867	N.H.Chalavadi		Belgaum	28/6/1946	13/9/1971	26/08/1992	01/01/1998		Rtd
296	5868	B.H.Naik	ST	Belgaum	07/01/1950	18/6/1973	26/08/1992	01/01/1998		Rtd
297	5869	L.C.Barki		Belgaum	06/01/1943	01/02/1965	26/08/1992	01/01/1998		Rtd
298	5870	C.G.Geetha	ST	Belgaum	30/8/1952	16/5/1973	26/08/1992	01/01/1998		Rtd
299	5871	S.JULEERAPPA	ST	Belgaum	06/10/1947	12/02/1973	26/08/1992	01/01/1998		Rtd
300	5872	M.G.Gore	SC	Belgaum	03/01/1945	16/12/1963	26/08/1992	01/01/1998		Rtd
301	5873	S.Subbanaik	ST	Belgaum	10/02/1945	16/5/1972	17/10/1992	01/01/1998		Rtd
302	5874	S.P.Hombal		Belgaum	29/11/1940	01/07/1966	21/12/1992	01/01/1998		Rtd
303	5875	S.B.Neeralgi		Belgaum	02/10/1942	01/10/1966	21/12/1992	01/01/1998		Rtd
304	5876	P.M.Binnal		Belgaum	23/1/1940	01/04/1966	21/12/1992	01/01/1998		Rtd
305	5877	R.G.Patil		Belgaum	01/10/1940	01/10/1966	21/12/1992	01/01/1998		Rtd
306	5878	B.G.Patil		Belgaum	16/5/1940	17/12/1965	21/12/1992	01/01/1998		Rtd
307	5879	K.G.Tikare		Belgaum	01/04/1945	27/3/1966	30/03/1994	01/01/1998		Rtd
308	5880	G.H.Nadaf		Belgaum	09/06/1946	29/12/1967	30/03/1994	01/01/1998		Rtd
309	5881	R.R.Vaidya		Belgaum	30/11/1947	25/1/1968	30/03/1994	01/01/1998		Rtd
310	5882	B.K.Chaudannavar		Belgaum	04/01/1940	13/2/1968	30/03/1994	01/01/1998		Rtd
311	5883	P.K.Choori		Belgaum	01/01/1940	06/12/1968	30/03/1994	01/01/1998		Rtd
312	5884	D.G.Joshi		Belgaum	15/7/1942	04/08/1968	30/03/1994	01/01/1998		Rtd
313	5885	M.V.Kotur		Belgaum	02/01/1944	21/6/1968	30/03/1994	01/01/1998		Rtd
314	5886	B.S.Upasi		Belgaum	02/01/1943	12/01/1968	30/03/1994	01/01/1998		Rtd
315	5887	B.M.Melagiri		Belgaum	06/01/1940	02/06/1969	30/03/1994	01/01/1998		Rtd
316	5888	M.R.Hirekerur		Belgaum	05/03/1940	02/06/1969	30/03/1994	01/01/1998		Rtd
317	5889	K.R.V.Ayyangar		Belgaum	31/8/1941	02/06/1969	30/03/1994	01/01/1998		Rtd
318	5890	V.D.Mammigatti		Belgaum	28/4/1940	16/2/1970	30/03/1994	01/01/1998		Rtd
319	5891	C.B.Hotagi		Belgaum	02/01/1947	02/11/1970	30/03/1994	01/01/1998		Rtd
320	5892	G.B.Deshpande		Belgaum	06/01/1947	13/2/1970	30/03/1994	01/01/1998		Rtd
321	5893	R.S.Ghatigar		Belgaum	01/01/1947	02/12/1970	30/03/1994	01/01/1998		Rtd
322	5894	N.S.Padasalagi		Belgaum	11/01/1942	02/10/1970	30/03/1994	01/01/1998		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
323	5895	M.M.Kavali		Belgaum	04/02/1947	07/01/1970	30/03/1994	01/01/1998		Rtd
324	5896	P.P.Pai		Belgaum	11/12/1947	04/01/1970	30/03/1994	01/01/1998		Rtd
325	5897	M.D.Elkur		Belgaum	11/12/1941	04/01/1970	30/03/1994	01/01/1998		Rtd
326	5898	C.R.Kubsad		Belgaum	06/01/1947	04/08/1970	30/03/1994	01/01/1998		Rtd
327	5899	G.L.Shanbhag		Belgaum	03/12/1947	05/08/1970	30/03/1994	01/01/1998		Rtd
328	5900	M.S.Kollavar		Belgaum	13/2/1944	04/04/1970	30/03/1994	01/01/1998		Rtd
329	5901	K.S.Ghalagi		Belgaum	07/07/1948	04/08/1970	30/03/1994	01/01/1998		Rtd
330	5902	B.S.Karigar		Belgaum	20/3/1945	04/03/1970	30/03/1994	01/01/1998		Rtd
331	5903	B.R.Varnekar		Belgaum	16/6/1945	04/10/1970	30/03/1994	01/01/1998		Rtd
332	5904	K.M.Jagirdar		Belgaum	04/04/1948	13/4/1970	30/03/1994	01/01/1998		Rtd
333	5905	L.C.Vajrangi		Belgaum	11/01/1943	23/10/1975	30/03/1994	01/01/1998		Rtd
334	5906	K.T.Joshi		Belgaum	11/01/1946	11/05/1967	30/03/1994	01/01/1998		Rtd
335	5907	S.M.Hadrihalli		Belgaum	05/02/1951	10/09/1972	30/03/1994	01/01/1998		Rtd
336	5908	M.M.Badabade		Belgaum	03/01/1944	05/01/1970	30/03/1994	01/01/1998		Rtd
337	5909	M.G.Huddar		Belgaum	13/5/1940	01/08/1970	30/03/1994	01/01/1998		Rtd
338	5910	R.K.Hampiholi		Belgaum	16/2/1944	08/04/1967	30/03/1994	01/01/1998		Rtd
339	5911	B.K.Beedimani		Belgaum	30/7/1946	15/10/1968	30/03/1994	01/01/1998		Rtd
340	5912	A.A.Prabhudesai		Belgaum	12/10/1940	01/08/1970	30/03/1994	01/01/1998		Rtd
341	5913	S.R.Malagimani	SC	Belgaum	12/01/1946	29/12/1972	30/03/1994	01/01/1998		Rtd
342	5914	M.S.Kamath		Belgaum	22/11/1943	13/9/1971	30/03/1994	01/01/1998		Rtd
343	5915	B.D.Poojeri	SC	Belgaum	16/1/1942	01/02/1964	30/03/1994	01/01/1998		Rtd
344	5916	M.L.Mali		Belgaum	04/01/1943	05/05/1965	30/03/1994	01/01/1998		Rtd
345	5917	M.S.Kalasannavar		Belgaum	02/03/1945	26/6/1965	30/03/1994	01/01/1998		Rtd
346	5918	J.S.Gramopadyay		Belgaum	05/04/1942	11/04/1961	30/03/1994	01/01/1998		Rtd
347	5919	S.B.Laad		Belgaum	09/12/1948	13/11/1965	30/03/1994	01/01/1998		Rtd
348	5920	A.B.Mulla		Belgaum	04/10/1943	17/9/1964	30/03/1994	01/01/1998		Rtd
349	5921	Y.K.Kattimani	SC	Belgaum	06/01/1951	21/12/1972	30/03/1994	01/01/1998		Rtd
350	5922	M.J.Mugdoor	SC	Belgaum	05/07/1940	02/06/1970	04/03/1996	01/01/1998		Rtd
351	5923	S.C.Patil (Haveri)		Belgaum	21/11/1940	02/06/1969	20/02/1996	01/01/1998		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
352	5924	M.K.Deshpande		Belgaum	05/12/1962	07/05/1984	10/12/1996	01/01/1998	Steno-Dr	Shr
353	5925	S.V.Honnangi		Belgaum	09/11/1948	19/1/1968	10/12/1996	01/01/1998	Steno-Pr	Rtd
354	5926	J.D.PATILA	SC	Belgaum	03/01/1947	13/09/1971		01/01/1998		Rtd
355	5927	B RADHAKRISHNA		Mysore	13/6/1944	07/01/1970	01/01/1998	31/1/1998		Rtd
356	5928	K LOKANATAIAH	SC	Mysore	20/3/1941	17/10/1940	01/01/1998	31/1/1998		Rtd
357	5929	K RAMAPPA	ST	Gulbarga	07/01/1950	15/09/1972	28/02/2006	02/01/1998		Rtd
358	5930	M MANORAMA		Mysore	16/1/1953	03/04/1982	01/01/1998	28/2/1998		Rtd
359	5931	M N JAYASHREE		Mysore	10/08/1958	03/04/1982	28/02/1998	28/2/1998		Shr
360	5932	H L SHANTEGOWDA		Mysore	06/02/1954	03/04/1982	28/02/1998	28/2/1998		Rtd
361	5933	S KRISHNARAJ		Mysore	03/02/1953	03/08/1982	06/06/1998	28/2/1998		Rtd
362	5934	VENUGOPAL		Mysore	02/09/1944	09/06/1965	17/11/1997	28/2/1998		Rtd
363	5935	M P KUSHALAPPA		Mysore	05/09/1945	30/11/1967	06/06/1998	28/2/1998		Rtd
364	5936	VENKATAKRISHNASHARMA		Mysore	11/09/1943	05/08/1970	28/07/1998	28/2/1998		Rtd
365	5937	B K BOMMAIAH		Mysore	10/09/1946	04/07/1972	30/06/1997	28/2/1998		Rtd
366	5938	DATTAPPA SHARANAPPA		Gulbarga	06/08/1949	20/09/1972	28/02/2006	03/01/1998		Rtd
367	5939	REVANASIDDAPPA RANGAIAH		Gulbarga	06/01/1948	29/09/1972	29/10/2001	03/01/1998		Rtd
368	5940	Md. Haneef		Belgaum	06/01/1953	19/4/1978	07/09/1976	18/3/1998	Steno-Pr	Rtd
369	5941	R.D.Havnoor		Belgaum	09/01/1943	27/8/1965	30/03/1998	30/3/1998		Rtd
370	5942	H B Savanoor		Belgaum	09/09/1944	01/07/1966	30/03/1998	30/3/1998		Rtd
371	5943	A.G.Taarihal		Belgaum	16/5/1941	16/11/1965		30/3/1998		Rtd
372	5944	S.T.Kouri		Belgaum	06/01/1941	12/09/1965		30/3/1998		Rtd
373	5945	S.S.Rane		Belgaum	26/11/1941	23/12/1965		30/3/1998		Rtd
374	5946	D.K.Govekar		Belgaum	02/01/1943	23/12/1965		30/3/1998		Rtd
375	5947	P.L.Kulkarni		Belgaum	07/01/1941	02/06/1969		30/3/1998		Rtd
376	5948	D.L.Lokare		Belgaum	03/01/1947	04/09/1970		30/3/1998		Rtd
377	5949	A.S.Bajantri		Belgaum	02/05/1946	04/08/1970		30/3/1998		Rtd
378	5950	G.M.Goravar		Belgaum	05/10/1944	03/04/1967		30/3/1998		Rtd
379	5951	M.H.Kulkarni		Belgaum	05/01/1949	03/04/1970		30/3/1998		Rtd
380	5952	H.V.Purushottam		Belgaum	21/3/1941	01/08/1970		30/3/1998		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
381	5953	P.L.Joshi		Belgaum	16/6/1940	01/08/1970		30/3/1998		Rtd
382	5954	M.L.Rao		Belgaum	20/6/1944	01/01/1970		30/3/1998		Rtd
383	5955	G.M.Mulla		Belgaum	25/1/1941	15/2/1970		30/3/1998		Rtd
384	5956	R.P.Koti		Belgaum	06/01/1940	03/05/1970		30/3/1998		Rtd
385	5957	R.B.Daigodi		Belgaum	14/1/1943	03/10/1970		30/3/1998		Rtd
386	5958	H.A.Eledahalli		Belgaum	22/5/1951	22/6/1970		30/3/1998		Rtd
387	5959	S.D.Joshi		Belgaum	10/08/1945	13/4/1971		30/3/1998		Rtd
388	5960	M.S.Karisiddeswarmath		Belgaum	03/01/1944	17/9/1971		30/3/1998		Rtd
389	5961	S.S.Khadri		Belgaum	03/01/1945	13/9/1971		30/3/1998		Rtd
390	5962	B.M.Shanthagiri		Belgaum	28/2/1945	13/9/1971		30/3/1998		Rtd
391	5963	G.V.Sadare		Belgaum	03/08/1944	13/9/1971		30/3/1998		Rtd
392	5964	R.R.Kulkarni		Belgaum	20/2/1947	09/12/1971		30/3/1998		Rtd
393	5965	K.M.Kammar		Belgaum	07/01/1944	13/9/1971		30/3/1998		Rtd
394	5966	S.S.Padaki		Belgaum	04/01/1944	05/05/1965		30/3/1998		Rtd
395	5967	B.R.Gonikoppanavar		Belgaum	03/01/1946	13/9/1971		30/3/1998		Rtd
396	5968	B.G.Sunagar		Belgaum	06/04/1941	13/9/1971		30/3/1998		Rtd
397	5969	T.Y.Karane		Belgaum	14/2/1949	13/9/1971	04/04/2005	30/3/1998		Rtd
398	5970	A.R.Nadaf		Belgaum	03/01/1946	13/9/1971		30/3/1998		Rtd
399	5971	V.G.Ainapur		Belgaum	02/04/1947	13/9/1971		30/3/1998		Rtd
400	5972	P.P.Havanoor		Belgaum	15/2/1947	25/8/1969		30/3/1998		Rtd
401	5973	M.V.Habbu		Belgaum	10/12/1944	13/9/1971		30/3/1998		Rtd
402	5974	S.K.Harane (Buchadi)		Belgaum	03/01/1947	13/9/1971		30/3/1998		Rtd
403	5975	M.V.Shaldar		Belgaum	03/01/1946	13/9/1971		30/3/1998		Rtd
404	5976	A.M.Inamdar		Belgaum	04/01/1943	12/07/1972		30/3/1998		Rtd
405	5977	K.R.Nizamkar		Belgaum	06/12/1941	28/12/1972		30/3/1998		Rtd
406	5978	S.A.Konkani		Belgaum	06/01/1949	16/5/1973	04/04/2005	30/3/1998		Rtd
407	5979	H Mruthyunjaya		Belgaum	22/02/1950	05/11/1973	07/05/2005	30/03/1998		Rtd
408	5980	C.B.Shivshetter		Belgaum	06/06/1946	16/5/1973		30/3/1998		Rtd
409	5981	C.S.Seelavanth		Belgaum	27/4/1946	16/5/1977		30/3/1998		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
410	5982	V.K.Mavinakatti		Belgaum	20/6/1951	18/7/1977	30/03/1998	30/3/1998		Rtd
411	5983	A.K.Naik		Belgaum	03/08/1943	23/12/1965		30/3/1998		Rtd
412	5984	M.R.Sheti		Belgaum	07/07/1940	23/12/1965		30/3/1998		Rtd
413	5985	Kamala Shetti		Belgaum	09/08/1941	06/06/1966		30/3/1998		Rtd
414	5986	M.D.Kollapure		Belgaum	07/10/1940	17/11/1965		30/3/1998		Rtd
415	5987	V.D.Deshpande		Belgaum	16/3/1942	25/11/1965		30/3/1998		Rtd
416	5988	S.B.Patil (Gokak)		Belgaum	14/4/1942	07/10/1965		30/3/1998		Rtd
417	5989	S.V.Harogoppa		Belgaum	04/11/1942	16/1/1964		30/3/1998		Rtd
418	5990	R.S.Havaladar		Belgaum	24/12/1941	08/10/1960		30/3/1998		Rtd
419	5991	A.I. Jamadar		Belgaum	03/08/1942	25/6/1965		30/3/1998		Rtd
420	5992	S.M.Vanahalli		Belgaum	28/1/1943	29/6/1965		30/3/1998		Rtd
421	5993	V.B.Bommanavar		Belgaum	07/05/1940	26/6/1965		30/3/1998		Rtd
422	5994	D.A.Kulkarni (Telasang)		Belgaum	19/2/1944	27/1/1965		30/3/1998		Rtd
423	5995	S.B.Naik		Belgaum	19/6/1947	21/6/1965		30/3/1998		Rtd
424	5996	M.N.Deshpande		Belgaum	15/4/1942	22/12/1965		30/3/1998		Rtd
425	5997	R.V.Badgandi		Belgaum	15/4/1941	20/11/1965		30/3/1998		Rtd
426	5998	Z.H.Khalemdar		Belgaum	08/01/1947	06/06/1973		30/3/1998		Rtd
427	5999	S.V.Bhavikatti		Belgaum	02/02/1945	05/12/1973		30/3/1998		Rtd
428	6000	S.V.Gudisagar		Belgaum	05/01/1947	16/5/1973	30/03/1998	30/3/1998		Rtd
429	6001	R.S.Bisati		Belgaum	09/04/1941	06/06/1973		30/3/1998		Rtd
430	6002	I.B.Angadi		Belgaum	11/01/1945	22/1/1966		30/3/1998		Rtd
431	6003	B.N.Thavargi		Belgaum	06/01/1947	01/05/1972		30/3/1998		Rtd
432	6004	K.S.Palled		Belgaum	08/01/1943	06/09/1964		30/3/1998		Rtd
433	6005	V.S.Gatakamble	SC	Belgaum	06/01/1948	18/4/1970	08/09/2005	30/3/1998		Rtd
434	6006	Y.K.Hosamani	SC	Belgaum	28/9/1951	07/05/1972	03/03/1998	30/3/1998		Rtd
435	6007	S.P.Naik	SC	Belgaum	01/12/1951	23/8/1977	31/10/2006	30/3/1998		Rtd
436	6008	J.Y.Chandavari	SC	Belgaum	06/01/1954	23/1/1977		30/3/1998		Rtd
437	6009	N.N.Malagi	SC	Belgaum	06/01/1949	01/01/1996	09/08/2001	30/3/1998		Rtd
438	6010	C.T.Patil	SC	Belgaum	28/6/1944	2/6/1071		30/3/1998		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
439	6011	F.Y.Poojeri	SC	Belgaum	10/10/1947	04/05/1974	08/09/2005	30/3/1998		Rtd
440	6012	S.K.Mundodgi	SC	Belgaum	04/04/1953	25/1/1976	09/08/2001	30/3/1998		Rtd
441	6013	V.R.Havnoor	SC	Belgaum	06/01/1950	01/06/1977	08/09/2005	30/3/1998		Rtd
442	6014	H.M.Olekar	ST	Belgaum	08/01/1954	13/6/1975	30/03/1998	30/3/1998		Rtd
443	6015	G.Y.Haivinakopla	SC	Belgaum	06/01/1956	26/8/1975	09/08/2001	30/3/1998		shr
444	6016	A G Kheni	SC	Belgaum	01/06/1957	14/01/1976	09/08/2001	30/03/1998		shr
445	6017	M.Y.Kalwad	ST	Belgaum	25/7/1948	09/12/1977	04/04/2005	30/3/1998		Rtd
446	6018	K.S.Dodmani	ST	Belgaum	12/01/1941	03/02/1969		30/3/1998		Rtd
447	6019	B.S.Hosur	ST	Belgaum	03/01/1946	08/07/1974		30/3/1998		Rtd
448	6020	T.C.Hadimani	SC	Belgaum	05/06/1967	17/5/1990	30/03/1998	30/3/1998		shr
449	6021	LAKSHMANEGOWDA		Mysore	05/05/1943	09/11/1970	06/06/1998	31/3/1998		Rtd
450	6022	P PUTTASWAMAPPA		Mysore	07/06/1946	14/9/1970	06/06/1998	31/3/1998		Rtd
451	6023	SHARANAPPA GURUSIDDAPPA		Gulbarga	07/07/1940	19/09/1972	29/10/2001	04/01/1998		Rtd
452	6024	MD MASHAK		Gulbarga	05/05/1950	21/09/1972	28/06/2002	04/01/1998		Rtd
453	6025	S SHANKRAPPA		Mysore	15/5/1944	15/9/1970	06/06/1998	30/4/1998		Rtd
454	6026	K L ERANNAIAH		Mysore	19/11/1947	15/9/1970	06/06/1998	30/4/1998		Rtd
455	6027	APPABI		Mysore	04/02/1945	16/9/1970	06/06/1998	30/4/1998		Rtd
456	6028	C KULLAIAH	SC	Mysore	01/03/1950	04/08/1972	01/01/1998	30/4/1998		Rtd
457	6029	PRAKASH GAIKWAD	SC	Gulbarga	20/05/1967	28/11/1991	28/06/2002	05/01/1998		Shr
458	6030	N K KESHAVASWAMY		Mysore	07/06/1945	29/12/1966	30/06/1999	31/5/1998		Rtd
459	6031	J MANAMOHANABABU		Mysore	07/06/1942	07/10/1959	01/01/1999	31/5/1998		Rtd
460	6032	G H JAYADEVAPPA		Mysore	12/08/1954	12/11/1981	06/06/1998	31/5/1998		Shr
461	6033	K RATHNA		Mysore	08/10/1950	12/11/1981	06/06/1998	31/5/1998		Rtd
462	6034	R GURULINGAPPA		Gulbarga	16/07/1961	02/04/1988	29/10/2001	06/01/1998		Shr
463	6035	B GANESH		Gulbarga	24/05/1958	21/01/1988	29/10/2001	06/01/1998		Shr
464	6036	B.R.Patil		Belgaum	17/10/1954	09/12/1977	28/04/1997	05/06/1998	u/r-6	Shr
465	6037	MOHAMMAD TAKI		Gulbarga	07/01/1944	13/04/1963	29/10/2001	07/01/1998		Rtd
466	6038	J VALLABHA SASTRY		Gulbarga	15/02/1944	02/02/1965	29/10/2001	07/01/1998		Rtd
467	6039	SALIWALE THIPPANNA	SC	Gulbarga	08/12/1955	23/04/1983	29/10/2001	07/01/1998		Shr

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
468	6040	SOMASHEKHAR		Gulbarga	18/05/1958	16/04/1988	01/10/1997	07/01/1998	Steno-	Shr
469	6041	H G HANUMAI AH	SC	Mysore	05/05/1951	04/08/1972	01/01/1998	31/7/1998		Rtd
470	6042	LIMBANNA LAMANI	SC	Gulbarga	03/01/1950	29/01/1972	29/10/2001	08/01/1998		Rtd
471	6043	KALLAPPA	SC	Gulbarga	03/04/1951	17/04/1972	29/10/2001	08/01/1998		Rtd
472	6044	VEERBHADRAPPA NAGAPPA PATTAR		Gulbarga	06/01/1952	28/01/1972	29/10/2001	08/01/1998		Rtd
473	6045	GURUNNATH		Gulbarga	02/08/1944	01/03/1963	29/10/2001	08/01/1998		Rtd
474	6046	R KARIYAPPA	ST	Mysore	06/01/1956	18/1/1988	28/04/1997	31/8/1998		Shr
475	6047	MURIGEPPA GAVISIDDAPPA		Gulbarga	03/01/1947	25/01/1972	28/06/2002	09/01/1998		Rtd
476	6048	DHANASINGH CHAVAN	SC	Gulbarga	21/05/1949	29/01/1972	29/10/2001	09/01/1998		Rtd
477	6049	SUDHINDRA RAO		Gulbarga	09/07/1950	20/01/1972	10/11/2005	09/01/1998		Rtd
478	6050	S BASAPPA		Mysore	06/12/1955	13/12/1983	06/06/1998	30/9/1998		Shr
479	6051	N NAGAMALLAPPA		Mysore	10/10/1945	09/10/1970	31/08/1998	30/9/1998		Rtd
480	6052	H N SHIVAI AH		Mysore	06/05/1945	14/09/1970	30/09/1998	30.09.1998		Rtd
481	6053	KRISHNAJI		Gulbarga	11/01/1943	26/05/1965	29/10/2001	10/01/1998		Rtd
482	6054	SHARANAPPA	SC	Gulbarga	02/08/1944	26/11/1966	29/10/2001	10/01/1998		Rtd
483	6055	MANIK REDDY		Gulbarga	21/05/1944	08/09/1962	29/10/2001	10/01/1998		Rtd
484	6056	KALYANRAO KAMANNA		Gulbarga	12/11/1948	23/09/1972	29/10/2001	10/01/1998		Rtd
485	6057	T D PURUSHOTHAMA		Mysore	10/03/1956	27/1/1984	30/9/1998	31/10/1998		Shr
486	6058	S HANUMAI AH	SC	Mysore	15/5/1951	04/08/1972	30/9/1998	31/10/1998		Rtd
487	6059	SHARANAPPA REVAPPA		Gulbarga	01/11/1951	23/09/1972	29/10/2001	11/01/1998		Rtd
488	6060	BHIMARAYA KYATANAL	SC	Gulbarga	06/07/1950	28/09/1972	29/10/2001	11/01/1998		Rtd
489	6061	D LAKSHMANA	SC	Gulbarga	27/01/1947	20/09/1972	29/10/2001	11/01/1998		Rtd
490	6062	Basalingappa Naikodi	ST	Gulbarga	06/01/1965	31/10/1984		22/11/1998		shr
491	6063	B M KUNJAMMA		Mysore	19/12/1958	01/12/1984	30/09/1998	30/11/1998		Shr
492	6064	A ANADA		Mysore	04/03/1953	16/1/1984	31/10/1998	30/11/1998		Rtd
493	6065	LINGARAJEGOWDA		Mysore	01/06/1947	08/02/1971	30/11/1998	30/11/1998		Rtd
494	6066	BASANNA SHARANAPPA	SC	Gulbarga	09/08/1947	19/09/1972	29/10/2001	12/01/1998		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
495	6067	MALLIKARJUNA SHARANAPPA		Gulbarga	14/04/1946	26/09/1972	29/10/2001	12/01/1998		Rtd
496	6068	SIDDALINGA GURUSIDDAPPA		Gulbarga	03/03/1950	29/09/1972	29/10/2001	12/01/1998		Rtd
497	6069	SRIKANTARADYA		Mysore	25/7/1947	08/02/1971	31/01/1999	31/1/1999		Rtd
498	6070	BAJIRAO GANAPAH RAO		Gulbarga	04/12/1950	26/09/1972		02/01/1999		Rtd
499	6071	BASVANNAPPA BHIMSHA MULAGE		Gulbarga	20/02/1950	21/09/1972		02/01/1999		Rtd
500	6072	K L N UDUPA		Mysore	26/12/1941	02/01/1965		12/02/1999		Rtd
501	6073	MAHAMMAD MEERA Y		Mysore	29/2/1943	06/03/1963		12/02/1999		Rtd
502	6074	B SUMATI		Mysore	04/06/1945	02/08/1965		12/02/1999		Rtd
503	6075	H M NAGARAJU	ST	Mysore	08/02/1960	16/11/88		12/02/1999		Shr
504	6076	JHON METHAHES		Mysore	11/08/1942	12/01/1962		12/02/1999		Rtd
505	6077	B CHANDRAKANTA	ST	Mysore	15/7/1949	06/03/1969		12/02/1999		Rtd
506	6078	S LAKSHMISHA		Mysore	18/5/1953	08/04/1971		28/2/1999		Rtd
507	6079	D S RAMAMURTHY		Mysore	09/09/1951	02/08/1971		28/2/1999		Rtd
508	6080	K PUTTAIAH	SC	Mysore	05/12/1949	04/07/1972		31/3/1999		Rtd
509	6081	VIMS ROJARIHO		Mysore	01/10/1954	23/1/1978		31/3/1999		Shr
510	6082	SHRIPAL	SC	Gulbarga	08/01/1957	22/09/1979		04/01/1999	Steno-	Shr
511	6083	H S SHIVASWAMY		Mysore	02/03/1955	02/12/1982		30/4/1999		Shr
512	6084	T LAKSHMIKANTA		Mysore	17/6/1944	12/01/1962		30/4/1999		Rtd
513	6085	B Janaki		Bangalore	20-8-1955	08/01/1987		30/4/1999		shr
514	6086	Girish H V		Bangalore	28-4-1962	13/02/1987		30/4/1999		shr
515	6087	A M Gangappa		Bangalore	20-8-1951	07/03/1987		30/4/1999		Rtd
516	6088	R Rama Chandraiah		Bangalore	29-1-1944	29/09/1971		30/4/1999		Rtd
517	6089	N Natraj		Bangalore	26-2-1958	24/04/1987		30/4/1999		shr
518	6090	Dattam Bhatta		Bangalore	17-8-1941	15/11/1962		30/4/1999		Rtd
519	6091	Yeshodhana		Bangalore	29-3-1942	15/11/1962		30/4/1999		Rtd
520	6092	H V Ananadan		Bangalore	04/09/1942	16/11/1962		30/4/1999		Rtd
521	6093	M Itigappa		Bangalore	15-4-1942	10/12/1962		30/4/1999		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
522	6094	M T Thirthappa		Bangalore	06/05/1942	10/12/1962		30/4/1999		Rtd
523	6095	K P Shivappa		Bangalore	04/10/1944	31/03/1969		30/4/1999		Rtd
524	6096	K S Hucchhu Rayappa		Bangalore	08/10/1943	03/04/1969		30/4/1999		Rtd
525	6097	S N Subramanyam		Bangalore	10/03/1965	28/05/1987		30/4/1999		shr
526	6098	Drakshayani		Bangalore	16-1-1960	10/06/1987		30/4/1999		shr
527	6099	Abdul Hameed		Bangalore	05/05/1953	22/06/1987		30/4/1999		VRS
528	6100	Maheshwarappa		Bangalore	04/04/1944	01/11/1962		30/4/1999		Rtd
529	6101	B Jayaramappa		Bangalore	07/09/1943	01/11/1962		30/4/1999		Rtd
530	6102	N Veerayya		Bangalore	03/07/1944	01/11/1962		30/4/1999		Rtd
531	6103	C N Lakshmana Reddy		Bangalore	19-10-1943	01/11/1962		30/4/1999		Rtd
532	6104	C L Nagabhushan		Bangalore	27-8-1943	08/05/1963		30/4/1999		Rtd
533	6105	Kanku rappa		Bangalore	07/08/1948	12/12/1969		30/4/1999		Rtd
534	6106	Venkata Krishna Murthy		Bangalore	10/10/1945	15/12/1969		30/4/1999		Rtd
535	6107	K R Prakash Kumar		Bangalore	21-1-1949	18/12/1969		30/4/1999		Rtd
536	6108	G R Venkata Ratnayya Shetty		Bangalore	13/06/1946	18/12/1969		30/4/1999		Rtd
537	6109	A P Vasu Deva		Bangalore	05/11/1950	05/02/1973		30/4/1999		Rtd
538	6110	R Kodanda Ramayyaa		Bangalore	04/03/1942	05/03/1967		30/4/1999		Rtd
539	6111	A S Venkatesh		Bangalore	06/12/1945	30/10/1967		30/4/1999		Rtd
540	6112	G K Venkata rayappa		Bangalore	07/09/1941	26/04/1965		30/4/1999		Rtd
541	6113	V Kodanda Pani	SC	Bangalore	07/11/1949	02/01/1970		30/4/1999		Rtd
542	6114	A subramanya Shastri		Bangalore	20/12/1947	26/11/1969		30/4/1999		Rtd
543	6115	S Vimala		Bangalore	09/08/1950	29/10/1969		30/4/1999		VRS
544	6116	H Samba Murthy		Bangalore	29/09/1944	26/11/1969		30/4/1999		Rtd
545	6117	Babu Bandari		Bangalore	10/07/1944	26/11/1969		30/4/1999		Rtd
546	6118	D Srinivasa		Bangalore	16/03/1944	06/12/1969		30/4/1999		Rtd
547	6119	H Girijamma		Bangalore	20/01/1949	06/12/1969		30/4/1999		Rtd
548	6120	D Sheshagiri Rao		Bangalore	05/09/1948	06/12/1969		30/4/1999		Rtd
549	6121	M Krishnappa		Bangalore	05/03/1942	06/12/1969		30/4/1999		Rtd
550	6122	Mahadeva Rao Babse		Bangalore	03/04/1942	25/01/1962		30/4/1999		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
551	6123	K H Ramayya		Bangalore	04/04/1941	20/11/1970		30/4/1999		Rtd
552	6124	T Ashvattayya		Bangalore	28/07/1948	02/07/1970		30/4/1999		Rtd
553	6125	C V Nagarajayya		Bangalore	09/11/1943	20/12/1962		30/4/1999		Rtd
554	6126	C Bharathi		Bangalore	10/06/1961	25/01/1988		30/4/1999		shr
555	6127	S Kumara Samy		Bangalore	22/05/1962	30/01/1988		30/4/1999		shr
556	6128	G S Jaya Thirtha		Bangalore	12/05/1948	06/12/1969		30/4/1999		Rtd
557	6129	S N Krishna Murthy		Bangalore	02/02/1950	06/12/1969		30/4/1999		Rtd
558	6130	H Nanjunda		Bangalore	03/01/1948	06/12/1969		30/4/1999		Rtd
559	6131	M Hanumantha		Bangalore	06/09/1942	10/12/1969		30/4/1999		Rtd
560	6132	B V Gangadharappa	SC	Bangalore	12/05/1947	27/06/1973		30/4/1999		Rtd
561	6133	Nalina G	ST	Bangalore	08/08/1964	25/02/1988		30/4/1999		shr
562	6134	S.T.Yampure	SC	Bangalore	01/06/1961	29/02/1988		30/4/1999		shr
563	6135	H R umadevi		Bangalore	11/08/1955	20/01/1978		30/4/1999		shr
564	6136	D R Nataraj		Bangalore	04/07/1942	25/01/1963		30/4/1999		Rtd
565	6137	Murugesh G		Bangalore	15/04/1944	25/01/1968		30/4/1999		Rtd
566	6138	K L Madayya	SC	Bangalore	10/12/1950	15/04/1974		30/4/1999		Rtd
567	6139	S Veda Murthu		Bangalore	13/10/1946	17/01/1970		30/4/1999		Rtd
568	6140	Pal Mohan Vijay Kumar		Bangalore	22/09/1945	20/06/1970		30/4/1999		Rtd
569	6141	V Ramappa		Bangalore	05/10/1949	25/03/1969		30/4/1999		Rtd
570	6142	K Ganapathiyappa		Bangalore	05/04/1946	26/03/1969		30/4/1999		Rtd
571	6143	A N Channabasavayya		Bangalore	26-10-1946	26/03/1969		30/4/1999		Rtd
572	6144	M Ganesh Rao		Bangalore	13/09/1942	31/03/1969		30/4/1999		Rtd
573	6145	M Ranga Swamy	ST	Bangalore	03/04/1946	14/05/1969		30/4/1999		Rtd
574	6146	Gundu Palli	SC	Bangalore	06/01/1951	25/02/1972		30/4/1999		Rtd
575	6147	N G Revannappa	SC	Bangalore	12/01/1950	25/02/1972		30/4/1999		Rtd
576	6148	Chandrashekarappa		Bangalore	08/05/1941	24/03/1969		30/4/1999		Rtd
577	6149	G Gopal	SC	Bangalore	10/04/1943	02/04/1969		30/4/1999		Rtd
578	6150	A Jettappa		Bangalore	03/04/1944	26/03/1969		30/4/1999		Rtd
579	6151	Shagupta Anjum		Bangalore	02/02/1957	19/03/1988		30/4/1999		Shr

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
580	6152	Padma T S		Bangalore	05/02/1962	23/03/1988		30/4/1999		Shr
581	6153	Krishna Murthy C N		Bangalore	30/07/1952	23/03/1988		30/4/1999		Rtd
582	6154	Vishwanatha Swamy M S		Bangalore	03/01/1955	23/03/1988		30/4/1999		Shr
583	6155	Prasanna Kumar N T		Bangalore	04/01/1961	23/03/1988		30/4/1999		Shr
584	6156	Manjappa H T		Bangalore	11/04/1960	23/03/1988		30/4/1999		Shr
585	6157	Shivanna P		Bangalore	06/01/1958	23/03/1988		30/4/1999		Shr
586	6158	Siddappa P	SC	Bangalore	16/04/1958	23/03/1988		30/4/1999		Expired
587	6159	B K Vijayendra		Bangalore	06/05/1953	12/10/1976		30/4/1999		Rtd
588	6160	Shekharappa C H	ST	Bangalore	09/02/1957	23/03/1988		30/4/1999		Shr
589	6161	Revappa A		Bangalore	04/08/1955	23/03/1988		30/4/1999		Shr
590	6162	Siddagangappa C P		Bangalore	11/12/1952	23/03/1988		30/4/1999		Rtd
591	6163	Nagaraju B G		Bangalore	15/09/1953	23/03/1988		30/4/1999		Rtd
592	6164	Basavarajayya R V	ST	Bangalore	30/04/1955	23/03/1988		30/4/1999		Shr
593	6165	Rangayya B	SC	Bangalore	30/12/1951	23/03/1988		30/4/1999		Rtd
594	6166	Muniratnamma	SC	Bangalore	18/09/1957	23/03/1988		30/4/1999		Shr
595	6167	Ranga Swamy Y M		Bangalore	23/12/1944	14/04/1971		30/4/1999		Rtd
596	6168	Satyanarayana S		Bangalore	17/11/1948	02/01/1970		30/4/1999		Rtd
597	6169	Shivaraju	SC	Bangalore	05/11/1948	07/11/1977		30/4/1999		Rtd
598	6170	Rajanna M		Bangalore	18/04/1946	17-5-1971		30/4/1999		Rtd
599	6171	Balayya	ST	Bangalore	13/08/1948	13/12/1971		30/4/1999		Rtd
600	6172	Siddagangayya		Bangalore	20/09/1944	04/06/1970		30/4/1999		Rtd
601	6173	Srinivas Reddy		Bangalore	15/05/1941	01/03/1971		30/4/1999		Rtd
602	6174	Appaji		Bangalore	03/11/1946	26/05/1971		30/4/1999		Rtd
603	6175	Shankar Rao K S		Bangalore	15/11/1945	06/05/1971		30/4/1999		Rtd
604	6176	Suvarnamma		Bangalore	08/08/1947	02/07/1971		30/4/1999		Rtd
605	6177	Chandra Shekar Rao A		Bangalore	08/05/1945	11/10/1971		30/4/1999		Rtd
606	6178	Kalayya B H		Bangalore	21/07/1943	11/10/1971		30/4/1999		Rtd
607	6179	H Vishwanath		Bangalore	06/02/1961	28/03/1988		30/4/1999		Shr
608	6180	SATHYANARAYANA		Gulbarga	15/07/1956	12/06/1988		05/01/1999		Shr

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
609	6181	H S ANUSUYADEVI		Mysore	20/5/1968	04/04/1987		31/5/1999	Steno-	Shr
610	6182	K M GANAPATHI		Mysore	06/09/1947	30/11/1967		31/5/1999		Rtd
611	6183	N C RAMAPPANAIK		Mysore	06/02/1942	26/11/1962		31/5/1999		Rtd
612	6184	K VIRUPAKSHA RAO		Gulbarga	07/01/1948	09/12/1972		06/01/1999		Rtd
613	6185	Y KIREETKUMAR	SC	Gulbarga	16/02/1950	15/09/1972		06/01/1999		Rtd
614	6186	SHESHGIRI	ST	Gulbarga	05/02/1946	12/01/1971		06/01/1999		Rtd
615	6187	K SATHYANARAYANA RAO		Gulbarga	07/01/1949	25/08/1972		06/01/1999		Rtd
616	6188	K MAHESHWARAPPA		Gulbarga	07/01/1947	16/09/1972		06/01/1999		Rtd
617	6189	M P BHADDUR		Gulbarga	16/02/1951	16/09/1972		06/01/1999		Rtd
618	6190	D SOMASHEKHAR RAO		Gulbarga	10/01/1949	14/09/1972		06/01/1999		Rtd
619	6191	MALLESH TANGA	SC	Gulbarga	13/03/1967	28/11/1991		06/01/1999		Shr
620	6192	G.S.DESAI		Belgaum	03/09/1953	20/12/1972		14/6/1999		Rtd
621	6193	R.N.Tembadamani		Belgaum	05/01/1948	20/12/1972		14/6/1999		Rtd
622	6194	A.K.Adora		Belgaum	28/04/1947	22/12/1972		14/6/1999		Rtd
623	6195	B.N.Hampihali		Belgaum	06/01/1949	23/12/1972		14/6/1999		Rtd
624	6196	B.S.Angadi		Belgaum	02/07/1947	13/09/1971		14/6/1999		Rtd
625	6197	M.H.Kendhura		Belgaum	02/02/1946	13/09/1971		14/6/1999		Rtd
626	6198	S.K.Deshapande		Belgaum	04/11/1948	13/09/1971		14/6/1999		Rtd
627	6199	M.H.Patila		Belgaum	18/01/1948	13/09/1971		14/6/1999		Rtd
628	6200	SMT.M.S.Kulakarni		Belgaum	20/07/1948	13/09/1971		14/6/1999		Rtd
629	6201	R.T.Kusugooru		Belgaum	03/01/1945	24/04/1974		14/6/1999		Rtd
630	6202	S.Vivekanandhababu		Belgaum	22/01/1948	13/09/1971		14/6/1999		Rtd
631	6203	G.K.Soratura		Belgaum	15/04/1950	13/09/1971		14/6/1999		Rtd
632	6204	V.S.Manoli		Belgaum	31/08/1950	24/04/1974		14/6/1999		Rtd
633	6205	SMT.V.M.Kapse		Belgaum	28/06/1950	24/04/1974		14/6/1999		Rtd
634	6206	N.Y.H.Nadaf		Belgaum	02/01/1943	12/08/1965		14/6/1999		Rtd
635	6207	A.H.Kadama		Belgaum	15/12/1941	17/04/1965		14/6/1999		Rtd
636	6208	B.S.Sontakki		Belgaum	11/05/1943	01/06/1966		14/6/1999		Rtd
637	6209	Kumari.K.G.Pavskar		Belgaum	04/01/1942	24/04/1974		14/6/1999		Rtd

Sl.No.	Graduation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
638	6210	M.V.Soodi		Belgaum	29/04/1948	24/04/1974		14/6/1999		Rtd
639	6211	K.G.Jana Gowdara		Belgaum	08/02/1943	26/04/1974		14/6/1999		Rtd
640	6212	R.N.Magganvi		Belgaum	30/08/1947	29/12/1971		14/6/1999		Rtd
641	6213	H.D.Kolakara		Belgaum	06/01/1942	22/04/1964		14/6/1999		Rtd
642	6214	R.V.Maggavi		Belgaum	22/03/1943	24/03/1969		14/6/1999		Rtd
643	6215	M.S.KARKI		Belgaum	36/04/1942	04/01/1954		14/6/1999		Rtd
644	6216	M.M.Madivala		Belgaum	01/01/1942	12/12/1965		14/6/1999		Rtd
645	6217	S.M.Jayannavara		Belgaum	22/03/1946	19/12/1969		14/6/1999		Rtd
646	6218	M.B.Alwa		Belgaum	05/10/1950	08/11/1975		14/6/1999		Rtd
647	6219	M.M.Patila		Belgaum	03/08/1943	08/09/1974		14/6/1999		Rtd
648	6220	C.S.Hanchinala		Belgaum	06/01/1951	31/10/1977		14/6/1999		Rtd
649	6221	D.M.Piddi		Belgaum	12/10/1947	16/08/1974		14/6/1999		Rtd
650	6222	J.C.Dikshith		Belgaum	19/11/1948	14/06/1974		14/6/1999		Expired
651	6223	S.R.Shirakola		Belgaum	18/08/1954	10/05/1974		14/6/1999		Shr
652	6224	B.S.Mudhenura		Belgaum	17/08/1941	14/05/1973		14/6/1999		Rtd
653	6225	H.A.Nadaf		Belgaum	06/01/1950	01/01/1976		14/6/1999		Rtd
654	6226	N.A.Mulla		Belgaum	20/03/1943	19/12/1969		14/6/1999		Rtd
655	6227	G.G.Kostti		Belgaum	03/01/1943	10/10/1970		14/6/1999		Rtd
656	6228	S.N.Tigadolli		Belgaum	09/01/1948	10/01/1970		14/6/1999		Rtd
657	6229	K.S.Shikaripurakara		Belgaum	05/01/1948	25/05/1971		14/6/1999		Rtd
658	6230	B.D.Satagowda		Belgaum	03/05/1943	25/03/1971		14/6/1999		Rtd
659	6231	R.P.Chowgala		Belgaum	24/03/1947	25/05/1971		14/6/1999		Rtd
660	6232	M.Y.Gowdase		Belgaum	27/04/1950	25/05/1971		14/6/1999		Rtd
661	6233	S.N.Chowhan		Belgaum	06/12/1948	25/05/1971		14/6/1999		Rtd
662	6234	B.R.Bhaviktti		Belgaum	08/06/1942	25/05/1971		14/6/1999		Rtd
663	6235	Y.B.Ragi		Belgaum	06/02/1946	06/02/1971		14/6/1999		Rtd
664	6236	S.B.Cidhramani		Belgaum	04/10/1946	21/08/1970		14/6/1999		Rtd
665	6237	K.A.Bala pravesha		Belgaum	06/01/1951	30/12/1975		14/6/1999		Rtd
666	6238	M.M.Pirajade		Belgaum	06/01/1952	30/12/1975		14/6/1999		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
667	6239	B.S.Patila (haragapura)		Belgaum	26/06/1952	07/05/1973		14/6/1999		Rtd
668	6240	C.B.Nayaka		Belgaum	06/01/1946	20/05/1972		14/6/1999		Rtd
669	6241	R.B.Revanakara	SC	Belgaum	06/01/1948	30/06/1971		14/6/1999		Rtd
670	6242	Y.N.Chandavara	SC	Belgaum	08/01/1948	30/08/1971		14/6/1999		Rtd
671	6243	A.R.Bhanta	SC	Belgaum	10/01/1944	30/08/1971		14/6/1999		Rtd
672	6244	SMT.S.M.Kenikara	SC	Belgaum	07/11/1946	30/08/1971		14/6/1999		Rtd
673	6245	P.S.Kanade	SC	Belgaum	16/01/1953	21/06/1974		14/6/1999		Rtd
674	6246	SMT.L.B.Madagawnkara	SC	Belgaum	31/05/1955	21/06/1975		14/6/1999		shr
675	6247	S.S.Ingale	SC	Belgaum	09/10/1964	15/12/1989		14/6/1999		shr
676	6248	B.Maruthi	SC	Belgaum	19/11/1948	08/08/1976		14/6/1999		Rtd
677	6249	T.I.Gungikara	SC	Belgaum	12/01/1952	17/12/1976		14/6/1999		Rtd
678	6250	Chamaraja H.Patila	ST	Belgaum	26/09/1961	13/03/1992		14/6/1999		shr
679	6251	B.H.Rithi	ST	Belgaum	31/12/1953	28/09/1977		14/6/1999		Rtd
680	6252	H S PRABUSWAMY		Mysore	24/5/1952	26/2/1952		30/6/1999		Rtd
681	6253	G P MANJEGOWDA		Mysore	07/01/1958	03/04/1982		30/6/1999		Shr
682	6254	NITHYANANDA		Mysore	20/2/1951	06/06/1972		30/6/1999		Rtd
683	6255	MAHADEVIAH	SC	Mysore	06/12/1948	04/08/1972		30/6/1999		Rtd
684	6256	H VADI RAJ		Gulbarga	07/01/1949	16/09/1972		07/01/1999		Rtd
685	6257	A NANJUNDAPPA		Gulbarga	07/01/1949	14/09/1972		07/01/1999		Rtd
686	6258	D MALLIKARJUNA		Gulbarga	02/01/1950	18/09/1972		07/01/1999		Rtd
687	6259	SMT RAJESHWARI		Gulbarga	03/01/1963	09/07/1990		07/01/1999		Shr
688	6260	H VIRUPAKSHA GOUDA		Gulbarga	05/02/1964	09/11/1990		07/01/1999		Shr
689	6261	V SHASHIKANTH		Gulbarga	07/04/1965	13/09/1990		07/01/1999		Shr
690	6262	M VENKOB	SC	Gulbarga	07/01/1951	14/09/1972		07/01/1999		Rtd
691	6263	RAJANNA RANGAYYA		Gulbarga	06/01/1948	20/09/1972		07/01/1999		Rtd
692	6264	MOHAN MANIK RAO		Gulbarga	02/01/1957	20/11/1986		07/01/1999		Shr
693	6265	MD ISMAIL		Gulbarga	02/06/1948	15/06/1978		07/01/1999		Rtd
694	6266	D M PANI		Gulbarga	04/02/1964	16/04/1988		07/01/1999	Steno-	Shr
695	6267	LINGAPPA HORAPETH		Gulbarga	15/05/1949	07/12/1970		07/01/1999		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
696	6268	ESHWARAPPA		Gulbarga	20/07/1942	10/12/1963		07/01/1999		Rtd
697	6269	BASAPPA TIRUKAPPA		Gulbarga	01/05/1949	28/01/1972		07/01/1999		Rtd
698	6270	C S VIJAYKUMAR		Mysore	22/5/1956	23/9/1985		31/7/1999		Shr
699	6271	GURUNATH VAIDYA	SC	Gulbarga	20/04/1955	04/07/1978		08/01/1999		Shr
700	6272	SHRINIVAS VAIDYA		Gulbarga	01/01/1949	28/01/1972		08/01/1999		Rtd
701	6273	M R KANTAMANI		Mysore	30/5/1955	17/12/1981		31/8/1999		Shr
702	6274	SUNITHA		Gulbarga	01/01/1964	20/07/1991		09/01/1999		Shr
703	6275	V G KULKARNI		Gulbarga	04/12/1948	28/01/1972		09/01/1999		Rtd
704	6276	MALATESH		Gulbarga	02/06/1966	10/10/1991		09/01/1999		Shr
705	6277	K MARUTESH RAO		Gulbarga	07/01/1949	14/09/1972		09/01/1999		Rtd
706	6278	N NINGANNA		Mysore	15/1/1946	09/10/1970		18/9/1999		Rtd
707	6279	N PUTTNANJA	SC	Mysore	24/10/1947	04/10/1972		30/9/1999		Rtd
708	6280	KARIYAPPA	SC	Gulbarga	04/12/1952	13/01/1972		10/01/1999		Rtd
709	6281	G B SREEKANTAPPA		Gulbarga	07/01/1950	19/09/1972		10/01/1999		Rtd
710	6282	K M KUMARA SWAMY		Gulbarga	15/05/1944	28/01/1966		10/01/1999		Rtd
711	6283	C CHOWDAIAH	SC	Mysore	06/01/1955	15/12/1975		25/10/1999		Shr
712	6284	NANJUNDASWAMY		Mysore	04/06/1953	09/10/1970		31/10/1999		Rtd
713	6285	K SHAKUNTALA		Mysore	27/6/1943	02/07/1964		31/10/1999		Rtd
714	6286	U SHASHIKALA	SC	Mysore	01/07/1946	17/02/1970		30/11/1999		Rtd
715	6287	K N MAHESWARAPPA		Mysore	22/6/1958	03/11/1984		12/12/1999		Shr
716	6288	B DAMODARAGOWDA		Mysore	13/2/1944	12/01/1962		31/12/1999		Rtd
717	6289	A CHANDRA		Mysore	05/07/1950	06/05/1972		31/12/1999		Rtd
718	6290	H B MALLAPPA		Gulbarga	07/01/1943	14/09/1972		01/01/2000		Rtd
719	6291	B HANUMAPPA		Gulbarga	07/01/1944	21/19/1972		01/01/2000		Rtd
720	6292	Y CHANDRASEKHARA RAO		Gulbarga	20/04/1951	18/09/1972		01/01/2000		Rtd
721	6293	K KOTRA GOUDA		Gulbarga	07/01/1951	21/09/1972		01/01/2000		Rtd
722	6294	Y P THIMMAIAH		Mysore	06/02/1947	30/11/1967		31/1/2000		Rtd
723	6295	B CHANDRASHEKARA SHETTY		Mysore	24/12/1943	12/01/1962		31/1/2000		Rtd
724	6296	K A KEMPASSETTY		Mysore	07/05/1944	14/9/1970		31/1/2000		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
725	6297	M NARASAPPA	SC	Gulbarga	07/01/1949	21/09/1972		02/01/2000		Rtd
726	6298	SMT TARABAI		Gulbarga	05/01/1952	02/02/1976		02/01/2000		Rtd
727	6299	G KOTRESH		Gulbarga	07/01/1967	22/09/1992		02/01/2000		Shr
728	6300	DAYANANDA PATIL		Gulbarga	08/01/1964	16/04/1988		02/01/2000	Steno-	Shr
729	6301	RAMANNA VEMELI		Gulbarga	08/10/1946	05/10/1965		02/01/2000		Rtd
730	6302	VENKATESH HAYGARIV		Gulbarga	05/10/1953	29/01/1988		02/01/2000		Rtd
731	6303	S.M.GARADE		Belgaum	20/07/1952	03/09/1976		02/05/2000		Rtd
732	6304	M THIMMANAPRABU		Mysore	14/3/1944	12/01/1962		29/2/2000		Rtd
733	6305	GURUNATHA		Gulbarga	15/07/1951	16/09/1972		03/01/2000		Rtd
734	6306	MARUTHIRAYA		Gulbarga	17/02/1948	16/09/1972		03/01/2000		Rtd
735	6307	K S SHIVANA NAIK	SC	Gulbarga	07/01/1948	23/09/1972		03/01/2000		Rtd
736	6308	SHIVAPPA		Gulbarga	10/01/1951	16/09/1972		03/01/2000		Rtd
737	6309	SUNDARAHOLLA		Mysore	12/10/1942	12/01/1962		19/3/2000		Rtd
738	6310	H HUKRAPPA GOWDA		Mysore	03/01/1944	12/01/1962		21/3/2000		Rtd
739	6311	J OMASKARENS OSALD		Mysore	24/6/1944	12/01/1962		31/3/2000		Rtd
740	6312	MALLIKARJUN REDDY		Gulbarga	06/02/1969	11/11/1993		04/01/2000	DR	Shr
741	6313	JAGANNATH REDDY		Gulbarga	13/08/1966	26/11/1993		04/01/2000	DR	Shr
742	6314	S V MISHRA		Gulbarga	08/04/1949	05/04/1970		04/01/2000		Rtd
743	6315	SHATARAJ	SC	Mysore	15/2/1943	21/9/1974		30/4/2000		Rtd
744	6316	T LINGEGOWDA		Mysore	09/01/1949	08/02/1971		30/4/2000		Rtd
745	6317	MANIKYA		Mysore	10/08/1964	23/5/1987		30/4/2000		Shr
746	6318	GURUPADAPPA		Gulbarga	07/01/1950	16/09/1972		05/01/2000		Rtd
747	6319	VEERANNA		Gulbarga	02/03/1951	16/09/1972		05/01/2000		Rtd
748	6320	VISHWANATH RAMACHANDRA	SC	Gulbarga	26/02/1950	20/09/1972		05/01/2000		Rtd
749	6321	LAKKAPPA		Gulbarga	05/01/1951	16/09/1972		05/01/2000		Rtd
750	6322	R RANGASWAMY	ST	Mysore	09/06/1947	21/9/1974		31/5/2000		Rtd
751	6323	M BHAGYA		Mysore	14/7/1963	27/6/1987		31/5/2000		Shr
752	6324	H M MALLIAH		Mysore	20/3/1950	26/1/1981		31/5/2000		Rtd
753	6325	S MAHALINGAPPA		Mysore	30/10/1943	14/12/1962		31/5/2000		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
754	6326	K R CHIKKASWAMACHAR		Mysore	06/06/1943	23/4/1963		31/5/2000		Rtd
755	6327	H D DEVARAJU	SC	Mysore	10/06/1950	20/9/1974		31/5/2000		Rtd
756	6328	GEEN MEARY TAVARU		Mysore	28/06/1965	05/09/1988		31/5/2000		Shr
757	6329	VADDAR HANUMANTH		Gulbarga	05/01/1953	29/01/1972		06/01/2000		Rtd
758	6330	REVTHI KATTI		Gulbarga	22/07/1970	12/12/1994		06/01/2000		Shr
759	6331	HULLAPPA TONDIHAL		Gulbarga	01/04/1951	28/01/1972		06/01/2000		Rtd
760	6332	BASAVARAJ		Gulbarga	03/05/1945	28/04/1965		06/01/2000		Rtd
761	6333	VEERUPAKSHARAO		Gulbarga	10/02/1951	31/01/1972		06/01/2000		Rtd
762	6334	S.Y.KALARAKOPPA		Belgaum	07/10/1958	09/11/1979		29/06/2000		Shr
763	6335	A.R.SHETA		Belgaum	02/01/1949	06/03/1974		29/06/2000		Rtd
764	6336	M.G.SHETA		Belgaum	09/09/1950	07/04/1974		29/06/2000		Rtd
765	6337	GAJANANA M NAYAKA		Belgaum	02/11/1948	05/04/1974		29/06/2000		Rtd
766	6338	D.H.NAYAK		Belgaum	04/01/1949	07/01/1974		29/06/2000		Rtd
767	6339	A.U.KUMBHARA		Belgaum	02/10/1945	27/06/1975		29/06/2000		Rtd
768	6340	V.D.ACHARI		Belgaum	28/05/1946	18/06/1975		29/06/2000		Rtd
769	6341	D.S.GOJANURA		Belgaum	10/04/1943	26/05/1965		29/06/2000		Rtd
770	6342	S.V.HEBHALKARA		Belgaum	02/08/1950	22/07/1973		29/06/2000		Rtd
771	6343	D.A.KULAKARNI (BYLAHONGALA)		Belgaum	04/05/1950	22/07/1973		29/06/2000		Rtd
772	6344	ZHIRUL HASAN		Belgaum	03/06/1945	07/07/1973		29/06/2000		Rtd
773	6345	N.H.PIRJAADE		Belgaum	23/03/1951	18/09/1975		29/06/2000		Rtd
774	6346	SUBHASHA B. BHANTA	SC	Belgaum	15/09/1950	03/03/1977		29/06/2000		Rtd
775	6347	M.D.SOMAKKALAVA	SC	Belgaum	25/05/1953	09/12/1977		29/06/2000		Rtd
776	6348	MEERA B. ANKULEEKARA	SC	Belgaum	04/12/1954	03/02/1977		29/06/2000		Shr
777	6349	AY.S.KULAKARNI		Belgaum	21/06/1952	28/12/1975		29/06/2000		Rtd
778	6350	A.B.RAVULLA		Belgaum	29/08/1952	30/12/1975		29/06/2000		Rtd
779	6351	J.T.PRASAD		Belgaum	13/06/1946	01/02/1965		29/06/2000		Rtd
780	6352	R.B.SAJANA		Belgaum	01/01/1954	13/08/1982		29/06/2000		Rtd
781	6353	V.G.HEGADEKARA		Belgaum	06/01/1943	09/01/1966		29/06/2000		Rtd
782	6354	R.K.KAMATHA		Belgaum	30/07/1942	10/01/1966		29/06/2000		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
783	6355	P.S.RUDRIGS		Belgaum	26/12/1947	04/01/1968		29/06/2000		Rtd
784	6356	K.R.KALGUTAKARA		Belgaum	26/04/1946	19/02/1969		29/06/2000		Rtd
785	6357	M.P.GONASLIS		Belgaum	16/03/1944	21/09/1969		29/06/2000		Rtd
786	6358	HILDA MADTHA		Belgaum	15/06/1946	02/09/1970		29/06/2000		Rtd
787	6359	S.M.BHANDARI		Belgaum	12/01/1947	02/01/1970		29/06/2000		Rtd
788	6360	SMT.N.G.LOKARE		Belgaum	08/01/1948	30/08/1971		29/06/2000		Rtd
789	6361	V.Y.KUVALEEKARA		Belgaum	03/06/1948	20/08/1971		29/06/2000		Rtd
790	6362	M.S.POKALEE		Belgaum	31/12/1942	05/03/1965		29/06/2000		Rtd
791	6363	S.N.NAYAK		Belgaum	02/09/1946	30/08/1971		29/06/2000		Rtd
792	6364	M.K.KAMATHA		Belgaum	01/08/1952	15/06/1973		29/06/2000		Rtd
793	6365	MALATHI M. MYTHRI		Belgaum	26/12/1950	08/07/1971		29/06/2000		Rtd
794	6366	SMT.RAJANI SHETTY		Belgaum	10/03/1948	27/07/1981		29/06/2000		Rtd
795	6367	A.G.RANE		Belgaum	11/03/1947	30/08/1971		29/06/2000		Rtd
796	6368	B G NAYAKA		Belgaum	14/8/1943	30/8/1971		29/6/2000		Rtd
797	6369	L V GOWDA		Belgaum	04/01/1946	30/8/1971		29/6/2000		Rtd
798	6370	R N RAYKAR		Belgaum	06/01/1949	21/12/1972		29/6/2000		Rtd
799	6371	G N UGRU		Belgaum	05/12/1951	28/12/1972		29/6/2000		Rtd
800	6372	K A MALAVADE		Belgaum	09/02/1951	28/12/1972		29/6/2000		Rtd
801	6373	T Y NAIK		Belgaum	04/01/1948	16/12/1973		29/6/2000		Rtd
802	6374	M V MAITHREE		Belgaum	05/03/1944	29/1/1974		29/6/2000		Rtd
803	6375	V N HALADIPURA		Belgaum	06/04/1952	25/05/1974		29/6/2000		Rtd
804	6376	L S HEGADE		Belgaum	03/01/1953	01/11/1974		29/6/2000		Rtd
805	6377	ASHOK N BANTA	SC	Belgaum	01/04/1948	03/03/1977		29/6/2000		Rtd
806	6378	V S BANTA	SC	Belgaum	29/11/1953	03/03/1977		29/6/2000		Rtd
807	6379	TULASI PALEKARA	SC	Belgaum	06/05/1955	03/03/1977		29/6/2000		Shr
808	6380	S K MUNACI	SC	Belgaum	25/5/1953	03/03/1977		29/6/2000		Rtd
809	6381	B G LAMAANI	SC	Belgaum	07/01/1955	20/6/1980		29/6/2000		Shr
810	6382	G G FARASI	ST	Belgaum	08/02/1947	01/04/1973		29/6/2000		Rtd
811	6383	CHANDRAKANTH ILLUR		Gulbarga	12/05/1949	24/01/1972		07/01/2000		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
812	6384	REVENA SIDDAPPA	SC	Gulbarga	15/08/1948	18/09/1972		07/01/2000		Rtd
813	6385	H M MARULUSIDDI AH		Gulbarga	07/01/1947	18/09/1972		08/01/2000		Rtd
814	6386	G SHREEDHARA		Gulbarga	07/01/1950	13/09/1972		08/01/2000		Rtd
815	6387	P PROMOD		Gulbarga	24/04/1971	07/01/1995		08/02/2000		Shr
816	6388	R V MADIVALAR		Gulbarga	06/01/1952	25/06/1995		09/01/2000		Rtd
817	6389	Narasimhamurthy M C	SC	Bangalore	08/01/1960	26/05/1988		05/11/2000		Shr
818	6390	N Padma Kumari		Bangalore	02/11/1960	17/08/1988		07/11/2000	Steno	Shr
819	6391	BASALINGAPPA	ST	Gulbarga	06/01/1965	20/11/1995		20/11/2000	Steno	Shr
820	6392	HONNAYYA		Gulbarga	08/11/1950	26/09/1972		12/01/2000		Rtd
821	6393	ASHOK HIROLE	SC	Gulbarga	06/05/1962	26/11/1988		24/12/2000		Shr
822	6394	SHANKARA GOUDA		Gulbarga	15/06/1949	22/09/1972		24/12/2000		Rtd
823	6395	LAKSHMAYYA NARASANNA		Gulbarga	09/01/1954	20/11/1986		01/01/2001		Shr
824	6396	M R THIPPERUDRAIAH		Gulbarga	07/04/1953	07/02/1977		01/01/2001		Rtd
825	6397	EERANNA MONAPPA		Gulbarga	05/03/1948	25/09/1972		01/01/2001		Rtd
826	6398	SHIVASARANAPPA KATTLI	SC	Gulbarga	23/11/1964	23/09/1988	28.03.2008	01/01/2001		Shr
827	6399	T.GOVINDARAJU	SC	Gulbarga	01/12/1954	02/02/1976	21/11/2005	05/01/2001		Shr
828	6400	P SHEKARAPPA SHESHAPPA	ST	Gulbarga	02/04/1952	25/01/1972		01/09/2001		Rtd
829	6401	KEERTHI	SC	Gulbarga	29/08/1975	21/11/1995	31/12/2005	12/01/2001		Shr
830	6402	CHINNASWAMY SHETTY		Mysore	03/10/1943	19/10/1970		27/1/2001		Rtd
831	6403	M P MUKUNDA		Mysore	09/02/1948	09/03/1986		27/1/2001		Rtd
832	6404	K UMANATH SHETTY		Mysore	26/8/1943	26/8/1943		27/1/2001		Rtd
833	6405	R THIMMARAYAPPA	SC	Mysore	25/1/1948	11/03/1967		27/1/2001		Rtd
834	6406	VIJAYAKUMAR	SC	Mysore	04/01/1948	03/02/1970		27/1/2001		Rtd
835	6407	N L SWARNAMBA		Mysore	26/12/1949	02/07/1968		27/1/2001		Rtd
836	6408	K BASKAR		Mysore	02/05/1947	18/2/1970		27/1/2001		Rtd
837	6409	V NARASIMHAMURTHY		Mysore	14/9/1948	16/2/1970		27/1/2001		Rtd
838	6410	H M RAMACHANDRA		Mysore	21/8/1943	17/4/1965		27/1/2001		Rtd
839	6411	V GANGADHARAPPA		Mysore	18/11/1945	28/9/1971		27/1/2001		Rtd
840	6412	Y H SHIVAMURTHY		Mysore	24/3/1947	20/3/1971		27/1/2001		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
841	6413	H R SHANKAR NARAYANA JOHIS		Mysore	07/04/1947	24/4/1971		27/1/2001		Rtd
842	6414	M K RANGAPPA	SC	Mysore	02/08/1952	20/0/1975		27/1/2001		Rtd
843	6415	BABANAYAK	ST	Mysore	02/07/1944	11/06/1967		27/1/2001		Rtd
844	6416	SHARANAPPA GURUSIDDAPPA		Gulbarga	05/03/1950	29/09/1972		02/01/2001		Rtd
845	6417	SHIVALINGAPPA	SC	Gulbarga	15/05/1951	19/09/1972		02/01/2001		Rtd
846	6418	BABU M KHANDE	SC	Gulbarga	06/01/1959	26/11/1988		02/01/2001		Shr
847	6419	PANDURANGA	SC	Gulbarga	05/10/1949	30/09/1977		02/01/2001		Rtd
848	6420	SHIVASHARANAPPA		Gulbarga	11/12/1951	19/09/1972		02/06/2001		Rtd
849	6421	BASVARAJ GURUPADAPA		Gulbarga	07/02/1948	22/09/1972		13/02/2001		Rtd
850	6422	NEELAKANTHA RAO		Gulbarga	01/01/1948	21/09/1972		15/02/2001		Rtd
851	6423	B M BORALINGEGOWDA		Mysore	07/04/1944	22/9/1971		28/2/2001		Rtd
852	6424	P PUTTASWAMAPPA	SC	Mysore	20/10/1952	05/03/1979		28/2/2001		Rtd
853	6425	V SHEKARAPPA		Mysore	02/01/1945	22/9/1971		28/2/2001		Rtd
854	6426	VENKATASHABATT		Mysore	17/11/1947	22/9/1971		28/2/2001		Rtd
855	6427	C V LAKSHMINARAYANA		Mysore	29/6/1945	21/9/1945		28/2/2001		Rtd
856	6428	H P VENKAPPA		Mysore	12/11/1947	01/06/1972		28/2/2001		Rtd
857	6429	B P PUJARI	ST	Mysore	06/01/1972	21/10/1995		28/2/2001		Shr
858	6430	E T HALAPPA GOWDA		Mysore	14/10/1949	04/06/1972		28/2/2001		Rtd
859	6431	NAGARAJU		Mysore	08/06/1946	08/02/1971		28/2/2001		Rtd
860	6432	V RANGANATH		Mysore	02/11/1956	12/04/1987		28/2/2001		shr
861	6433	H DORERAJ	SC	Mysore	27/9/1943	16/2/1970		28/2/2001		Rtd
862	6434	H S DINESH CHANDRA		Mysore	19/7/1961	14/12/1987		28/2/2001		shr
863	6435	TAMMAIAH	SC	Mysore	21/8/1949	04/10/1972		28/2/2001		Rtd
864	6436	K M MANORAMA		Gulbarga	16/04/1954	06/02/1972		03/02/2001		shr
865	6437	S P MOHAN		Mysore	08/05/1959	18/1/1988		15/3/2001		shr
866	6438	K SIDDU		Mysore	04/10/1958	18/1/1988		31/3/2001		shr
867	6439	B SHANKARAIH		Mysore	21/8/1959	18/1/1988		31/3/2001		shr
868	6440	M PURANDARA PUJARI		Mysore	18/8/1950	18/1/1988		31/3/2001		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
869	6441	ANNEGOWDA		Mysore	06/01/1954	18/1/1988		30/4/2001		Rtd
870	6442	MAHADEVAIAH C	SC	Mysore	02/03/1961	23/6/1988		30/4/2001		shr
871	6443	MD.PEER		Mysore	05/04/1944	23/06/1988	28/08/2001	05/05/2001		Rtd
872	6444	Suresh		Bangalore	22/07/1962	25/05/1988		05/05/2001		shr
873	6445	H R Chandra Kumar		Bangalore	20/07/1959	25/05/1988		05/05/2001		shr
874	6446	Rangegouda		Bangalore	06/01/1959	03/06/1988		05/05/2001		shr
875	6447	Gopala Swamy A		Bangalore	09/04/1955	26/05/1988		05/05/2001		shr
876	6448	G A Narayana Swamy		Bangalore	06/01/1959	27-5-1988		05/05/2001		shr
877	6449	Puttaramayya		Bangalore	28/11/1956	23/05/1988		05/05/2001		shr
878	6450	Ramakrishnaiah	SC	Bangalore	06/04/1955	26/05/1988		05/05/2001		shr
879	6451	Krishna Murthy L	ST	Bangalore	04/01/1959	01/06/1988		05/05/2001		shr
880	6452	H B Shreyans Kumar		Bangalore	05/01/1954			05/05/2001		Rtd
881	6453	Sharada M K	SC	Bangalore	18/04/1960	30/05/1988		05/05/2001		shr
882	6454	I S Chandraiah	SC	Bangalore	06/01/1956	01/06/1988		05/05/2001		shr
883	6455	V Narasimha Reddy		Bangalore	03/10/1944	29/12/1968		05/05/2001		Rtd
884	6456	S Mohan	SC	Bangalore	03/02/1945	12/12/1968		05/05/2001		Rtd
885	6457	A V Narasimhachar		Bangalore	08/05/1947	12/12/1968		05/05/2001		Rtd
886	6458	G Venkata Swamy		Bangalore	07/10/1948	30/10/1970		05/05/2001		Rtd
887	6459	D E Narayanachar		Bangalore	08/10/1944	13/07/1965		05/05/2001		Rtd
888	6460	K T Krishna Swamy	SC	Bangalore	05/10/1955	22/02/1978		05/05/2001		shr
889	6461	M Venkata Reddy		Bangalore	10/10/1946	12/12/1969		05/05/2001		Rtd
890	6462	H Venkateshappa		Bangalore	03/08/1948	18/12/1969		05/05/2001		Rtd
891	6463	V Nanjundappa		Bangalore	05/02/1948	19/12/1969		05/05/2001		Rtd
892	6464	S Geeta		Bangalore	20/05/1964	22/12/1988		05/05/2001		Shr
893	6465	S Nagaraj		Bangalore	05/08/1945	18/04/1970		05/05/2001		Rtd
894	6466	M K Ramesh		Bangalore	06/03/1962	12/09/1988		05/05/2001		Shr
895	6467	Turki Mohammad Ismail		Bangalore	02/05/1946	31/12/1971		05/05/2001		Rtd
896	6468	D R Shankaraiah		Bangalore	13/06/1943	31/12/1971		05/05/2001		Rtd
897	6469	M Tippe Swamy	SC	Bangalore	14/08/1946	20/09/1971		05/05/2001		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
898	6470	Muralidhar B N		Bangalore	29/03/1965	11/11/1988		05/05/2001		shr
899	6471	T K Tippu Rao		Bangalore	25/03/1960	02/12/1988		05/05/2001		shr
900	6472	N Halappa		Bangalore	03/03/1944	29/06/1971		05/05/2001		Rtd
901	6473	Nasimunnisa		Bangalore	06/10/1948	26/12/1970		05/05/2001		Rtd
902	6474	B Ranganathaiah	ST	Bangalore	05/10/1956	26/09/1979		05/05/2001		Shr
903	6475	N Jayanna	ST	Bangalore	16/12/1951	01/09/1977		05/05/2001		Rtd
904	6476	Rama Krishna G	SC	Bangalore	03/10/1954	30/09/1977		05/05/2001		shr
905	6477	Timmayya G	SC	Bangalore	06/10/1946	15/07/1977		05/05/2001		Rtd
906	6478	K S Basappa		Bangalore	03/06/1947	01/07/1972		05/05/2001		Rtd
907	6479	H M Chidambaraiah		Bangalore	19/11/1945	18/10/1972		05/05/2001		Rtd
908	6480	N Rangappa		Bangalore	13/05/1943	01/09/1962		05/05/2001		Rtd
909	6481	R Krishnappa		Bangalore	29/08/1950	29/06/1971		05/05/2001		Rtd
910	6482	K R Basappa		Bangalore	06/11/1943	29/06/1971		05/05/2001		Rtd
911	6483	Chandrashekarappa M P		Bangalore	08/10/1943	29/06/1971		05/05/2001		Rtd
912	6484	Honna Swamy Gouda H C		Bangalore	26/06/1957	24/04/1989		05/05/2001		shr
913	6485	Kodihaal P N		Bangalore	21/04/1944	13/05/1971		05/05/2001		Rtd
914	6486	Lingaiah M	SC	Bangalore	06/12/1946	15/09/1972		05/05/2001		Rtd
915	6487	Chandrashekaraiah G		Bangalore	20/10/1943	11/03/1963		05/05/2001		Rtd
916	6488	Sannayya	SC	Bangalore	06/01/1948	14/09/1972		05/05/2001		Rtd
917	6489	Bandannanavar H R	ST	Bangalore	05/01/1947	20/05/1971		05/05/2001		Rtd
918	6490	S S Taramani		Bangalore	18/09/1958			05/05/2001		Shr
919	6491	Madappa		Bangalore	03/12/1944	31/05/1971		05/05/2001		Rtd
920	6492	Sharana Basappa Badagi		Bangalore	06/01/1946	26/06/1971		05/05/2001		Rtd
921	6493	Dodda Rangayya	SC	Bangalore	06/06/1949	08/09/1972		05/05/2001		Rtd
922	6494	Boraiah C	SC	Bangalore	22/10/1944	07/09/1992		05/05/2001		Rtd
923	6495	P Timmaiah		Bangalore	13/06/1946	26/05/1971		05/05/2001		Rtd
924	6496	N Rukminiyamma		Bangalore	16/02/1945	22/08/1971		05/05/2001		Rtd
925	6497	M Venkata Chalapati		Bangalore	08/04/1944	25/08/1971		05/05/2001		Rtd
926	6498	D Venkata Narayana Shetty		Bangalore	10/10/1943	05/08/1971		05/05/2001		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
927	6499	R Satyanarayana		Bangalore	08/04/1944	08/10/1970		05/05/2001		Rtd
928	6500	C Venkateshappa	SC	Bangalore	06/04/1950	18/06/1980		05/05/2001		Rtd
929	6501	P Velayudhan	SC	Bangalore	22/04/1948	16/01/1978		05/05/2001		Rtd
930	6502	Venkataswamappa	SC	Bangalore	03/06/1947	19/04/1972		05/05/2001		Rtd
931	6503	H Muniyappa	SC	Bangalore	28/03/1949	19/04/1972		05/05/2001		Rtd
932	6504	N Balasubramanyam		Bangalore	07/06/1946	03/10/1970		05/05/2001		Rtd
933	6505	Papi Reddy		Bangalore	20/11/1948	04/10/1970		05/05/2001		Rtd
934	6506	M Narayana		Bangalore	23/05/1944	05/10/1970		05/05/2001		Rtd
935	6507	B M Venkatappa		Bangalore	14/06/1944	05/10/1970		05/05/2001		Rtd
936	6508	Anjanappa		Bangalore	08/08/1944	05/10/1970		05/05/2001		Rtd
937	6509	S Narayana Swamy		Bangalore	26/06/1946	05/10/1970		05/05/2001		Rtd
938	6510	Upendrachary		Bangalore	24/02/1947	05/10/1970		05/05/2001		Rtd
939	6511	K V Changalarayappa		Bangalore	26/07/1948	05/10/1970		05/05/2001		Rtd
940	6512	M Laxmana	SC	Bangalore	19/03/1945	20/04/1972		05/05/2001		Rtd
941	6513	D Venkateshappa	SC	Bangalore	24/05/1946	05/10/1970		05/05/2001		Rtd
942	6514	G Venkateshappa	SC	Bangalore	04/06/1955	03/07/1982		05/05/2001		Shr
943	6515	Maheshchandra K		Bangalore	10/10/1965	08/05/1989		05/05/2001		Shr
944	6516	C Gangappa		Bangalore	02/08/1947	26/03/1969		05/05/2001		Rtd
945	6517	A Abubakar		Bangalore	02/08/1947	26/03/1969		05/05/2001		Rtd
946	6518	K B Halappa		Bangalore	20/09/1945	31/03/1969		05/05/2001		Rtd
947	6519	Sreedhar Raykar		Bangalore	04/03/1946	02/04/1969		05/05/2001		Rtd
948	6520	H Sannachoudappa	SC	Bangalore	07/02/1950	25/02/1972		05/05/2001		Rtd
949	6521	Nadig krishnamurthy		Bangalore	29/10/1944	02/04/1969		05/05/2001		Rtd
950	6522	T S Varadaraju		Bangalore	20/02/1945	31/03/1969		05/05/2001		Rtd
951	6523	M Parasappa		Bangalore	18/06/1946	02/04/1969		05/05/2001		Rtd
952	6524	HS Venkateshamurthy		Bangalore	22/10/1947	26/03/1969		05/05/2001		Rtd
953	6525	G Chandrashekarappa		Bangalore	28/05/1945	02/04/1969		05/05/2001		Rtd
954	6526	H G Mallesh		Bangalore	05/06/1948	28/03/1969		05/05/2001		Rtd
955	6527	M Anand Rao		Bangalore	24/04/1946	26/03/1969		05/05/2001		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
956	6528	M G Chandrashekar		Bangalore	09/05/1947	24/03/1969		05/05/2001		Rtd
957	6529	B N Muralidhar	SC	Bangalore	05/01/1949	24/02/1972		05/05/2001		Rtd
958	6530	A KUSUMA		Mysore	29/10/1961	29/3/1988		31/5/2001		Shr
959	6531	MAHAMMED ESAK		Mysore	13/4/1964	16/5/1988		31/5/2001		Shr
960	6532	H V PRASANAMURTHY		Mysore	31/3/1960	31/3/1988		30/6/2001		Shr
961	6533	R SIDDAPPA		Mysore	06/05/1954	06/09/1988		30/6/2001		Shr
962	6534	PUTTASUBBAPPA		Mysore	06/10/1956	06/09/1988		30/6/2001		Shr
963	6535	H T PADMANABA SHASTRI	SC	Mysore	08/01/1961	06/09/1988		30/6/2001		Shr
964	6536	M SATYABHAMA	SC	Mysore	21/1/1965	04/02/1986		30/6/2001		Shr
965	6537	R B SHIVASHANKARAPPA		Mysore	06/08/1961	09/06/1988		31/7/2001		Shr
966	6538	H K THIPPESWAMY		Mysore	06/01/1960	06/09/1988		31/7/2001		Shr
967	6539	T G GURUPRASAD		Mysore	06/01/1963	06/01/1988		31/7/2001		Shr
968	6540	B.N.Swamy		Gulbarga	13/5/1955	23/9/1977		01/08/2001		Shr
969	6541	T R SHARMA		Belgaum	06/01/1949	19/8/1974		14/8/2001		Rtd
970	6542	M M GUNDAPALLE		Belgaum	23/5/1951	19/8/1974		14/8/2001		Rtd
971	6543	AHAMMED SHARIF		Belgaum	18/6/1947	18/8/1975		14/8/2001		Rtd
972	6544	V C GHASTHE	SC	Belgaum	05/05/1957	14/9/1977		14/8/2001		Shr
973	6545	K B PAPANNA		Mysore	11/01/1955	06/08/1988		23/8/2001		Shr
974	6546	RAMADEVI	SC	Mysore	30/9/1962	06/10/1988		31/8/2001		Shr
975	6547	D S DHARESWARA		Belgaum	06/10/1946	02/06/1974		08/09/2001		Rtd
976	6548	M R MADIWALA		Belgaum	06/01/1952	05/03/1974		08/09/2001		Rtd
977	6549	F A KHANA		Belgaum	30/11/1950	05/01/1974		08/09/2001		Rtd
978	6550	A V REVANAKARA		Belgaum	15/3/1952	20/5/1974		08/09/2001		Rtd
979	6551	S N BHATTA		Belgaum	11/08/1952	05/01/1974		08/09/2001		Rtd
980	6552	Y K SYAD		Belgaum	29/6/1951	17/5/194		08/09/2001		Rtd
981	6553	R J NAIK		Belgaum	01/01/1950	13/6/1974		08/09/2001		Rtd
982	6554	V P GAWANKAR		Belgaum	09/03/1951	06/01/1974		08/09/2001		Rtd
983	6555	P V HEGADE		Belgaum	04/01/1948	07/04/1974		08/09/2001		Rtd
984	6556	D G NAIK		Belgaum	06/01/1952	16/8/194		08/09/2001		Rtd

Sl.No.	Graduation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
985	6557	B M NAIK		Belgaum	23/3/1949	14/8/1974		08/09/2001		Rtd
986	6558	V S HATTALLI	SC	Belgaum	26/9/1947	25/1/1968		08/09/2001		Rtd
987	6559	V D SAJJANA	SC	Belgaum	25/4/1962	02/08/1992		08/09/2001		Shr
988	6560	M B NAIK		Belgaum	06/01/1951	16/8/1974		08/09/2001		Rtd
989	6561	P C RASALAKARA		Belgaum	06/01/1948	16/8/1974		08/09/2001		Rtd
990	6562	N BALACHANDRA		Belgaum	26/3/1949	22/8/1974		08/09/2001		Rtd
991	6563	M UDAYAKUMAR		Belgaum	16/3/1950	03/03/1975		08/09/2001		Rtd
992	6564	SUGANDA C SAVANTA		Belgaum	31/7/1950	03/04/1975		08/09/2001		Rtd
993	6565	K SHAYMARAO		Belgaum	10/10/1950	3/3/195		08/09/2001		Rtd
994	6566	SMT. GANGA G NAIK		Belgaum	22/10/1951	27/5/1975		08/09/2001		Rtd
995	6567	C G OLEKARA		Belgaum	02/07/1952	08/04/1975		08/09/2001		Rtd
996	6568	S D MENASE		Belgaum	03/07/1951	27/3/1975		08/09/2001		Rtd
997	6569	R N PADTHI		Belgaum	06/01/1950	26/9/1975		08/09/2001		Rtd
998	6570	C N JAIN		Belgaum	28/2/1952	15/10/1975		08/09/2001		Rtd
999	6571	S L PANDITH		Belgaum	11/10/1952	01/05/1976		08/09/2001		Rtd
1000	6572	G S HEGADE		Belgaum	23/5/1953	19/1/1976		08/09/2001		Rtd
1001	6573	M A SHEKA		Belgaum	16/6/1956	09/05/1977		08/09/2001		Shr
1002	6574	P G RAYKARA		Belgaum	01/04/1952	09/05/1977		08/09/2001		Rtd
1003	6575	S S SAMPANGAVI		Belgaum	19/12/1966	25/7/1991		08/09/2001		Shr
1004	6576	M L KUMATE		Belgaum	01/01/1952	07/05/1972		08/09/2001		Rtd
1005	6577	S L KUVALLI		Belgaum	29/7/1952	21/7/1976		08/09/2001		Rtd
1006	6578	S P RANE		Belgaum	21/5/1963	10/05/1991		08/09/2001		Shr
1007	6579	M S BANASI		Belgaum	26/6/1962	14/10/1991		08/09/2001		Shr
1008	6580	M N JAHAGIRADHARA		Belgaum	06/11/1949	09/08/1977		08/09/2001		Rtd
1009	6581	S G DESHPANDE		Belgaum	30/6/1954	18/12/1972		08/09/2001		Shr
1010	6582	S S AREGOPPA		Belgaum	11/01/1947	19/8/1974		08/09/2001		Rtd
1011	6583	H N MAYGERI	SC	Belgaum	22/1/1949	19/8/1974		08/09/2001		Rtd
1012	6584	L G DODDAMANI	SC	Belgaum	19/7/1949	19/8/1974		08/09/2001		Rtd
1013	6585	R H HONAKERI	SC	Belgaum	18/5/1955	21/9/1977		08/09/2001		Shr

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1014	6586	B P MASHANNAVARA	SC	Belgaum	06/01/1953	03/06/1978		08/09/2001		Rtd
1015	6587	S S BULLI	ST	Belgaum	06/01/1950	29/12/1975		08/09/2001		Rtd
1016	6588	Y B R ACHAR	ST	Belgaum	14/1/1953	24/2/1978		08/09/2001		Rtd
1017	6589	S M LOKESHAPPA	ST	Mysore	25/7/1957	18/6/1988		30/9/2001		shr
1018	6590	Hanumantha Nayak	SC	Bangalore	02/03/1951	24/02/1972		30/10/2001		Rtd
1019	6591	P N PUTTASSETTY		Mysore	20/8/1957	06/09/1988		31/10/2001		Shr
1020	6592	R NAGASSETTY		Mysore	02/06/1952	27/6/1988		30/11/2001		Rtd
1021	6593	LOKESHA PUJARI		Mysore	05/01/1954	05/02/1988		30/11/2001		Rtd
1022	6594	S JAGADISH		Mysore	01/11/1955	22/8/1988		30/11/2001		Shr
1023	6595	G S KRISHNA	SC	Mysore	18/8/1956	06/06/1998		30/11/2001		Shr
1024	6596	K M PRANESH		Gulbarga	20/07/1974	27/2/1996		27/12/2001		Shr
1025	6597	M D GEETHA		Mysore	20/4/1962	18/7/1988		31/12/2001		Shr
1026	6598	BASAVARAJU B		Mysore	27/11/1954	06/10/1988		31/12/2001		Shr
1027	6599	MD IBRAHIM		Gulbarga	04/01/1949	03/02/1972		01/01/2002		Rtd
1028	6600	S.K.Lamani	SC	Mysore	01/02/1951	19/2/1986		03/01/2002		Rtd
1029	6601	C.Sivalingappa		Mysore	25/5/1946	27/9/1971		03/01/2002		Rtd
1030	6602	H.J.Thimmaiah		Mysore	07/01/1948	22/9/1971		03/01/2002		Rtd
1031	6603	K.Ramaiah	SC	Mysore	18/8/1949	08/02/1971		04/01/2002		Rtd
1032	6604	B.S.Malleswamy		Mysore	18/11/1954	06/10/1988		04/01/2002		Shr
1033	6605	G.K.Rangaswamy		Mysore	21/1/1949	12/08/1968		04/01/2002		Rtd
1034	6606	Basavegaouda		Mysore	05/08/1953	06/08/1988		04/01/2002		Rtd
1035	6607	B.C.Shivappa		Mysore	18/8/1956	06/06/1988		06/01/2002		Shr
1036	6608	M.K.Manjegouda		Mysore	20/4/1948	13/6/1988		06/01/2002		Rtd
1037	6609	S.P.Narayan Murthy	SC	Mysore	26/9/1946	08/10/1975		06/01/2002		Rtd
1038	6610	N.K.GopalKrishna		Mysore	14/1/1955	06/03/1988		06/01/2002		shr
1039	6611	R.Giddegouda		Mysore	16/1/1959	24/11/1988		07/01/2002		shr
1040	6612	M.Nanjundaiah	ST	Mysore	22/7/1964	08/09/1988		07/01/2002		shr
1041	6613	C.J.Amaranath		Mysore	02/10/1948	25/2/1970		07/01/2002		Rtd
1042	6614	N.G.Ramegouda		Mysore	08/09/1945	04/03/1972		07/01/2002		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1043	6615	H.D.Kalaiah	SC	Mysore	15/4/1945	15/4/1969		01/08/2002		Rtd
1044	6616	V.S.Narasimhamurthy		Mysore	15/2/1945	04/03/1972		01/08/2002		Rtd
1045	6617	A.P.SEETHARAM		Mysore	20/9/1947	04/01/1972		01/09/2002		Rtd
1046	6618	B.M.Akkamma		Mysore	05/08/1947	25/7/1964		01/11/2002		Rtd
1047	6619	S.K.Raj		Mysore	16/5/1946	30/11/1967		01/11/2002		Rtd
1048	6620	D.M.Karyappa		Mysore	18/7/1947	30/11/1967		01/11/2002		Rtd
1049	6621	N.A.NANJAPPA		Mysore	28/02/1945	30/04/1967		01/11/2002		Rtd
1050	6622	M D REVANIKARA	SC	Belgaum	07/07/1949	06/09/1977		19/1/2002		Rtd
1051	6623	M G HIREMATT		Belgaum	30/6/1956	08/09/1976		19/1/2002		Shr
1052	6624	V B SAVADATTI		Belgaum	04/04/1955	08/06/1976		19/1/2002		Shr
1053	6625	A S DEVARAMANI	SC	Belgaum	25/5/1953	27/12/1975		19/1/2002		Rtd
1054	6626	R B VAREKARA		Belgaum	28/5/1951	06/07/1975		19/1/2002		Rtd
1055	6627	V G HIREMATT		Belgaum	29/1/1949	14/8/1975		19/1/2002		Rtd
1056	6628	S R KULAKARNI		Belgaum	27/10/1949	24/9/1977		19/1/2002		Rtd
1057	6629	N S HIREGOWDAR		Belgaum	10/04/1948	24/9/1977		19/1/2002		Rtd
1058	6630	A M KULAKARNI		Belgaum	08/11/1950	17/8/1977		19/1/2002		Rtd
1059	6631	L B MUNDALAMANI	SC	Belgaum	24/8/1953	20/9/1977		19/1/2002		Rtd
1060	6632	S M CHALAGERI		Belgaum	06/01/1950	09/12/1977		19/1/2002		Rtd
1061	6633	D B BADIGERA		Belgaum	05/03/1951	09/12/1977		19/1/2002		Rtd
1062	6634	K J MUTHALIKA		Belgaum	11/10/1952	10/06/1977		19/1/2002		Rtd
1063	6635	K S PATIL		Belgaum	02/12/1954	09/12/1977		19/1/2002		Shr
1064	6636	K R BIRADHARA		Belgaum	03/04/1954	09/12/1977		19/1/2002		Shr
1065	6637	N M NILANNAVARA	SC	Belgaum	15/5/1953	24/9/1977		19/1/2002		Rtd
1066	6638	C K NAIK		Belgaum	20/9/1967	26/8/1992		19/1/2002		Shr
1067	6639	R V KATTI		Belgaum	18/7/1969	26/8/1992		19/1/2002		Shr
1068	6640	D N KALLIMANI		Belgaum	02/01/1945	08/03/1974		19/1/2002		Rtd
1069	6641	P N KITTURA		Belgaum	02/01/1945	16/6/1955		19/1/2002		Rtd
1070	6642	P V ROKHADE		Belgaum	06/10/1947	12/07/1967		19/1/2002		Rtd
1071	6643	S A KULAKARNI		Belgaum	23/12/1949	30/12/1972		19/1/2002		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1072	6644	R N GALAGALI		Belgaum	23/7/1949	01/02/1973		19/1/2002		Rtd
1073	6645	T A JHADAVA		Belgaum	23/5/1952	01/03/1973		19/1/2002		Rtd
1074	6646	S N DESHPANDE		Belgaum	10/12/1951	01/02/1973		19/1/2002		Rtd
1075	6647	P K KULKARNI		Belgaum	14/2/1947	01/03/1973		19/1/2002		Rtd
1076	6648	R M LADAKHANA		Belgaum	06/02/1952	24/6/1974		19/1/2002		Rtd
1077	6649	A H PEERAJHADE		Belgaum	21/5/1951	31/12/1975		19/1/2002		Rtd
1078	6650	S M KALLALA		Belgaum	06/01/1948	29/11/1975		19/1/2002		Rtd
1079	6651	J I SANADI		Belgaum	31/10/1949	29/11/1975		19/1/2002		Rtd
1080	6652	M S JAGAJAMPI		Belgaum	16/5/1950	27/12/1975		19/1/2002		Rtd
1081	6653	A H MELENNAVARA	SC	Belgaum	06/03/1949	29/11/1975		19/1/2002		Rtd
1082	6654	B B SUTHARA		Belgaum	21/10/1946	27/12/1975		19/1/2002		Rtd
1083	6655	Y C MUTHNALA		Belgaum	06/01/1947	27/11/1975		19/1/2002		Rtd
1084	6656	M G KULKARNI		Belgaum	06/01/1950	05/11/1971		19/1/2002		Rtd
1085	6657	U R JAMADHARA		Belgaum	23/7/1946	14/1/1960		19/1/2002		Rtd
1086	6658	G P KULKARANI		Belgaum	03/01/1944	16/1/1966		19/1/2002		Rtd
1087	6659	MOHAN G MOTAGI		Belgaum	28/1/1944	11/08/1964		19/1/2002		Rtd
1088	6660	V T NAYIKA	SC	Belgaum	26/10/1945	10/07/1965		19/1/2002		Rtd
1089	6661	R C MANNURA		Belgaum	15/2/1945	29/7/1965		19/1/2002		Rtd
1090	6662	F A HANCHINAMANI	SC	Belgaum	03/01/1950	21/8/1974		19/1/2002		Rtd
1091	6663	I B HALLADA		Belgaum	11/05/1951	19/8/1974		19/1/2002		Rtd
1092	6664	G B ANISHETTAR		Belgaum	09/11/1947	20/8/1974		19/1/2002		Rtd
1093	6665	M M TILAVALLI		Belgaum	05/02/1948	21/8/1974		19/1/2002		Rtd
1094	6666	B N PATTAR		Belgaum	25/3/1950	20/9/1977		19/1/2002		Rtd
1095	6667	A A KULKARNI		Belgaum	25/6/1953	01/12/1977		19/1/2002		Rtd
1096	6668	M B PATILA		Belgaum	10/12/1953	13/09/1977		19/1/2002		Rtd
1097	6669	G K PATIL		Belgaum	06/10/1956	09/11/1977		19/1/2002		Shr
1098	6670	T G SHIRAALI	SC	Belgaum	12/07/1950	09/07/1977		19/1/2002		Rtd
1099	6671	D N ACHARI		Belgaum	05/01/1953	09/03/1977		19/1/2002		Rtd
1100	6672	K N NAIK		Belgaum	06/01/1951	09/08/1977		19/1/2002		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1101	6673	C SAYIBABA		Belgaum	06/01/1952	09/05/1977		19/1/2002		Rtd
1102	6674	S B ODDINA		Belgaum	06/01/1954	20/1/1978		19/1/2002		Rtd
1103	6675	M P PATIL		Belgaum	02/07/1944	09/01/1965		19/1/2002		Rtd
1104	6676	S R DASHAVANTHARA	ST	Belgaum	06/01/1951	20/9/1977		19/1/2002		Rtd
1105	6677	H K BEVINAHALI	ST	Belgaum	05/10/1948	19/8/1974		19/1/2002		Rtd
1106	6678	BASAVARAJ BASLINGAPPA		Gulbarga	03/07/1951	23/09/1972		31/01/2002		Rtd
1107	6679	RAMCHADRA NARAYANRAO		Gulbarga	13/05/1952	14/07/1976		31/01/2002		Rtd
1108	6680	ISHWARAPPA	SC	Gulbarga	10/03/1948	09/10/1977		31/01/2002		Rtd
1109	6681	PANURANG	SC	Gulbarga	05/10/1949	30/09/1977		31/01/2002		Rtd
1110	6682	VEERABADRA NAYAK		Mysore	01/05/1946	09/10/1970		02/01/2002		Rtd
1111	6683	VEEDAVYAS		Gulbarga	05/05/1965	30/06/1989	25/11/2005	02/01/2002		Shr
1112	6684	K V Anantha Raju		Bangalore	26/09/1958	30/06/1989		04/02/2002		Shr
1113	6685	Shiva Ramayya L	SC	Bangalore	29/09/1949	12/06/1973		04/02/2002		Rtd
1114	6686	Mohammad Saifulla		Bangalore	05/05/1946	21/03/1973		04/02/2002		Rtd
1115	6687	G Veerabhadrapa		Bangalore	18/04/1946	18/01/1969		04/02/2002		Rtd
1116	6688	Hanumantha Reddy M H		Bangalore	24/09/1947	28/04/1973		04/02/2002		Rtd
1117	6689	S G Subba Rao		Bangalore	28/06/1948	24/03/1969		04/02/2002		Rtd
1118	6690	Prasanna Kumar S G		Bangalore	15/07/1963	02/04/1990		04/02/2002		Shr
1119	6691	H L Rachayya	SC	Bangalore	06/03/1954	05/01/1983		04/02/2002		Shr
1120	6692	M H Chidananda Reddy		Bangalore	06/07/1949	28/04/1973		04/02/2002		Rtd
1121	6693	Timmappa		Bangalore	06/01/1945	29/06/1971		04/02/2002		Rtd
1122	6694	A K Ramayya	SC	Bangalore	05/10/1944	20/09/1971		04/02/2002		Rtd
1123	6695	H P Gowdar		Bangalore	15/01/1950	29/06/1971		04/02/2002		Rtd
1124	6696	Lakshmi Devamma R	ST	Bangalore	06/01/1960	26/12/1979		04/02/2002		Shr
1125	6697	B R Subramanya		Bangalore	13/40/1949	28/04/1973		04/02/2002		Rtd
1126	6698	K N Galappa		Bangalore	20/08/1945	29/09/1970		04/02/2002		Rtd
1127	6699	M L Munivenkatappa		Bangalore	02/05/1948	04/10/1970		04/02/2002		Rtd
1128	6700	Venkatarnayya Shetty		Bangalore	15/10/1948	04/10/1970		04/02/2002		Rtd
1129	6701	Y Ramayya	SC	Bangalore	06/06/1947	19/04/1972		04/02/2002		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1130	6702	Anuradha		Bangalore	20/11/1963	17/09/1987		04/02/2002		Expired
1131	6703	M Jayamma		Bangalore	07/01/1961	19/02/1990		04/02/2002		Shr
1132	6704	G Prakash		Bangalore	07/07/1951	28/04/1973		04/02/2002		Rtd
1133	6705	D R Manjunatha		Bangalore	08/03/1951	28/04/1973		04/02/2002		Rtd
1134	6706	Fayaz Ahamed		Bangalore	06/05/1944	02/07/1965		04/02/2002		Rtd
1135	6707	Channappa	SC	Bangalore	20/05/1949	29/09/1969		04/02/2002		Rtd
1136	6708	S K Mahalingappa	SC	Bangalore	15/08/1947	14/06/1973		04/02/2002		Rtd
1137	6709	Ramesh N	ST	Bangalore	20/07/1964	06/01/1992		04/02/2002		Shr
1138	6710	Shreedhar Murty J B	ST	Bangalore	15/07/1965	06/01/1992		04/02/2002		Shr
1139	6711	Nagaraj M	SC	Bangalore	18/04/1962	06/01/1992		04/02/2002		Shr
1140	6712	Mallikarjun M	SC	Bangalore	08/01/1963	06/01/1992		04/02/2002		Shr
1141	6713	P Shankara Narayana Murthy		Bangalore	04/07/1944	23/06/1973		04/02/2002		Rtd
1142	6714	Y L Jagannathayya		Bangalore	05/06/1950	23/06/1973		04/02/2002		Rtd
1143	6715	H S Narasimha Swamy		Bangalore	09/01/1948	23/06/1973		04/02/2002		Rtd
1144	6716	L Rangappa	SC	Bangalore	16/01/1951	28/01/1978		04/02/2002		Rtd
1145	6717	K E Chennabasappa		Bangalore	06/06/1947	29/09/1971		04/02/2002		Rtd
1146	6718	G I Veeranna		Bangalore	06/04/1946	29/09/1971		04/02/2002		Rtd
1147	6719	P V Tippanna	SC	Bangalore	01/02/1950	20/09/1971		04/02/2002		Rtd
1148	6720	H Shivappa	ST	Bangalore	02/03/1945	20/09/1971		04/02/2002		Rtd
1149	6721	Rudranna		Bangalore	10/09/1944	29/06/1971		04/02/2002		Rtd
1150	6722	PANDITRAO		Gulbarga	06/01/1952	02/05/1977		02/05/2002		Rtd
1151	6723	C GOPALA NIAKA	SC	Bangalore	15/04/1948	08/01/1972		13/02/2002		Rtd
1152	6724	G.K.MOHAN		Gulbarga	08/02/1952	14/07/1976		20/02/2002		Rtd
1153	6725	V KISHANARAO		Gulbarga	15/05/1950	16/05/1972		03/01/2002		Rtd
1154	6726	HULAGAPPA KANAKAPPA	SC	Gulbarga	06/01/1952	29/01/1972		03/01/2002		Rtd
1155	6727	T.THIMMAIAH	SC	Gulbarga	01/12/1960	13/01/1976		03/01/2002		Shr
1156	6728	M.I.SHAHANOOR		Gulbarga	15/08/1956	30/09/1977	11/10/2005	03/01/2002		Shr
1157	6729	C.B.MADIVALAR		Gulbarga	20/09/1954	09/03/1977	21/01/2006	03/01/2002		Shr
1158	6730	Sannaveerappa O		Bangalore	09/06/1948	06/06/1989		28/3/2002		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1159	6731	VENKATESH RAJPURAUHIT		Gulbarga	11/06/1951	12/10/1971		26/04/2002		Rtd
1160	6732	VISHAGEETH MEHATHA	SC	Gulbarga	28/12/1969	04/03/1997	28/03/2008	05/01/2002		Shr
1161	6733	HanumegOuda		Mysore	02/03/1955	06/06/1988		24/5/2002		Shr
1162	6734	V Shatya Narayana Rao		Bangalore	22/10/1945	20/08/1971		28/6/2002		Rtd
1163	6735	T Shakunappa		Bangalore	08/12/1952	20/09/1971		28/6/2002		Rtd
1164	6736	H Durgappa	SC	Bangalore	04/05/1952	20/09/1971		28/6/2002		Rtd
1165	6737	T Parameshwarappa		Bangalore	06/01/1964	18/02/1992		28/6/2002		Expired
1166	6738	ARUNKUMAR		Gulbarga	22/01/1967	07/07/1997		07/07/2002		shr
1167	6739	MANOGARAN	SC	Gulbarga	05/08/1948	09/12/1975		25/08/2002		Rtd
1168	6740	TAKKAPPA GOUDA	ST	Gulbarga	14/04/1949	15/01/1979		25/08/2002		Rtd
1169	6741	K G Anandappa Nayak	ST	Bangalore	05/05/1964	18/02/1992		10/09/2002		shr
1170	6742	Krishna Murthy H K		Bangalore	09/04/1947	09/06/1971		10/09/2002		Rtd
1171	6743	Kenchayya		Bangalore	09/05/1946	09/06/1971		10/09/2002		Rtd
1172	6744	Dhulayya		Bangalore	05/10/1947	01/05/1975		10/09/2002		Rtd
1173	6745	Guru murthy M V	SC	Bangalore	15/06/1950	01/05/1975		10/09/2002		Rtd
1174	6746	Shivanna G R	SC	Bangalore	06/04/1951	08/09/1972		10/09/2002		Rtd
1175	6747	Borayya G	ST	Bangalore	05/04/1950	04/11/1977		10/09/2002		Rtd
1176	6748	K M Manorama		Bangalore	16/07/1964	03/06/1988		07/10/2002		shr
1177	6749	C GOVINDAPPA		Gulbarga	10/06/1949	14/11/1966		18/11/2002		Rtd
1178	6750	MUM.AROKYA MARY		Gulbarga	07/10/1952	30/06/1973	01/01/2005	18/11/2002		Rtd
1179	6751	ASHOK		Gulbarga	10/01/1950	30/09/1977		18/11/2002		Rtd
1180	6752	S K BHIMAPPA		Gulbarga	07/01/1951	10/03/1972		18/11/2002		Rtd
1181	6753	RAMAPPA	ST	Gulbarga	07/01/1950	18/09/1972		18/11/2002		Rtd
1182	6754	S B KATTIMANI		Gulbarga	06/01/1951	15/09/1972		18/11/2002		Rtd
1183	6755	V KISHAN		Gulbarga	07/01/1951	09/04/1972		18/11/2002		Rtd
1184	6756	Annappa	SC	Mysore	01/05/1948	13/10/1972		28/11/2002		Rtd
1185	6757	G V PUJARI		Belgaum	03/01/1945	31/2/1965		24/12/2002		Rtd
1186	6758	A S SOWDAGARA		Belgaum	06/01/1950	20/5/1970		24/12/2002		Rtd
1187	6759	D C MOHARERA		Belgaum	01/05/1945	26/7/1965		24/12/2002		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1188	6760	KASHINATH DONNE		Gulbarga	26/12/1947	30/12/1966		01/01/2003		Rtd
1189	6761	PANDITRAO MASLI		Gulbarga	09/01/1948	28/10/1969		01/01/2003		Rtd
1190	6762	P.Subhas	ST	Mysore	12/04/1949	17/7/1978		01/01/2003		Rtd
1191	6763	V.Srinivas		Mysore	06/10/1963	06/06/1988		01/03/2003		shr
1192	6764	A.H.Vishwanath		Mysore	17/04/1945	30/11/1967		01/03/2003		Rtd
1193	6765	N B SHAYBALA		Belgaum	05/08/1957	05/04/1978		01/04/2003		shr
1194	6766	K H TAMBOLI		Belgaum	15/3/1953	05/04/1978		01/04/2003		Rtd
1195	6767	B I HADAPADA		Belgaum	08/01/1947	29/1/1972		01/04/2003		Rtd
1196	6768	S M BYAKODA		Belgaum	04/01/1956	15/7/1976		01/04/2003		Shr
1197	6769	V M MATAPATHI		Belgaum	06/01/1951	19/4/1979		01/04/2003		Rtd
1198	6770	A B NAYAK		Belgaum	06/09/1959	06/05/1983		01/04/2003		shr
1199	6771	B P SHETAGARA		Belgaum	17/8/1954	27/10/1984		01/04/2003		Shr
1200	6772	M R HELAGI		Belgaum	02/01/1947	10/07/1985		01/04/2003		Rtd
1201	6773	T S NAGARALLI		Belgaum	02/01/1956	19/12/1986		01/04/2003		Shr
1202	6774	T V DASARA	SC	Belgaum	02/05/1957	18/8/1986		01/04/2003		Shr
1203	6775	D N PATIL		Belgaum	22/1/1960	13/4/1987		01/04/2003		Shr
1204	6776	G S MALAGI	SC	Belgaum	16/2/1968	07/03/1987		01/04/2003		Shr
1205	6777	R B BAGEVADI		Belgaum	03/06/1955	17/10/1984		01/04/2003		Shr
1206	6778	K A KOPPALA		Belgaum	04/01/1952	05/05/1975		01/04/2003		Rtd
1207	6779	B MOHANA	SC	Belgaum	13/12/1955	20/5/1975		01/04/2003		Shr
1208	6780	A M GIRINIVASA	SC	Belgaum	07/01/1967	12/01/1986		01/04/2003		Shr
1209	6781	D H KOLIVADA	ST	Belgaum	13/9/1947	22/8/1974		01/04/2003		Rtd
1210	6782	T R KHODE		Belgaum	06/01/1945	15/12/1967		01/04/2003		Rtd
1211	6783	B F TALAVARA	ST	Belgaum	30/7/1949	27/8/1974		01/04/2003		Rtd
1212	6784	D H IHOLE	SC	Belgaum	04/07/1947	08/06/1974		01/04/2003		Rtd
1213	6785	B V LAKSHMESWARA		Belgaum	30/5/1962	19/12/1992		01/04/2003		shr
1214	6786	B B NAYAKODI	ST	Belgaum	25/12/1952	11/08/1977		01/04/2003		Rtd
1215	6787	G K DODDAMANI	SC	Belgaum	06/01/1952	27/12/1975		01/04/2003		Rtd
1216	6788	NAVEEN HULLURA		Belgaum	13/7/1969	24/2/1993		01/04/2003		shr

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1217	6789	M L KILLEKARA		Belgaum	30/7/1953	13/6/1974		01/04/2003		Rtd
1218	6790	S R ULLAGADDI		Belgaum	06/06/1953	07/10/1976		01/04/2003		Rtd
1219	6791	S B HIREMATT		Belgaum	03/03/1947	07/05/1977		01/04/2003		Rtd
1220	6792	MOHAMMED A KHAJI		Belgaum	21/6/1945	1/3/1978		01/04/2003		Rtd
1221	6793	MOHAMMED A KHAN		Belgaum	15/2/1954	05/08/1978		01/04/2003		Rtd
1222	6794	R L NAIK		Belgaum	06/01/1956	26/4/1978		01/04/2003		Shr
1223	6795	O F GOWDA		Belgaum	06/01/1953	05/01/1978		01/04/2003		Rtd
1224	6796	G M BORKARA	SC	Belgaum	06/01/1958	28/6/1978		01/04/2003		Shr
1225	6797	V G LANJEKARA	SC	Belgaum	02/12/1958	05/02/1978		01/04/2003		Shr
1226	6798	A A SABA		Belgaum	06/01/1955	05/01/1978		01/04/2003		Shr
1227	6799	V V SHETTY		Belgaum	09/09/1955	27/4/1978		01/04/2003		Shr
1228	6800	M A KHATHIBA		Belgaum	14/3/1954	05/01/1978		01/04/2003		Shr
1229	6801	B S LOKAPURA		Belgaum	08/12/1952	01/03/1983		01/04/2003		Rtd
1230	6802	U V KUMBARA		Belgaum	04/01/1965	04/10/1984		01/04/2003		Shr
1231	6803	S R GUBACHI	SC	Belgaum	12/01/1950	09/06/1978		01/04/2003		Rtd
1232	6804	D G HEGADE		Belgaum	27/12/1956	06/07/1978		01/04/2003		Shr
1233	6805	G N BATT		Belgaum	06/01/1952	26/4/1978		01/04/2003		Rtd
1234	6806	K M POLEKARA		Belgaum	16/9/1953	03/02/1978		01/04/2003		Rtd
1235	6807	V K NAIK		Belgaum	27/5/1954	26/4/1978		01/04/2003		Shr
1236	6808	T B NADUMANI	SC	Belgaum	06/02/1948	27/12/1975		01/04/2003		Rtd
1237	6809	L Y KAMATEKARA	ST	Belgaum	03/01/1953	24/2/1978		01/04/2003		Rtd
1238	6810	L L LANKANNAVARA	ST	Belgaum	04/01/1949	30/12/1982		01/04/2003		Rtd
1239	6811	G N NAIK		Belgaum	06/01/1958	26/4/1978		01/04/2003		Shr
1240	6812	P R NAIKARA	SC	Belgaum	04/02/1956	26/4/1978		01/04/2003		Shr
1241	6813	P T THIMMAIAH	SC	Belgaum	13/5/1949	29/9/1978		01/04/2003		Rtd
1242	6814	H M DANDINA		Belgaum	07/01/1956	06/11/1979		01/04/2003		Shr
1243	6815	C M KUMBARAGOWDA		Belgaum	16/6/1953	31/1/1980		01/04/2003		Rtd
1244	6816	BASHIRA AHAMMED KHAJI		Belgaum	13/5/1953	06/02/1980		01/04/2003		Rtd
1245	6817	P R CHOWHANA(LAMANI)	SC	Belgaum	12/01/1958	06/04/1980		01/04/2003		Shr

Sl.No.	Graduation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1246	6818	S B ULLAGADDI		Belgaum	27/3/1963	06/06/1985		01/04/2003		Shr
1247	6819	K.T.Pemmaiah		Mysore	01/08/1947	30/11/1967		05/01/2003		Rtd
1248	6820	Sanjeev	SC	Mysore	22/6/1955	13/4/1978		05/01/2003		Shr
1249	6821	D.Bellaiah	SC	Mysore	01/12/1948	04/08/1972		05/01/2003		Rtd
1250	6822	P.Rajashaker		Mysore	19/4/1945	09/10/1970		05/01/2003		Rtd
1251	6823	K.Mahadevappa		Mysore	13/5/1947	09/11/1970		05/01/2003		Rtd
1252	6824	S.Shivaprakash		Mysore	24/8/1946	20/9/1970		05/01/2003		Rtd
1253	6825	K.Ramu		Mysore	23/3/1948	10/09/1970		05/01/2003		Rtd
1254	6826	C.R.Lingaraj		Mysore	01/06/1948	25/3/1972		05/01/2003		Rtd
1255	6827	N.Subramanya		Mysore	27/5/1950	04/01/1972		05/01/2003		Rtd
1256	6828	M.C.Mahadevaswamy	SC	Mysore	07/10/1958	21/2/1989		07/01/2003		Shr
1257	6829	K.Prathibha		Mysore	07/12/1964	18/1/1989		07/01/2003		Shr
1258	6830	J.Narayan		Mysore	09/09/1945	03/12/1965		07/01/2003		Rtd
1259	6831	B.Shivanna	SC	Mysore	06/08/1952	03/01/1976		01/08/2003		Rtd
1260	6832	YELLAPPA SUBHEDHAR	ST	Gulbarga	10/09/1973	04/03/1997	10/10/2006	01/08/2003		shr
1261	6833	Ramanaik		Mysore	06/09/1945	16/10/1970		01/09/2003		Rtd
1262	6834	H.T.Parthsarathi		Mysore	03/01/1961	22/06/1991		01/10/2003		Shr
1263	6835	B.H.Chigari	ST	Mysore	22/7/1962	31/12/1981		01/11/2003		Shr
1264	6836	Shivashankar	SC	Mysore	06/03/1958	27/12/1991		01/12/2003		Shr
1265	6837	K.BHARATHI		Mysore	06/01/1962	08/10/1988		01/12/2003		Shr
1266	6838	CHANDRAMOULI K		Mysore	07/09/1967	01/06/1992		01/12/2003		Shr
1267	6839	Chikka Channayya A C		Bangalore	05/04/1948	01/12/1971		18/1/2003		Rtd
1268	6840	Malle Gowda C H		Bangalore	09/07/1945	28/05/1971		18/1/2003		Rtd
1269	6841	Lingachari K		Bangalore	05/10/1945	12/04/1971		18/1/2003		Rtd
1270	6842	Siddaramaiah		Bangalore	10/05/1945	12/04/1971		18/1/2003		Rtd
1271	6843	Jayalakshamma		Bangalore	16/02/1949	31/12/1971		18/1/2003		Rtd
1272	6844	Chandramouleshwara L	SC	Bangalore	26/06/1946	13/06/1975		27/2/2003		Rtd
1273	6845	Shilpachar S		Bangalore	18/03/1946	13/06/1975		27/2/2003		Rtd
1274	6846	Basavarajayya B S		Bangalore	02/04/1949	31/12/1971		27/2/2003		Rtd

Sl.No.	Graduation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1275	6847	M V GUDI		Gulbarga	06/01/1957	17/11/1979		21/5/2003	Steno	Shr
1276	6848	MOHD SHAKEEL		Gulbarga	07/02/1968	06/01/1998		06/01/2003		Shr
1277	6849	GURUPADAPPA		Gulbarga	07/02/1952	12/12/1969		06/01/2003		Rtd
1278	6850	K S SHYAMANURA		Belgaum	27/6/1950	24/11/1977		10/08/2003		Rtd
1279	6851	B B MAJJAGI		Belgaum	01/01/1949	16/8/1974		10/08/2003		Rtd
1280	6852	J.B.Nagabhushan		Belgaum	26/11/1960	18/01/1990		10/08/2003		
1281	6853	S V KARALINGANNAVARA		Belgaum	17/5/1950	16/8/1974		10/08/2003		Rtd
1282	6854	T H VADDARA	SC	Belgaum	06/01/1949	17/8/1994		10/08/2003		Rtd
1283	6855	F L DODDAMANI		Belgaum	20/3/1947	19/8/1974		10/08/2003		Rtd
1284	6856	C S KADEMANI		Belgaum	07/09/1949	21/8/1974		10/08/2003		Rtd
1285	6857	BHAJRATHI		Belgaum	06/01/1957	16/4/1985		10/08/2003		Shr
1286	6858	Y AHULIMANI	SC	Belgaum	22/8/1948	22/8/1974		10/08/2003		Rtd
1287	6859	M S RAIKAR		Belgaum	09/02/1949	22/8/1974		10/08/2003		Rtd
1288	6860	T B HOSURU		Belgaum	26/4/1967	31/10/1994		29/10/2003		Shr
1289	6861	C.H.Bhaskar	SC	Mysore	05/09/1948	03/03/1971		23/11/2003		Rtd
1290	6862	M J TALAVARA	ST	Belgaum	01/01/1950	27/9/1978		27/12/2003		Rtd
1291	6863	BHIMRAO		Gulbarga	29/05/1949	12/05/1969		01/01/2004		Rtd
1292	6864	KHANDOBA		Gulbarga	08/08/1951	31/11/1970	31/12/2005	01/01/2004		Rtd
1293	6865	Y.M.Renukumar		Mysore	12/05/1968	28/2/1992		02/01/2004		Shr
1294	6866	R D SALIMATA		Belgaum	06/01/1955	23/4/1979		04/01/2004		Shr
1295	6867	B S YALIGARA		Belgaum	21/7/1954	16/4/1979		04/01/2004		Shr
1296	6868	H R MERAFADE		Belgaum	13/10/1953	03/08/1979		04/01/2004		Rtd
1297	6869	V K KULKARNI		Belgaum	27/7/1955	29/5/1979		04/01/2004		Shr
1298	6870	A.N.VENKATESH		Mysore	02/12/1952	23/03/1978	24/08/2005	04/01/2004		Rtd
1299	6871	S.T.Ramesh		Mysore	25/8/1965	09/08/1992		04/01/2004		Shr
1300	6872	V.Somappa		Mysore	11/10/1947	14/6/1972		06/01/2004		Rtd
1301	6873	K.Seetharam	SC	Mysore	01/11/1958	30/5/1979		06/01/2004		Shr
1302	6874	M Prakash		Bangalore	28/07/1960	10/10/1986		07/01/2004		Shr
1303	6875	I Ganesh Acharya		Mysore	26/12/1948	07/01/1972		08/01/2004		Rtd

Sl.No.	Graduation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1304	6876	Mahaling		Mysore	07/11/1951	05/08/1972		08/01/2004		Rtd
1305	6877	NARAYANA BELCHAPADA		Mysore	20/07/1951	06/08/1972		10/01/2004		Rtd
1306	6878	NARASIMHA PUJARI		Mysore	07/05/1947	06/05/1972		10/01/2004		Rtd
1307	6879	Lingaiah	SC	Mysore	01/06/1952	03/12/1978		10/01/2004		Rtd
1308	6880	B.F.Talavar	ST	Mysore	06/10/1958	11/10/1978		11/01/2004		Shr
1309	6881	Shanker Poojari		Mysore	11/02/1949	06/05/1972		12/01/2004		Rtd
1310	6882	K L NADUMANI	SC	Belgaum	25/10/1949	29/11/1974		17/1/2004		Rtd
1311	6883	R S REVADIGARA		Belgaum	06/01/1965	05/03/1988		17/1/2004		Shr
1312	6884	V S BANAGARA		Belgaum	06/01/1969	10/10/1994		17/1/2004		Shr
1313	6885	G S HEIREMATA		Belgaum	12/10/1971	19/10/1994		17/1/2004		Shr
1314	6886	Y H NARAYANAKARA		Belgaum	20/7/1966	24/4/1995		17/1/2004		Shr
1315	6887	S M AVATI		Belgaum	06/01/1948	03/01/1960		17/1/2004		Rtd
1316	6888	M S PATIL		Belgaum	29/4/1947	06/07/1969		17/1/2004		Rtd
1317	6889	SHANTAPPA C INAMADARA		Belgaum	04/01/1950	04/01/1971		17/1/2004		Rtd
1318	6890	M S KALLIMANI		Belgaum	12/12/1947	16/4/1971		17/1/2004		Rtd
1319	6891	C T DAVALANI		Belgaum	02/11/1954	01/02/1973		17/1/2004		Shr
1320	6892	R L PUROHITHA		Belgaum	06/01/1951	01/01/1973		17/1/2004		Rtd
1321	6893	R M KOLHAR		Belgaum	16/6/1952	01/01/1973		17/1/2004		Rtd
1322	6894	S B HALASGI		Belgaum	02/01/1946	30/7/1972		17/1/2004		Rtd
1323	6895	R S MADABHAVI		Belgaum	06/01/1948	22/4/1970		17/1/2004		Rtd
1324	6896	Shivaray Appanna		Gulbarga	08/10/1950	26/9/1972		03/10/2004		Rtd
1325	6897	Bhimappa Nigappa	SC	Gulbarga	15/11/1946	22/9/1972		03/10/2004		Rtd
1326	6898	Eranna Kallappa		Gulbarga	21/1/1951	25/9/1972		03/10/2004		Rtd
1327	6899	Chandrasha Havanna		Gulbarga	06/05/1950	21/9/1972		03/10/2004		Rtd
1328	6900	Gururachar Bhimachar		Gulbarga	16/4/1950	22/9/1972		03/10/2004		Rtd
1329	6901	Shankrappa Bhudappa	SC	Gulbarga	28/8/1948	20/9/1972		03/10/2004		Rtd
1330	6902	Kadlappa Sharanappa		Gulbarga	15/1/1950	25/9/1972		03/10/2004		Rtd
1331	6903	S.Suresh Babu		Gulbarga	23/3/1963	16/3/1990		03/10/2004		Shr
1332	6904	Shekrappa	SC	Gulbarga	01/01/1949	28/8/1978		03/10/2004		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1333	6905	Mookayya		Gulbarga	02/05/1949	25/1/1972		03/10/2004		Rtd
1334	6906	Prakash Kudri		Gulbarga	16/6/1970	19/3/1999		19/3/2004		Shr
1335	6907	M V SOMASHEKARA		Belgaum	13/9/1956	21/7/1977		04/06/2004		
1336	6908	Ramesh Babu	SC	Gulbarga	13/1/1967	17/7/1999		17/7/2004		Shr
1337	6909	R.MANJUNATHA	SC	Gulbarga	04/11/1968	17/07/1999	10/10/2006	17/7/2004		Shr
1338	6910	Gurupadeswar	ST	Gulbarga	27/8/1966	21/8/1999		21/8/2004		Shr
1339	6911	Vijaya kumari P	SC	Bangalore	22/11/1957	17/08/1980		19/11/2004		Shr
1340	6912	K Madappa		Bangalore	07/04/1951	20/09/1971		19/11/2004		Rtd
1341	6913	B R Virupakshappa		Bangalore	10/09/1951	20/09/1971		19/11/2004		Rtd
1342	6914	K Abdul Ghaffur		Bangalore	02/10/1950	20/09/1971		19/11/2004		Rtd
1343	6915	Pala Netraiah S		Bangalore	20/04/1951	20/09/1971		19/11/2004		Rtd
1344	6916	Balakundi C G		Bangalore	03/11/1946	28/05/1971		01/12/2004		Rtd
1345	6917	Rama Mohan		Bangalore	19/02/1947	31/12/1971		01/12/2004		Rtd
1346	6918	V Gopala Krishna Murthy		Bangalore	03/02/1947	14/05/1971		01/12/2004		Rtd
1347	6919	Kulkarni R S		Bangalore	06/01/1949	26/05/1971		01/12/2004		Rtd
1348	6920	D Rangaiah	SC	Bangalore	04/02/1947	13/09/1972		01/12/2004		Rtd
1349	6921	H B Channappa		Bangalore	03/01/1969	07/05/1992		01/12/2004		Shr
1350	6922	Panduranga D		Bangalore	02/12/1967	07/09/1992		01/12/2004		Shr
1351	6923	K G manjunatha Sharma		Bangalore	11/03/1954	16/04/1979		01/12/2004		Shr
1352	6924	rangappa	SC	Bangalore	09/09/1946	09/06/1971		01/12/2004		Rtd
1353	6925	R V Narasinga Naik		Bangalore	07/10/1947	14/06/1973		01/12/2004		Rtd
1354	6926	K Narasimhaiah	SC	Bangalore	06/04/1949	13/06/1973		01/12/2004		Rtd
1355	6927	D Gangappa	SC	Bangalore	02/06/1947	05/07/1969		01/12/2004		Rtd
1356	6928	Savitha N S		Bangalore	25/05/1970	18/12/1992		01/12/2004		Shr
1357	6929	C K Shreenivasa Murthy		Bangalore	09/04/1948	06/01/1975		01/12/2004		Rtd
1358	6930	Naseer hussain		Bangalore	09/01/1948	06/01/1975		01/12/2004		Rtd
1359	6931	G R Vijay Kumar		Bangalore	18/12/1949	25/01/1975		01/12/2004		Rtd
1360	6932	B Muniyappa	SC	Bangalore	05/05/1950	19/04/1972		13/12/2004		Rtd
1361	6933	M Ramaiah	SC	Bangalore	08/12/1948	20/04/1972		15/12/2004		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1362	6934	G Narasimaiah	ST	Bangalore	11/05/1950	20/04/1972		15/12/2004		Rtd
1363	6935	G krishnappa		Bangalore	02/05/1947	07/10/1970		15/12/2004		Rtd
1364	6936	Surya Prakash Rao		Bangalore	03/06/1947	07/10/1970		15/12/2004		Rtd
1365	6937	D K narasimaiah	SC	Bangalore	04/12/1950	20/04/1972		15/12/2004		Rtd
1366	6938	P N Muniratnaiah		Bangalore	20/06/1947	07/10/1970		15/12/2004		Rtd
1367	6939	Paddu Kumbar		Mysore	28/4/1951	06/10/1972		01/01/2005		Rtd
1368	6940	P.Balakrishna		Mysore	27/5/1950	14/6/1972		01/01/2005		Rtd
1369	6941	SURESH RANAPPA	SC	Gulbarga	06/01/1970	30/01/2000	28/03/2008	01/01/2005		Shr
1370	6942	SUBBANNA MALLAPA	SC	Gulbarga	15/06/1973	30/01/2000	28/03/2008	02/01/2005		Shr
1371	6943	T.Gopalachar		Mysore	19/2/1952	06/08/1972		03/01/2005		Rtd
1372	6944	K.Anandmurthy	SC	Mysore	25/2/1954	15/11/1978		03/01/2005		Rtd
1373	6945	RAMESH PEDDA		Gulbarga	06/01/1969	04/03/1997	04/03/2008	03/01/2005		Shr
1374	6946	K.SUBHARAVA		Gulbarga	24/06/1954	27/09/1979	11/10/2005	03/01/2005		Shr
1375	6947	UMAKANTHA NAGANATHA		Gulbarga	06/01/1968	26/11/1997	04/03/2008	04/01/2005		Shr
1376	6948	SHANTHA GOWDA	ST	Gulbarga	14/07/1973	30/01/2000	28/03/2008	04/01/2005		Shr
1377	6949	K.R.Ratnambika	ST	Mysore	05/08/1970	03/03/1997		01/06/2005	Steno	Shr
1378	6950	M.Vasudev Achar		Mysore	16/5/1951	06/08/1972		07/01/2005		Rtd
1379	6951	Intromaskareis		Mysore	01/03/1950	13/6/1972		07/01/2005		Rtd
1380	6952	Marichikkegouda		Mysore	04/11/1949	04/10/1972		08/01/2005		Rtd
1381	6953	Ramadasaiah	SC	Mysore	08/01/1958	11/08/1978		08/01/2005		shr
1382	6954	H.M.Mallappa		Mysore	05/08/1951	04/10/1972		08/01/2005		Rtd
1383	6955	Belliyappagouda		Mysore	16/7/1952	06/12/1972		08/01/2005		Rtd
1384	6956	K.Nanjaraju	SC	Mysore	09/08/1954	18/4/1975		09/01/2005		shr
1385	6957	Parameshwar Basari		Mysore	12/08/1949	06/09/1972		09/01/2005		Rtd
1386	6958	K.Ramanath		Mysore	02/07/1950	06/08/1972		10/01/2005		Rtd
1387	6959	T.N.Mahesh		Mysore	19/12/1971	02/09/1994		10/01/2005		Shr
1388	6960	Vaman	SC	Mysore	14/1/1956	04/12/1978		12/01/2005		Shr
1389	6961	Krishnanaik	ST	Mysore	20/4/1954	06/03/1972		12/01/2005		Shr
1390	6962	Jayaramrai		Mysore	15/11/1948	06/01/1972		12/01/2005		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1391	6963	Manohari		Mysore	06/01/1963	06/10/1988		12/01/2005		Shr
1392	6964	A I GURANI	ST	Belgaum	23/9/1965	23/9/1995		15/2/2005		Shr
1393	6965	LALITHA N MUDNALA	SC	Belgaum	22/7/1971	04/03/1997		15/2/2005		Shr
1394	6966	M B NAGATANA	SC	Belgaum	02/01/1970	10/12/1990		15/2/2005		Shr
1395	6967	A R KULKARNA		Belgaum	22/7/1965	07/01/1986		01/04/2005		Shr
1396	6968	G S KOPPA		Belgaum	11/01/1953	07/03/1975		01/04/2005		Rtd
1397	6969	A H SUTAGUNDARA	ST	Belgaum	06/01/1952	02/07/1977		01/04/2005		Rtd
1398	6970	D RANGANATH	SC	Belgaum	08/12/1955	18/6/1976		01/04/2005		Shr
1399	6971	B S AMEENAGADA	SC	Belgaum	06/01/1952	21/6/1976		01/04/2005		Rtd
1400	6972	C S KULKARNI		Belgaum	18/7/1969	5/3/198		01/04/2005		Shr
1401	6973	G B KULKARNI		Belgaum	06/05/1962	19/8/1988		01/04/2005		Shr
1402	6974	A H DAVALAGI	SC	Belgaum	06/01/1968	25/7/1991		01/04/2005		Shr
1403	6975	SURESH N CHAVALARA	SC	Belgaum	28/11/1968	15/3/1990		01/04/2005		Shr
1404	6976	S J MADYAL	SC	Belgaum	13/9/1974	15/9/1992		01/04/2005		Shr
1405	6977	K H YENTAMANA	SC	Belgaum	06/01/1949	02/05/1977		01/04/2005		Rtd
1406	6978	R S LKKONDA		Belgaum	08/01/1947	02/02/1971		01/04/2005		Rtd
1407	6979	S M HARIYALA		Belgaum	05/01/1952	05/06/1970		01/04/2005		Rtd
1408	6980	B N PATIL		Belgaum	04/01/1950	31/12/1971		01/04/2005		Rtd
1409	6981	B L GENNUR	SC	Belgaum	06/01/1952	02/07/1977		01/04/2005		Rtd
1410	6982	K C CHAVVANNAVARA		Belgaum	17/1/1955	19/9/1977		01/04/2005		Shr
1411	6983	V Y KULKARNI		Belgaum	15/12/1950	09/07/1977		01/04/2005		Rtd
1412	6984	S H MALLIGERI		Belgaum	25/03/1971	06/10/1999		01/04/2005		Shr
1413	6985	GEETHA MA KEMBAVI (HONAKERI)	SC	Belgaum	27/2/1976	10/09/1995		01/04/2005		Shr
1414	6986	M P SURANGAVI		Belgaum	28/5/1953	19/9/1977		01/04/2005		Rtd
1415	6987	P R SRINIVAS		Belgaum	18/8/1954	19/9/1977		01/04/2005		Shr
1416	6988	A K KANDAGAL		Belgaum	03/01/1953	20/9/1977		01/04/2005		Rtd
1417	6989	N S DODDAMANI		Belgaum	08/09/1955	17/9/1977		01/04/2005		Shr
1418	6990	S S KAMBALE	SC	Belgaum	07/03/1956	20/9/1977		01/04/2005		Shr
1419	6991	B J AGARAKHEDA		Belgaum	06/08/1957	14/9/1977		01/04/2005		Shr

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1420	6992	V S DANDINA		Belgaum	12/01/1954	19/9/1977		01/04/2005		Rtd
1421	6993	Y A INAMDARA		Belgaum	06/03/1954	17/9/1977		01/04/2005		Shr
1422	6994	B B MADYALA		Belgaum	06/01/1954	21/9/1977		01/04/2005		Rtd
1423	6995	B E MARAIAH	SC	Belgaum	17/10/1952	17/11/1978		01/04/2005		Rtd
1424	6996	B M MAKUNDA		Belgaum	05/08/1951	22/9/1977		01/04/2005		Rtd
1425	6997	B M NULVI		Belgaum	10/01/1951	01/02/1978		01/04/2005		Rtd
1426	6998	G J LAMANI	SC	Belgaum	04/01/1948	05/04/1970		04/04/2005		Rtd
1427	6999	V S SHANTHAYYAMATT		Belgaum	28/5/1948	23/6/1969		04/04/2005		Rtd
1428	7000	Rajkumar	SC	Gulbarga	27/7/1975	04/06/2000		04/06/2005		Shr
1429	7001	Mohd.Aijaj Hussain		Gulbarga	03/05/1949	21/4/1973		30/4/2005		Rtd
1430	7002	Narasinhappa		Bangalore	04/03/1949	17/05/1971		10/05/2005		Rtd
1431	7003	Channabasappa K		Bangalore	15/05/1949	21/04/1971		10/05/2005		Rtd
1432	7004	Ganghadarayya K H	SC	Bangalore	04/06/1950	04/06/1975		10/05/2005		Rtd
1433	7005	H S Paramesh	SC	Bangalore	06/07/1965	12/07/1990		10/05/2005		shr
1434	7006	Venkatappa C		Bangalore	25/09/1951	14/09/1972		10/05/2005		Rtd
1435	7007	Prakash K		Bangalore	03/07/1951	17/05/1973		10/05/2005		Rtd
1436	7008	Anand kumar M S	SC	Bangalore	09/07/1949	08/09/1972		10/05/2005		Rtd
1437	7009	Madhaiah M		Bangalore	05/03/1949	08/09/1972		10/05/2005		Rtd
1438	7010	Subramanya B N		Bangalore	04/06/1948	06/09/1972		10/05/2005		Rtd
1439	7011	Basheer Ahmed		Bangalore	26/11/1952	15/05/1973		10/05/2005		Rtd
1440	7012	Rama Krishna N		Bangalore	02/04/1952	07/09/1972		10/05/2005		Rtd
1441	7013	Lingaiah B	SC	Bangalore	06/04/1948	30/06/1972		10/05/2005		Rtd
1442	7014	S G PADAGATTI	SC	Belgaum	15/7/1965	31/10/1997		30/5/2005		Shr
1443	7015	R Cibayya		Bangalore	15/03/1948	07/10/1970		20/7/2005		Rtd
1444	7016	Shivappa Naik		Bangalore	05/04/1948	07/10/1970		20/7/2005		Rtd
1445	7017	T Narasimha Murthy	ST	Bangalore	11/04/1947	18/10/1970		20/7/2005		Rtd
1446	7018	Munivenkatappa	SC	Bangalore	10/10/1947	19/04/1972		20/7/2005		Rtd
1447	7019	B N Adinarayana		Bangalore	02/07/1948	12/10/1970		20/7/2005		Rtd
1448	7020	K M Kotramma		Bangalore	07/01/1951	31/05/1988		20/7/2005		Rtd

Sl.No.	Graduation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1449	7021	Y Lokesh	SC	Bangalore	24/05/1952	20/09/1971		20/7/2005		Rtd
1450	7022	N Shankar	SC	Bangalore	28/03/1963	20/04/1992		20/7/2005		Shr
1451	7023	M Ramaiah	SC	Bangalore	04/12/1948	20/04/1972		20/7/2005		Rtd
1452	7024	K Subbareddy		Bangalore	06/08/1949	26/07/1971		20/7/2005		Rtd
1453	7025	K Vijay Kumar		Bangalore	25/05/1959	14/02/1981		20/7/2005		Shr
1454	7026	C gangulappa	SC	Bangalore	25/04/1953	03/07/1982		20/7/2005		Rtd
1455	7027	R Narayana	ST	Bangalore	10/12/1952	20/05/1974		20/7/2005		Rtd
1456	7028	Chandrakanthamma	SC	Bangalore	22/11/1961	15/05/1973		20/7/2005		Shr
1457	7029	A N Shripathy Rao		Bangalore	06/08/1948	03/05/1973		20/7/2005		Rtd
1458	7030	Habeeb Hajari		Bangalore	22/07/1954	30/06/1972		09/08/2005		shr
1459	7031	R G HOSUR		Belgaum	15/2/1962	12/10/1993		09/08/2005		Shr
1460	7032	K R CHALAVADI	SC	Belgaum	06/05/1954	28/5/1973		09/08/2005		Shr
1461	7033	A B PARAGANVAKARA		Belgaum	06/01/1950	01/02/1973		09/08/2005		Rtd
1462	7034	H U PEERAJHADE		Belgaum	04/01/1951	17/1/1973		09/08/2005		Rtd
1463	7035	K R SAMAGARA	SC	Belgaum	06/01/1950	18/10/1970		09/08/2005		Rtd
1464	7036	S Ravi		Bangalore	13/10/1971	07/07/1993		09/08/2005		shr
1465	7037	R Kodanda rama Shetty		Bangalore	14/12/1949	26/04/1973		31/8/2005		Rtd
1466	7038	R Ranganath		Bangalore	04/03/1949	27/01/1970		31/8/2005		Rtd
1467	7039	Thimmaiah	SC	Bangalore	06/01/1954	02/07/1975		31/8/2005		Rtd
1468	7040	A.v.Shiggavi		Belgaum	14/3/1971	13/12/1989	25/08/2008	10/04/2005		Shr
1469	7041	G.B.Swadi		Belgaum	14/04/1973	09/03/2000	02/10/2010	10/04/2005		Shr
1470	7042	M.S.Arakeri		Belgaum	01/02/1972	06/04/2000	10/02/2010	10/04/2005		Shr
1471	7043	V.V.Kulakarni		Belgaum	03/12/1977	26/06/2000	02/10/2010	10/04/2005		Shr
1472	7044	Somashekar M L		Bangalore	12/09/1949	02/09/1972		17/10/2005		Rtd
1473	7045	Venkatachalaiah H	SC	Bangalore	05/02/1951	06/09/1972		17/10/2005		Rtd
1474	7046	Putta Swamy	SC	Bangalore	15/06/1948	16/08/1975		17/10/2005		Rtd
1475	7047	Muni venkatappa C	SC	Bangalore	08/01/1949	02/05/1975		17/10/2005		Rtd
1476	7048	Hanumathaiah		Bangalore	03/02/1949	14/04/1971		17/10/2005		Rtd
1477	7049	H M Ramesh	ST	Mysore	07/10/1963	14/9/1988		28/11/2005		

Sl.No.	Graduation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1478	7050	C.P.Nanandkumar	SC	Mysore	30/12/1964	11/06/1985		28/11/2005		
1479	7051	Gopalakrishna		Mysore	05/06/1952	06/08/1972		01/01/2006		Rtd
1480	7052	H.L.Baburao		Mysore	16/8/1948	06/03/1972		01/01/2006		Rtd
1481	7053	Basapp A Harijan	SC	Mysore	31/5/1958	20/5/1978		01/01/2006		Shr
1482	7054	Sankaiah Billav		Mysore	02/05/1951	02/07/1972		01/01/2006		Rtd
1483	7055	H.J.Indramma		Mysore	23/1/1960	08/10/1988		01/01/2006		shr
1484	7056	T.Ramesh Babu		Mysore	07/04/1968	20/7/1994		01/01/2006		Shr
1485	7057	L.N.Ramesh		Mysore	30/4/1968	27/7/1994		02/01/2006		shr
1486	7058	I.M.Manjunath		Mysore	08/12/1949	06/06/1972		02/01/2006		Rtd
1487	7059	Purandar		Mysore	25/5/1965	20/10/1994		03/01/2006		shr
1488	7060	Swamy	SC	Mysore	12/05/1954	22/11/1978		03/01/2006		shr
1489	7061	U Kamalaksh Pai		Mysore	06/07/1952	10/10/1972		03/01/2006		Rtd
1490	7062	V.P.Lingappa		Mysore	06/01/1949	04/08/1972		04/01/2006		Rtd
1491	7063	S.Laxminarasimhamurthy		Mysore	30/4/1951	04/10/1972		04/01/2006		Rtd
1492	7064	Ramakrishna		Mysore	22/6/1944	04/10/1972		04/01/2006		Rtd
1493	7065	A.C.Sivaswamy	SC	Mysore	12/03/1952	04/01/1974		04/01/2006		Rtd
1494	7066	Lingaraju		Mysore	06/08/1950	04/02/1972		04/01/2006		Rtd
1495	7067	H.Papaiah	SC	Mysore	06/05/1956	11/09/1978		05/01/2006		shr
1496	7068	M.A.Venkataramu		Mysore	11/07/1951	04/08/1972		05/01/2006		Rtd
1497	7069	R.Yatiraj		Mysore	07/06/1951	04/07/1972		06/01/2006		Rtd
1498	7070	Subbegouda		Mysore	03/04/1947	22/7/1971		07/01/2006		Rtd
1499	7071	P.Sundar	SC	Mysore	07/09/1954	03/04/1976		07/01/2006		shr
1500	7072	N.Surya	SC	Mysore	06/01/1951	02/11/1977		07/01/2006		Rtd
1501	7073	N.V.Natesh		Mysore	20/5/1974	13/2/1995		07/01/2006		shr
1502	7074	Vishnumurthy		Mysore	17/03/1958	08/10/1988		07/01/2006		shr
1503	7075	K.Hombegouda		Mysore	06/06/1954	06/09/1988		07/01/2006		shr
1504	7076	Jagannath Rai		Mysore	29/7/1951	13/10/1972		07/01/2006		Rtd
1505	7077	Subramanya		Mysore	01/01/1950	23/7/1971		08/01/2006		Rtd
1506	7078	K.N.Dalu		Mysore	14/8/1951	24/2/1973		08/01/2006		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1507	7079	B.H.Shankrappa	SC	Mysore	14/12/1953	04/01/1974		08/01/2006		Rtd
1508	7080	Janson		Mysore	05/10/1973	11/07/1995		08/01/2006		Shr
1509	7081	A.R.Krishnegowda		Mysore	30/1/1953	06/09/1988		08/01/2006		Rtd
1510	7082	Somegowda		Mysore	24/8/1951	06/12/1972		08/01/2006		Rtd
1511	7083	kantappa Palan		Mysore	08/04/1948	06/07/1972		09/01/2006		Rtd
1512	7084	Laxminarayana Bhat		Mysore	28/1/1952	06/08/1972		09/01/2006		Rtd
1513	7085	Rangappa	SC	Mysore	06/01/1956	19/12/1982		09/01/2006		shr
1514	7086	Vasudevegouda		Mysore	25/7/1950	07/12/1972		10/01/2006		Rtd
1515	7087	Ganapathi Bhat		Mysore	08/08/1950	06/06/1972		10/01/2006		Rtd
1516	7088	Y.Ramachandra Naik		Mysore	15/4/1950	19/6/1972		10/01/2006		Rtd
1517	7089	M.K.Chandramohan		Mysore	23/4/1949	06/07/1972		11/01/2006		Rtd
1518	7090	Raghupathi Shastri		Mysore	01/01/1951	14/6/1972		11/01/2006		Rtd
1519	7091	Md.Sharifuddin		Gulbarga	01/01/1949	29/9/1979		29/1/2006		Rtd
1520	7092	Md. Ziauddin		Gulbarga	26/7/1974	28/1/2001		29/1/2006		Shr
1521	7093	B.,N.Swamy		Gulbarga	13/5/1955	23/9/1977		02/05/2006		Shr
1522	7094	Ashok Dinni		Gulbarga	20/6/1953	12/12/1975		02/05/2006	Steno	Rtd
1523	7095	Sharma Babu	SC	Gulbarga	12/01/1948	23/9/1977		02/05/2006		Rtd
1524	7096	P.M .Shivappa		Mysore	15/7/1949	21/9/1974		11/02/2006		Rtd
1525	7097	S R DOLLINA	SC	Belgaum	06/10/1960	10/3/198		02/12/2006		shr
1526	7098	S Y MULAVADA	SC	Belgaum	06/01/1949	07/05/1972		02/12/2006		Rtd
1527	7099	P B MELINAMANI	SC	Belgaum	06/01/1955	20/7/1976		02/12/2006		shr
1528	7100	R S HIEMATT		Belgaum	06/01/1960	16/6/1986		02/12/2006		shr
1529	7101	S S NAYAKAMATTA		Belgaum	07/01/1967	16/6/1986		02/12/2006		shr
1530	7102	G B ALURA		Belgaum	20/5/1950	07/01/1983		02/12/2006		Rtd
1531	7103	K A LINE		Belgaum	26/6/1966	06/03/1985		02/12/2006		shr
1532	7104	H T BADAMI		Belgaum	23/7/1962	22/6/1986		02/12/2006		shr
1533	7105	S B KOTABALA		Belgaum	06/01/1949	07/07/1987		02/12/2006		Rtd
1534	7106	R S VALASANGA		Belgaum	05/10/1971	26/4/1995		02/12/2006		shr
1535	7107	VIJAYAKUMAR G KASAKOLA		Belgaum	06/01/1969	30/9/1995		02/12/2006		shr

Sl.No.	Graduation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1536	7108	T K TAKKALAKI	SC	Belgaum	17/12/1950	11/07/1971		02/12/2006		Rtd
1537	7109	S S KALAGUDI		Belgaum	06/01/1951	01/01/1973		02/12/2006		Rtd
1538	7110	B R DESAI		Belgaum	15/8/1959	23/6/1988		02/12/2006		shr
1539	7111	Y S ALLIKATTI	SC	Belgaum	07/02/1954	12/04/1986		02/12/2006		Rtd
1540	7112	P M NASHI		Belgaum	21/6/1971	14/09/1990		02/12/2006		shr
1541	7113	M R BAJANTHRI	SC	Belgaum	22/6/1973	30/1/1992		02/12/2006		shr
1542	7114	S K Narayana Murthy		Bangalore	17/07/1948	24/04/1971		27/2/2006		Rtd
1543	7115	Hucchappa C		Bangalore	14/02/1953	14/09/1971		27/2/2006		Rtd
1544	7116	Ramaiah G		Bangalore	09/12/1949	14/11/1970		27/2/2006		Rtd
1545	7117	Nagaraj M R		Bangalore	08/10/1948	21/05/1971		27/2/2006		Rtd
1546	7118	Dhasharata Rao		Bangalore	08/04/1948	31/12/1971		27/2/2006		Rtd
1547	7119	Basavarajaiah		Bangalore	06/04/1948	14/05/1971		27/2/2006		Rtd
1548	7120	Lakshmi narayana Rao N		Bangalore	30/01/1949	09/09/1972		27/2/2006		Rtd
1549	7121	Ramaiah K	SC	Bangalore	07/10/1951	27/10/1972		27/2/2006		Rtd
1550	7122	Ramanna		Bangalore	17/10/1951	08/09/1972		27/2/2006		Rtd
1551	7123	Chikka Nanjaiah	SC	Bangalore	15/03/1953	14/09/1978		27/2/2006		Rtd
1552	7124	Venkate Gowda A G		Bangalore	21/06/1950	07/09/1972		27/2/2006		Rtd
1553	7125	Sreerama Raddy		Bangalore	21/11/1949	08/09/1977		27/2/2006		Rtd
1554	7126	Nagaraj P S		Bangalore	30/03/1949	02/08/1972		27/2/2006		Rtd
1555	7127	Jayanthi R	ST	Bangalore	25/06/1955	24/08/1977		27/2/2006		shr
1556	7128	R Kamaraj	SC	Bangalore	22/07/1967	06/05/1986		27/2/2006		shr
1557	7129	S Narasimhappa	ST	Bangalore	06/10/1958	08/07/1986		27/2/2006		shr
1558	7130	K Lalithamma		Bangalore	30/01/1949	05/05/1973		27/2/2006		Rtd
1559	7131	B S nagaraj		Bangalore	03/07/1951	05/05/1973		30/5/2006		Rtd
1560	7132	M K niramala		Bangalore	22/05/1952	26/04/1973		30/5/2006		Rtd
1561	7133	Anwar Basha		Bangalore	15/04/1950	26/04/1973		30/5/2006		Rtd
1562	7134	P A Hiremath		Belgaum	02/11/1951	16/02/1974	20/02/2008	31/05/2006		Rtd
1563	7135	N.S.Karadi		Belgaum	18/04/1949	16/08/1974	20/02/2008	31/05/2006		Rtd
1564	7136	S.D.Rajnal		Belgaum	21/08/2050	19/08/1974	25/08/2008	31/05/2006		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1565	7137	K.C.Hosmat		Belgaum	11/08/1957	06/01/1979	25/08/2008	31/05/2006		Death
1566	7138	Smt.A.B.Shettar		Belgaum	01/01/1954	18/06/1999	25/08/2008	31/05/2006		Shr
1567	7139	J.B.Majjige		Belgaum	18/06/1969	02/01/1989	10/02/2010	31/05/2006		Shr
1568	7140	M.R.Kulakarni		Belgaum	10/04/1967	08/08/1989	10/02/2010	31/05/2006		Shr
1569	7141	P.V.Patil		Belgaum	04/04/1975	27/01/2000	10/02/2010	31/05/2006		Shr
1570	7142	P C Huchannavar		Belgaum	24/07/1978	05/12/2000	10/02/2010	31/05/2006		Shr
1571	7143	Y.R.Patil		Belgaum	06/01/1956	21/10/1979	10/02/2010	31/05/2006		Shr
1572	7144	G V MALALI		Belgaum	19/9/1948	14/8/1974		31/5/2006		Rtd
1573	7145	M M ALLAGOWDA		Belgaum	18/12/1950	19/8/1974		31/5/2006		Rtd
1574	7146	MH N GUDIMANI	SC	Belgaum	08/10/1949	26/8/1974		31/5/2006		Rtd
1575	7147	P A HIREMATT		Belgaum	02/11/1951	16/8/1974		31/5/2006		Rtd
1576	7148	K N Anwar		Bangalore	02/10/1949	13/10/1973		11/07/2006		Rtd
1577	7149	Y R PATIL		Belgaum	06/01/1956	21/10/1979		24/7/2006		shr
1578	7150	S S MIRJI		Belgaum	06/01/1952	07/07/1973		24/7/2006		Rtd
1579	7151	M B GONDALI		Belgaum	06/01/1952	07/02/1973		24/7/2006		Rtd
1580	7152	S S KADALAGI	SC	Belgaum	06/01/1951	09/07/1977		24/7/2006		Rtd
1581	7153	P M UTTAPPA		Belgaum	02/02/1949	07/02/1973		24/7/2006		Rtd
1582	7154	K VIJAYKUMAR		Belgaum	13/8/1950	07/02/1973		24/7/2006		Rtd
1583	7155	A A TILAGARA		Belgaum	06/01/1949	27/12/1975		24/7/2006		Rtd
1584	7156	B B GUDAGANATTI		Belgaum	31/5/1951	29/11/1975		24/7/2006		Rtd
1585	7157	B S BAYANAYIKA		Belgaum	30/6/1951	29/11/1979		24/7/2006		Rtd
1586	7158	V B KAMATA		Belgaum	11/03/1948	29/11/1975		24/7/2006		Rtd
1587	7159	S D HOSAMANI	SC	Belgaum	06/01/1952	14/1/1976		24/7/2006		Rtd
1588	7160	M B KUMBARA (MAMADAPURA)		Belgaum	02/01/1967	19/1/1995		24/7/2006		Shr
1589	7161	SMT.PARIMALA K DESHPANDE		Belgaum	20/11/1970	02/01/1995		24/7/2006		Shr
1590	7162	K S SANADI	SC	Belgaum	06/01/1952	27/12/1975		24/7/2006		Rtd
1591	7163	S R CHANDAVARE	SC	Belgaum	06/01/1952	14/1/1976		24/7/2006		Rtd
1592	7164	B B CHIKKODI		Belgaum	06/01/1951	06/01/1976		24/7/2006		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1593	7165	V M KOWJALIGI		Belgaum	03/08/1949	1/12/197		24/7/2006		Rtd
1594	7166	N S KOLURMATT		Belgaum	05/01/1952	05/02/1975		24/7/2006		Rtd
1595	7167	S V GAVANKARA		Belgaum	06/02/1952	26/12/1974		24/7/2006		Rtd
1596	7168	A S MATTIKATTI		Belgaum	06/01/1953	23/5/1975		24/7/2006		Rtd
1597	7169	C A KADANNAVARA		Belgaum	25/5/1953	27/10/1975		24/7/2006		Rtd
1598	7170	P M KARIKATTI		Belgaum	05/11/1951	21/8/1974		24/7/2006		Rtd
1599	7171	R A GASTHI		Belgaum	07/05/1956	14/10/1974		24/7/2006		shr
1600	7172	M T DASARA	SC	Belgaum	26/3/1954	23/11/1975		24/7/2006		shr
1601	7173	B B TALAVARA	ST	Belgaum	02/02/1955	24/5/1986		24/7/2006		shr
1602	7174	Chandrappa		Bangalore	03/08/1954	06/01/1989		20/09/2006	R-6	Shr
1603	7175	B V Venkata Swamy		Bangalore	11/04/1949	15/10/1970		27/11/2006		Rtd
1604	7176	Ajit Singh		Gulbarga	08/05/1960	07/08/1993		12/11/2006	Steno	shr
1605	7177	Sharana Basappa mudabi		Gulbarga	07/02/1957	22/02/1973	22/05/2009	12/11/2006		shr
1606	7178	Shanthala Chandan		Gulbarga	06/01/1974	06/06/1997	22/05/2009	12/11/2006		shr
1607	7179	Rajaram	SC	Gulbarga	15/08/1948	07/03/1978	31/12/2005	31/01/2007		Rtd
1608	7180	Manohara swamy	Others	Gulbarga	01/06/1960	15/03/1984	31/12/2005	01/03/2007		Shr
1609	7181	B Shankar	SC	Gulbarga	02/08/1950	28/05/1977	23/01/2006	01/03/2007		Rtd
1610	7182	Shankar Hosamani	SC	Gulbarga	13/02/1949	09/02/1973	23/01/2006	01/03/2007		Rtd
1611	7183	Rekha	SC	Mysore	26/07/1976	03/03/1997	27/04/2007	24/04/2007		Shr
1612	7184	Y P Palaksha	Others	Mysore	10/07/1966	10/11/1986	27/04/2007	27/04/2007		Shr
1613	7185	J.Mahesh	Others	Mysore	05/11/1971	19/12/1994	27/04/2007	27/04/2007		Shr
1614	7186	A R Lingappa	SC	Bangalore	16/04/1951	14/09/1978	30/01/2008	05/05/2007		Rtd
1615	7187	H Hanumanthaiah	Others	Bangalore	20/03/1951	08/09/1972	30/01/2008	05/05/2007		Rtd
1616	7188	V Jagadiswara	Others	Bangalore	12/04/1950	08/09/1972	30/01/2008	05/05/2007		Rtd
1617	7189	H Hanumanthappa	Others	Bangalore	04/07/1949	07/09/1972	30/01/2008	05/05/2007		Rtd
1618	7190	Y N Lakshminarasimha	Others	Bangalore	02/11/1953	15/04/1974	30/01/2008	05/05/2007		Rtd
1619	7191	T Suresh Kumar	SC	Bangalore	04/07/1969	20/03/1990	30/01/2008	05/05/2007		Shr
1620	7192	M Sadashiva Reddy	Others	Bangalore	01/01/1950	01/01/1950	30/01/2008	05/05/2007		Rtd
1621	7193	K R Raghavan	Others	Bangalore	22/08/1951	24/08/1977	30/01/2008	05/05/2007		Rtd
1622	7194	L B Chandrashekar	SC	Bangalore	10/07/1966	26/02/1994	30/01/2008	05/05/2007		Shr
1623	7195	B G Subbanna	Others	Bangalore	22/08/1950	--	30/01/2008	05/05/2007		Rtd
1624	7196	Nataraja Shastri	Others	Bangalore	02/12/1949	16/05/1973	30/01/2008	05/05/2007		Rtd
1625	7197	Chowda Reddy	Others	Bangalore	04/02/1950	10/06/1994	30/01/2008	05/05/2007		Rtd
1626	7198	M Lingaraju	Others	Bangalore	06/01/1971	--	30/01/2008	05/05/2007		Shr

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1627	7199	A K Basavarajappa	SC	Bangalore	16/06/1950	25/02/1972	30/01/2008	05/05/2007		Expired
1628	7200	K Vijayalakshmi	Others	Bangalore	23/08/1957	27/06/1988	30/01/2008	05/05/2007		Shr
1629	7201	G Kenchaiah	SC	Bangalore	02/03/1951	13/06/1973	30/01/2008	05/05/2007		Rtd
1630	7202	Vallapasha	Others	Bangalore	18/10/1949	25/01/1975	01/10/2005	05/05/2007		Rtd
1631	7203	H Ramappa	Others	Bangalore	05/05/1949	29/06/1971	30/01/2008	05/05/2007		Rtd
1632	7204	G M Sadashivappa	Others	Bangalore	12/11/1957	04/02/1995	18/10/2008	05/05/2007		Shr
1633	7205	G S Kamalamma	Others	Bangalore	23/07/1962	04/02/1995	30/01/2008	05/05/2007		Shr
1634	7206	T Divakara Reddy	Others	Bangalore	21/01/1972	10/03/1995	20/07/2005	05/05/2007		Shr
1635	7207	R Bhagya	Others	Bangalore	06/07/1969	14/03/1995	30/01/2008	05/05/2007		Shr
1636	7208	B S Indira	Others	Bangalore	03/09/1959	18/05/1995	30/01/2008	05/05/2007		Shr
1637	7209	B P Jayashree	SC	Bangalore	26/03/1961	28/04/1995	30/01/2008	05/05/2007		Shr
1638	7210	M Anjinappa	SC	Bangalore	01/07/1950	15/09/1972	20/07/2005	05/05/2007		Rtd
1639	7211	T N Nagaraja	Others	Bangalore	02/11/1950	02/09/1972	30/01/2008	05/05/2007		VRS
1640	7212	Prakash S Marballi	Others	Bangalore	12/01/1969	22/03/1991	30/01/2008	05/05/2007		Shr
1641	7213	P Venkatesh Murthy	Others	Bangalore	22/03/1953	05/08/1976	20/07/2005	05/05/2007		Rtd
1642	7214	K S Nagabhushan	Others	Bangalore	18/05/1954	03/09/1995	30/01/2008	30/01/2008		Shr
1643	7215	L Jayanna	SC	Bangalore	11/12/1969	25/05/1990	30/01/2008	30/01/2008		Shr
1644	7216	K N Shivanna	Others	Bangalore	02/04/1950	03/10/1970	30/01/2008	30/01/2008		Rtd
1645	7217	T G Venugopal	ST	Bangalore	21/05/1952	28/10/1970	30/01/2008	30/01/2008		Rtd
1646	7218	N Rangaiah	SC	Bangalore	10/10/1950	28/06/1973	30/01/2008	30/01/2008		Rtd
1647	7219	P N Narasimhamurthy	Others	Bangalore	05/10/1950	21/02/1975	30/01/2008	30/01/2008		Rtd
1648	7220	M C Lingappa	Others	Bangalore	24/06/1952	03/08/1973	30/01/2008	30/01/2008		Rtd
1649	7221	T R Yaduraj	ST	Bangalore	30/05/1953	05/02/1979	30/01/2008	30/01/2008		Rtd
1650	7222	L N Shivashankaraiah	Others	Bangalore	20/04/1955	30/05/1975	30/01/2008	30/01/2008		Shr
1651	7223	K N Narasimhaiah	Others	Bangalore	05/07/1951	31/10/1977	30/01/2008	30/01/2008		Rtd
1652	7224	Athaula	Others	Bangalore	05/09/1951	12/09/1972	18/10/2008	30/01/2008		Rtd
1653	7225	K C Ananthaiah	SC	Bangalore	29/06/1952	13/05/1975	30/01/2008	30/01/2008		Rtd
1654	7226	M Channappa	Others	Bangalore	26/09/1951	08/09/1972	30/01/2008	30/01/2008		Rtd
1655	7227	Y C Ramakrishnaiah	Others	Bangalore	16/08/1953	05/11/1977	30/01/2008	30/01/2008		Rtd
1656	7228	Ramanjaneya	Others	Bangalore	11/11/1955	20/01/1978	30/01/2008	30/01/2008		shr
1657	7229	G V Basavaraj	SC	Bangalore	23/01/1955	30/05/1975	30/01/2008	30/01/2008		Shr
1658	7230	M Nanjunda	SC	Bangalore	01/06/1955	13/05/1975	30/01/2008	30/01/2008		Shr
1659	7231	G V Mohan Kumar	Others	Bangalore	20/07/1973	09/10/1995	30/01/2008	30/01/2008		Shr
1660	7232	K L Naykar	SC	Bangalore	07/09/1955	29/09/1975	17/10/2005	30/01/2008		Shr

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1661	7233	G Anand	SC	Bangalore	02/07/1970	10/03/1992	30/01/2008	30/01/2008		Shr
1662	7234	H R Nagaraj	Others	Bangalore	24/10/1951	31/01/1975	30/01/2008	30/01/2008		Rtd
1663	7235	B V Krishne Gowda	Others	Bangalore	08/07/1958	19/01/1989	18/10/2008	30/01/2008		Shr
1664	7236	Saipur Rehaman	Others	Bangalore	12/08/1955	06/09/1975	30/01/2008	30/01/2008		Shr
1665	7237	V K Lokeshwarappa	Others	Bangalore	24/05/1951	01/09/1977	30/01/2008	30/01/2008		Rtd
1666	7238	K Buden Sab	Others	Bangalore	15/06/1951	29/06/1971	30/01/2008	30/01/2008		Rtd
1667	7239	Mahammad Obedulla	Others	Bangalore	29/03/1952	20/09/1971	30/01/2008	30/01/2008		Rtd
1668	7240	P S Hanumanna	Others	Bangalore	15/05/1950	20/09/1971	30/01/2008	30/01/2008		Rtd
1669	7241	C S Thimmaiah	SC	Bangalore	28/07/1953	14/09/1977	08/04/2010	30/01/2008		Rtd
1670	7242	T S Mudduramu	Others	Bangalore	01/10/1954	02/07/1975	08/04/2010	30/01/2008		Shr
1671	7243	D Karlingaiah	SC	Bangalore	05/02/1953	06/11/1978	30/01/2008	30/01/2008		Rtd
1672	7244	D S Shakunthala Bai	Others	Bangalore	02/07/1950	07/07/1975	30/01/2008	30/01/2008		VRS
1673	7245	Khalandar Khan	Others	Bangalore	30/04/1953	19/09/1977	30/01/2008	30/01/2008		Rtd
1674	7246	Shivanna	SC	Bangalore	10/03/1954	10/10/1975	30/01/2008	30/01/2008		Expired
1675	7247	B J Krishnappa	SC	Bangalore	20/04/1951	16/07/1976	30/01/2008	30/01/2008		Rtd
1676	7248	H C Chamu	SC	Bangalore	10/04/1953	28/01/1978	30/01/2008	30/01/2008		Rtd
1677	7249	U S Nagaraj	Others	Bangalore	20/08/1954	19/01/1978	30/01/2008	30/01/2008		Expired
1678	7250	C R Mahadevaiah	SC	Bangalore	30/12/1952	29/05/1995	30/01/2008	30/01/2008		Rtd
1679	7251	G L Venkatakrishna Rao	Others	Bangalore	06/01/1950	16/05/1996	30/01/2008	30/01/2008		Rtd
1680	7252	S Vijay Kumar	Others	Bangalore	06/12/1956	16/05/1996	30/01/2008	30/01/2008		Shr
1681	7253	B V Prakash	Others	Bangalore	13/06/1957	16/05/1996	30/01/2008	30/01/2008		Shr
1682	7254	Mahamad Aslam	Others	Bangalore	29/06/1959	16/05/1996	30/01/2008	30/01/2008		Shr
1683	7255	A Ramswami	SC	Bangalore	26/08/1956	03/01/1977	30/01/2008	30/01/2008		Shr
1684	7256	H N Chandrakumar	SC	Bangalore	22/02/1973	25/11/1996	30/01/2008	30/01/2008		Shr
1685	7257	G M Eshwaraiah	Others	Bangalore	23/09/1953	23/07/1979	18/10/2008	30/01/2008		Rtd
1686	7258	K R Devaraj	Others	Bangalore	20/02/1969	20/01/1997	08/09/2005	30/01/2008		Shr
1687	7259	A L Swamy	Others	Bangalore	26/06/1970	27/01/1997	08/09/2005	30/01/2008		Shr
1688	7260	G H Sathyanarayana	Others	Bangalore	18/07/1974	20/01/1997	30/01/2008	30/01/2008		Shr
1689	7261	T Chandramouli	Others	Bangalore	12/03/1950	24/08/1977	30/01/2008	30/01/2008		Rtd
1690	7262	Basavarajappa	Others	Bangalore	18/09/1956	30/08/1978	30/01/2008	30/01/2008		Shr
1691	7263	T Munegowda	Others	Bangalore	04/01/1950	14/09/1978	30/01/2008	30/01/2008		Rtd
1692	7264	H M Mukhesh	Others	Bangalore	21/07/1971	05/05/1997	17/10/2005	30/01/2008		Shr
1693	7265	Panduranga	SC	Bangalore	15/04/1951	--	30/01/2008	30/01/2008		Rtd
1694	7266	L G Sundar	Others	Bangalore	20/02/1952	--	30/01/2008	30/01/2008		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1695	7267	V T Parthasarathy	Others	Bangalore	29/08/1955	27/01/1978	30/01/2008	30/01/2008		Shr
1696	7268	Abdul Suban	Others	Bangalore	10/07/1951	22/01/1973	30/01/2008	30/01/2008		Rtd
1697	7269	E Doddaiiah	Others	Bangalore	04/04/1955	03/06/1978	30/01/2008	30/01/2008		Shr
1698	7270	Narasimahaiah	SC	Bangalore	01/05/1955	03/10/1977	30/01/2008	30/01/2008		Shr
1699	7271	S Srinivasamurthy	Others	Bangalore	20/05/1952	17/01/1979	30/01/2008	30/01/2008		Rtd
1700	7272	G R Somashekaraiah	Others	Bangalore	05/09/1951	05/08/1975	30/01/2008	30/01/2008		Rtd
1701	7273	Dasappa	SC	Bangalore	13/04/1956	20/12/1982	30/01/2008	30/01/2008		Shr
1702	7274	Puttanna	ST	Bangalore	13/06/1958	16/05/1980	30/01/2008	30/01/2008		Shr
1703	7275	Beterangaiah	Others	Bangalore	07/10/1951	04/04/1979	30/01/2008	30/01/2008		Rtd
1704	7276	K V Kumar	Others	Bangalore	26/08/1957	06/11/1979	30/01/2008	30/01/2008		Shr
1705	7277	C Thammanna	Others	Bangalore	27/10/1954	15/10/1979	18/10/2008	30/01/2008		Expired
1706	7278	Narasimhamurthy	SC	Bangalore	22/05/1958	09/04/1983	30/01/2008	30/01/2008		Shr
1707	7279	Anjanappa	SC	Bangalore	11/09/1951	07/03/1979	30/01/2008	30/01/2008		Rtd
1708	7280	B N Narayana	Others	Bangalore	12/02/1950	11/06/1973	30/01/2008	30/01/2008		Rtd
1709	7281	K N Mallikarjuna	SC	Bangalore	01/06/1967	03/12/1986	30/01/2008	30/01/2008		Shr
1710	7282	Mohammad Yunus	Others	Bangalore	03/08/1950	13/06/1973	30/01/2008	30/01/2008		Rtd
1711	7283	R Shuldaiah	SC	Bangalore	20/06/1961	26/03/1993	30/01/2008	30/01/2008		Shr
1712	7284	R Venkatamma	ST	Bangalore	01/07/1959	14/12/1982	30/01/2008	30/01/2008		Shr
1713	7285	Lakshminarayana	Others	Bangalore	18/09/1950	13/06/1973	18/10/2008	30/01/2008		Rtd
1714	7286	K M Samiulla	Others	Bangalore	09/10/1954	01/09/1977	18/10/2008	30/01/2008		Shr
1715	7287	V Nagendrappa	Others	Bangalore	24/04/1954	01/09/1977	18/10/2008	30/01/2008		Shr
1716	7288	K Shivarudrappa	SC	Bangalore	01/11/1950	--	17/10/2005	30/01/2008		Rtd
1717	7289	N Padma	SC	Bangalore	08/04/1954	16/01/1978	17/10/2005	30/01/2008		Shr
1718	7290	S M Basavaraja	Others	Bangalore	08/06/1952	19/01/1974	17/10/2005	30/01/2008		Rtd
1719	7291	K Mahammad Athaulla	Others	Bangalore	10/03/1952	01/09/1977	18/10/2008	30/01/2008		Rtd
1720	7292	G Puttanna	SC	Bangalore	03/02/1951	20/09/1971	18/10/2008	30/01/2008		Rtd
1721	7293	H Venkatappa	SC	Bangalore	28/07/1952	20/09/1971	18/10/2008	30/01/2008		Rtd
1722	7294	S K Nanjappa	Others	Bangalore	25/08/1950	20/09/1971	18/10/2008	30/01/2008		Rtd
1723	7295	H Venkatanjaneiah	Others	Bangalore	06/08/1950	24/04/1972	18/10/2008	30/01/2008		Rtd
1724	7296	T Amuda	SC	Bangalore	25/12/1957	26/02/1988	18/10/2008	30/01/2008		Shr
1725	7297	S V Venkatesh	Others	Bangalore	25/05/1960	16/10/1985	18/10/2008	30/01/2008		Shr
1726	7298	M Vijayanna	ST	Bangalore	17/11/1965	05/07/1988	18/10/2008	30/01/2008		Shr
1727	7299	M S Venkatachalapati	Others	Bangalore	09/07/1951	12/04/1972	18/10/2008	30/01/2008		Rtd
1728	7300	Venkata Reddy	Others	Bangalore	18/12/1950	12/04/1972	18/10/2008	30/01/2008		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1729	7301	N K Ravindranath	Others	Bangalore	04/12/1950	12/04/1972	18/10/2008	30/01/2008		Rtd
1730	7302	M Nagappa	SC	Bangalore	01/10/1951	30/08/1975	18/10/2008	30/01/2008		Rtd
1731	7303	G Chikkanarayanappa	SC	Bangalore	10/06/1952	30/08/1975	18/10/2008	30/01/2008		Rtd
1732	7304	G N Gopalkrishna	Others	Bangalore	20/12/1955	12/04/1972	18/10/2008	30/01/2008		Shr
1733	7305	H S Sunanda	ST	Bangalore	10/07/1956	16/03/1987	18/10/2008	30/01/2008		Shr
1734	7306	Kalaivani	SC	Bangalore	01/06/1953	03/01/1997	18/10/2008	30/01/2008		Rtd
1735	7307	V.Jayamma	SC	Bangalore	01/06/1955	07/04/1975	18/10/2008	30/01/2008		Shr
1736	7308	H V Bramaramba	Others	Bangalore	16/02/1953	30/05/1975	18/10/2008	30/01/2008		Rtd
1737	7309	S M Chikkavenkataramanapapa	Others	Bangalore	14/04/1951	13/09/1972	18/10/2008	30/01/2008		Rtd
1738	7310	S Nanjappa	Others	Bangalore	24/12/1951	13/09/1972	18/10/2008	30/01/2008		Rtd
1739	7311	Y R Lakshminarasappa	Others	Bangalore	16/05/1951	14/09/1972	18/10/2008	30/01/2008		Rtd
1740	7312	Mahesh Muttalgi	Others	Bangalore	21/04/1953	20/04/1977	18/10/2008	30/01/2008		Rtd
1741	7313	B G Ashwath Narayana	Others	Bangalore	20/08/1952	07/11/1977	18/10/2008	30/01/2008		Rtd
1742	7314	A Narasimhamurthy	ST	Bangalore	04/03/1954	16/11/1997	18/10/2008	30/01/2008		Shr
1743	7315	C Manjappa	Others	Bangalore	30/09/1955	23/08/1978	18/10/2008	30/01/2008		Shr
1744	7316	K Krishnappanayaka	ST	Bangalore	30/04/1956	14/09/1978	18/10/2008	30/01/2008		Shr
1745	7317	U Sumana	SC	Bangalore	04/01/1968	22/03/1990	18/10/2008	30/01/2008		Shr
1746	7318	B Basavaiah	SC	Bangalore	12/03/1952	14/09/1978	18/10/2008	30/01/2008		Rtd
1747	7319	M Muniyappa	SC	Bangalore	03/06/1954	14/09/1978	08/04/2010	30/01/2008		Shr
1748	7320	Tanuja T Savadatti	Others	Bangalore	02/12/1969	26/05/1993	18/10/2008	30/01/2008		Shr
1749	7321	D R Timmaraju	Others	Bangalore	14/01/1951	12/01/1978	18/10/2008	30/01/2008		Retd
1750	7322	M K Jagadish	Others	Bangalore	09/02/1955	16/01/1978	18/10/2008	30/01/2008		Shr
1751	7323	R Venkataramanaiah	SC	Bangalore	10/09/1955	01/01/1990	18/10/2008	30/01/2008		Shr
1752	7324	K Purandara	SC	Bangalore	01/06/1974	19/08/1993	18/10/2008	30/01/2008		Shr
1753	7325	R Shrinivasaiah	Others	Bangalore	15/09/1952	13/05/1975	18/10/2008	30/01/2008		Retd
1754	7326	Lakshamma	SC	Bangalore	24/08/1954	10/02/1977	18/10/2008	30/01/2008		Shr
1755	7327	N Narasimhappa	Others	Bangalore	06/05/1953	19/09/1977	18/10/2008	30/01/2008		Retd
1756	7328	A R Muninarayanappa	Others	Bangalore	26/07/1952	17/09/1977	18/10/2008	30/01/2008		Retd
1757	7329	R Nagendra Rao	Others	Bangalore	08/09/1950	12/04/1972	18/10/2008	30/01/2008		Retd
1758	7330	H Timmarayappa	SC	Bangalore	02/07/1956	06/10/1978	18/10/2008	30/01/2008		Shr
1759	7331	Govindaraju	SC	Bangalore	19/06/1955	14/09/1978	08/04/2010	30/01/2008		Shr
1760	7332	M Gangadharaiah	SC	Bangalore	10/08/1953	22/07/1993	18/10/2008	30/01/2008		Retd
1761	7333	C M Mugalakhod	Others	Bangalore	01/06/1952	08/07/1975	18/10/2008	30/01/2008		Retd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1762	7334	N Lakshmi	Others	Bangalore	18/10/1960	08/09/1980	18/10/2008	30/01/2008		Shr
1763	7335	Shridharmurthy	Others	Bangalore	14/03/1953	13/06/1975	18/10/2008	30/01/2008		Retd
1764	7336	K Prakash	Others	Bangalore	17/07/1956	12/01/1977	18/10/2008	30/01/2008		Shr
1765	7337	C Nagappareddy	Others	Bangalore	10/08/1950	07/04/1978	18/10/2008	30/01/2008		Retd
1766	7338	S S Hukkeri	Others	Bangalore	17/09/1958	16/05/1979	18/10/2008	30/01/2008		Shr
1767	7339	B K Nagarathna	Others	Bangalore	22/11/1976	19/07/1999	18/10/2008	30/01/2008		Shr
1768	7340	Shivamadaiah	Others	Bangalore	08/09/1951	12/09/1972	18/10/2008	30/01/2008		Retd
1769	7341	Sathyanarayana Bhat	Others	Bangalore	06/07/1956	16/05/1979	18/10/2008	30/01/2008		Shr
1770	7342	K Gavisiddaiah	Others	Bangalore	03/05/1957	16/05/1979	18/10/2008	30/01/2008		Shr
1771	7343	Shivanagowda Patil	Others	Bangalore	12/12/1957	25/09/1979	18/10/2008	30/01/2008		Shr
1772	7344	Pattarajagowda	Others	Bangalore	22/06/1974	12/11/1999	18/10/2008	30/01/2008		Shr
1773	7345	Chikkarangappa	Others	Bangalore	01/06/1955	14/09/1977	18/10/2008	30/01/2008		Shr
1774	7346	H Doddamaraiah	SC	Bangalore	12/07/1956	23/04/1983	18/10/2008	30/01/2008		Shr
1775	7347	K B Ramesh	Others	Bangalore	01/06/1954	17/03/1978	18/10/2008	30/01/2008		Shr
1776	7348	Inayath Ulla Khan	Others	Bangalore	10/05/1955	16/06/1981	18/10/2008	30/01/2008		Shr
1777	7349	Narasimhamurthy	Others	Bangalore	15/05/1953	04/05/1978	18/10/2008	30/01/2008		Retd
1778	7350	H S Ramachandra	Others	Bangalore	02/10/1950	30/09/1978	18/10/2008	30/01/2008		Retd
1779	7351	C K Vasudevamurthy	SC	Bangalore	03/01/1957	11/07/1984	18/10/2008	30/01/2008		Shr
1780	7352	B Schidanada	Others	Bangalore	09/04/1954	02/05/1975	18/10/2008	30/01/2008		Shr
1781	7353	Hanumanthappa	Others	Bangalore	01/01/1959	23/07/1979	18/10/2008	30/01/2008		Shr
1782	7354	S L Muralidhar	Others	Bangalore	18/05/1956	30/12/1982	18/10/2008	30/01/2008		Shr
1783	7355	H Srinivas	SC	Bangalore	25/07/1974	18/07/1994	18/10/2008	30/01/2008		Shr
1784	7356	H N Ramchandra	SC	Bangalore	30/07/1976	02/11/1995	18/10/2008	30/01/2008		Shr
1785	7357	Rehanapasha	Others	Bangalore	16/05/1969	10/01/2000	18/10/2008	30/01/2008		Shr
1786	7358	Girish Babu	Others	Bangalore	22/03/1977	13/03/2000	18/10/2008	30/01/2008		Shr
1787	7359	H Rajappa	SC	Bangalore	04/04/1953	01/04/1974	18/10/2008	30/01/2008		Retd
1788	7360	B V Vijayanna	Others	Bangalore	30/03/1951	03/09/1979	18/10/2008	30/01/2008		Retd
1789	7361	B G Srinivasa Prasad	Others	Bangalore	16/06/1978	27/05/2000	08/04/2010	30/01/2008		Shr
1790	7362	Mahendra	SC	Bangalore	01/06/1961	01/01/1990	18/10/2008	30/01/2008		Shr
1791	7363	C Ramalingaiah	Others	Bangalore	18/10/1958	16/05/1979	18/10/2008	30/01/2008		Shr
1792	7364	R Raghavendra	Others	Bangalore	20/07/1975	12/06/2000	08/04/2010	30/01/2008		Expired
1793	7365	L Sathyaprakash	Others	Bangalore	04/06/1974	30/06/2000	08/04/2010	30/01/2008		Shr
1794	7366	Sadashivaiah	Others	Bangalore	09/07/1952	04/07/1975	18/10/2008	30/01/2008		Retd
1795	7367	Sumangali	SC	Bangalore	28/12/1951	08/09/1976	18/10/2008	30/01/2008		Retd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1796	7368	B Chinnamma	SC	Bangalore	04/05/1954	14/09/1978	18/10/2008	30/01/2008		Shr
1797	7369	Shivanna	SC	Bangalore	01/11/1952	14/09/1978	18/10/2008	30/01/2008		Retd
1798	7370	E Kengappa	Others	Bangalore	12/08/1950	14/09/1978	18/10/2008	30/01/2008		VRS
1799	7371	H Narasappa	SC	Bangalore	10/06/1955	22/03/1976	18/10/2008	30/01/2008		Shr
1800	7372	O Ramakrishnappa	SC	Bangalore	04/12/1954	08/11/1976	18/10/2008	30/01/2008		Shr
1801	7373	Y Chandranayaka	SC	Bangalore	10/12/1953	30/03/1976	18/10/2008	30/01/2008		Retd
1802	7374	Sayed Ali Munsur	Others	Bangalore	23/04/1954	01/10/1977	18/10/2008	30/01/2008		Shr
1803	7375	U Timmappa	Others	Bangalore	06/04/1954	03/11/1978	18/10/2008	30/01/2008		Shr
1804	7376	B B Nagabhushan	Others	Belgaum	26/11/1960	18/01/1990	20/02/2008	20/02/2008		Shr
1805	7377	S H Kulakarni	Others	Belgaum	12/08/1963	20/02/1990	20/02/2008	20/02/2008		Shr
1806	7378	R Rathnamanjari	Others	Belgaum	20/06/1962	28/02/1990	20/02/2008	20/02/2008		Shr
1807	7379	Shri G K Rathnakara	Others	Belgaum	20/07/1964	22/02/1990	20/02/2008	20/02/2008		Shr
1808	7380	Smt M S Shylaja	Others	Belgaum	27/11/1962	07/03/1990	20/02/2008	20/02/2008		Shr
1809	7381	J.M.Neelamma	Others	Belgaum	05/03/1958	08/03/1990	20/02/2008	20/02/2008		Shr
1810	7382	Bramaramba Gubbi Shetty	Others	Belgaum	12/05/1963	17/05/1990	20/02/2008	20/02/2008		Shr
1811	7383	C B Dheshapande	Others	Belgaum	09/05/1956	17/05/1979	20/02/2008	20/02/2008		Shr
1812	7384	V G Karabannavara	Others	Belgaum	28/05/1955	21/05/1979	20/02/2008	20/02/2008		Shr
1813	7385	G R Ashritha	Others	Belgaum	20/07/1952	31/10/1979	20/02/2008	20/02/2008		Retd
1814	7386	M S Madhanabhavi	Others	Belgaum	02/03/1958	05/03/1982	20/02/2008	20/02/2008		Shr
1815	7387	R I Savanura	S.C	Belgaum	06/12/1956	24/09/1977	20/02/2008	20/02/2008		Shr
1816	7388	R C Hongala	Others	Belgaum	05/11/1953	11/09/1977	20/02/2008	20/02/2008		Retd
1817	7389	S B Hosamani (Thalavara)	Others	Belgaum	23/03/1951	12/09/1977	20/02/2008	20/02/2008		Retd
1818	7390	D Ramachandrappa	Others	Belgaum	01/06/1956	31/05/1980	20/02/2008	20/02/2008		Shr
1819	7391	Bhavani Bhatta	Others	Belgaum	08/07/1951	31/05/1980	20/02/2008	20/02/2008		Retd
1820	7392	Dhinamani G Hegde	Others	Belgaum	20/07/1960	01/06/1980	20/02/2008	20/02/2008		Shr
1821	7393	T R Naika	Others	Belgaum	17/08/1953	02/06/1980	20/02/2008	20/02/2008		Retd
1822	7394	Chandru P Gowda	Others	Belgaum	01/04/1959	31/03/1980	20/02/2008	20/02/2008		Shr
1823	7395	Mahbuba B Bepari	Others	Belgaum	01/06/1951	30/05/1980	20/02/2008	20/02/2008		Retd
1824	7396	A K Hanabaratti	Others	Belgaum	28/05/1950	04/06/1980	20/02/2008	20/02/2008		Retd
1825	7397	A M Naika	Others	Belgaum	07/11/1957	10/06/1980	20/02/2008	20/02/2008		Shr
1826	7398	Parameshwara R Hegde	Others	Belgaum	18/01/1955	31/05/1980	20/02/2008	20/02/2008		Shr
1827	7399	Megharaja N Naika	Others	Belgaum	06/05/1961	30/05/1980	20/02/2008	20/02/2008		Shr
1828	7400	B H Gunana	Others	Belgaum	01/06/1959	30/05/1980	20/02/2008	20/02/2008		Shr
1829	7401	D D Naika	S.C	Belgaum	16/05/1951	16/05/1972	20/02/2008	20/02/2008		Retd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1830	7402	Narayana M Naika	Others	Belgaum	09/06/1959	29/05/1980	20/02/2008	20/02/2008		Shr
1831	7403	B M Dhodmani	Others	Belgaum	01/06/1956	02/06/1980	20/02/2008	20/02/2008		Shr
1832	7404	D K Mestha	Others	Belgaum	22/07/1958	09/06/1980	20/02/2008	20/02/2008		Shr
1833	7405	M M Khana	Others	Belgaum	01/07/1958	02/06/1980	20/02/2008	20/02/2008		Shr
1834	7406	B H Gunana	Others	Belgaum	01/05/1952	30/05/1980	20/02/2008	20/02/2008		Retd
1835	7407	S S Paramanadha	Others	Belgaum	29/06/1972	31/10/1994	20/02/2008	20/02/2008		Shr
1836	7408	D G Bhatta	Others	Belgaum	26/11/1956	26/06/1980	20/02/2008	20/02/2008		Shr
1837	7409	N V Hegde	Others	Belgaum	12/03/1954	02/06/1980	20/02/2008	20/02/2008		Shr
1838	7410	Mahadheva M Naika	Others	Belgaum	15/04/1955	31/05/1980	20/02/2008	20/02/2008		Shr
1839	7411	H S Naika	Others	Belgaum	01/06/1954	07/06/1980	20/02/2008	20/02/2008		Shr
1840	7412	N N Mogere	S.C	Belgaum	01/05/1956	01/05/1980	20/02/2008	20/02/2008		Shr
1841	7413	J L Borakara	S.C	Belgaum	15/04/1958	03/06/1980	20/02/2008	20/02/2008		Shr
1842	7414	H M Baraki	Others	Belgaum	16/07/1955	30/04/1975	20/02/2008	20/02/2008		Shr
1843	7415	S S Shrishti	S.T	Belgaum	20/05/1956	24/11/1975	20/02/2008	20/02/2008		Shr
1844	7416	A K Kurane	S.C	Belgaum	01/05/1953	25/11/1975	20/02/2008	20/02/2008		Retd
1845	7417	N B Dhurgayi	S.C	Belgaum	01/05/1953	25/11/1975	20/02/2008	20/02/2008		Retd
1846	7418	N N Pateel	Others	Belgaum	09/09/1952	24/02/1978	20/02/2008	20/02/2008		Retd
1847	7419	G N Pateel	Others	Belgaum	21/06/1950	24/02/1978	20/02/2008	20/02/2008		Retd
1848	7420	T T Thodakara (Samagara)	S.C	Belgaum	01/06/1954	24/02/1978	20/02/2008	20/02/2008		Shr
1849	7421	M S Chambara	S.C	Belgaum	01/05/1955	24/02/1978	20/02/2008	20/02/2008		Shr
1850	7422	T S Sollapore	S.C	Belgaum	01/06/1951	24/02/1978	20/02/2008	20/02/2008		Retd
1851	7423	M M Mavinakatte (Navi)	Others	Belgaum	01/04/1954	24/02/1978	20/02/2008	20/02/2008		Shr
1852	7424	A G Mirajakara	Others	Belgaum	01/10/1955	24/02/1978	20/02/2008	20/02/2008		Shr
1853	7425	V P Dhurgadi	Others	Belgaum	22/08/1954	24-0-1978	20/02/2008	20/02/2008		Shr
1854	7426	T K Ayatti	Others	Belgaum	04/08/1953	24/02/1978	20/02/2008	20/02/2008		Retd
1855	7427	R Y Uppara	Others	Belgaum	13/01/1955	24/02/1978	20/02/2008	20/02/2008		Shr
1856	7428	H G Kareppanavara	S.C	Belgaum	24/04/1954	03/12/1982	20/02/2008	20/02/2008		Shr
1857	7429	Kirana Gowraiah	S.C	Belgaum	21/05/1966	31/10/1995	20/02/2008	20/02/2008		Shr
1858	7430	P T Kattimani	S.C	Belgaum	16/06/1953	16/06/1976	20/02/2008	20/02/2008		Retd
1859	7431	S I Shetagara	Others	Belgaum	01/06/1968	10/12/1987	20/02/2008	20/02/2008		Shr
1860	7432	G M Kulakarni	Others	Belgaum	01/02/1962	01/12/1986	20/02/2008	20/02/2008		Shr
1861	7433	P C Kalala	Others	Belgaum	20/05/1970	23/11/1990	20/02/2008	20/02/2008		Shr
1862	7434	N S Itagi	Others	Belgaum	15/06/1953	10/12/1986	20/02/2008	20/02/2008		Retd
1863	7435	S N Honalli	Others	Belgaum	22/07/1967	22/01/1987	20/02/2008	20/02/2008		Shr

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1864	7436	P A Hunagunda	Others	Belgaum	28/05/1955	03/07/1996	20/02/2008	20/02/2008		Shr
1865	7437	D G Mahatha	Others	Belgaum	10/07/1971	16/12/1996	20/02/2008	20/02/2008		Shr
1866	7438	D S Janadhara	Others	Belgaum	15/07/1972	16/01/1997	20/02/2008	20/02/2008		Shr
1867	7439	A S Aralikatte	Others	Belgaum	29/10/1975	25/01/1997	20/02/2008	20/02/2008		Shr
1868	7440	S S Padhagatti	S.C	Belgaum	02/06/1955	21/06/1976	20/02/2008	20/02/2008		Shr
1869	7441	H B Peerajaade	Others	Belgaum	12/04/1965	10/03/1997	20/02/2008	20/02/2008		Shr
1870	7442	A R Kolara	Others	Belgaum	22/07/1973	19/03/1997	20/02/2008	20/02/2008		Shr
1871	7443	H N Badigera	Others	Belgaum	20/07/1967	01/10/1986	20/02/2008	20/02/2008		Shr
1872	7444	N R Matadha	Others	Belgaum	01/10/1969	25/04/1997	20/02/2008	20/02/2008		Shr
1873	7445	S A Kyathannavara	S.C	Belgaum	01/06/1955	05/07/1976	20/02/2008	20/02/2008		Shr
1874	7446	S M Kambale	S.C	Belgaum	03/07/1975	16/07/1997	20/02/2008	20/02/2008		Shr
1875	7447	B R Dheshapande	Others	Belgaum	01/12/1950	04/06/1971	20/02/2008	20/02/2008		Retd
1876	7448	Viveka Shenve	Others	Belgaum	05/02/1970	21/08/1997	20/02/2008	20/02/2008		Shr
1877	7449	J V Byaliyavara	Others	Belgaum	29/05/1951	21/08/1974	20/02/2008	20/02/2008		Retd
1878	7450	S N Kanavi	Others	Belgaum	01/06/1952	22/09/1977	20/02/2008	20/02/2008		Retd
1879	7451	M M Mujibulla	Others	Belgaum	13/07/1955	19/09/1977	20/02/2008	20/02/2008		Shr
1880	7452	S T Pateel	Others	Belgaum	03/05/1951	09/03/1978	20/02/2008	20/02/2008		Retd
1881	7453	N D Thippammanavara	S.C	Belgaum	11/02/1952	24/09/1977	20/02/2008	20/02/2008		Retd
1882	7454	D G Mudhara	S.C	Belgaum	04/04/1951	24/09/1997	20/02/2008	20/02/2008		Retd
1883	7455	G N Boragi	S.C	Belgaum	01/01/1955	24/09/1977	20/02/2008	20/02/2008		Shr
1884	7456	K M Svadhi	S.C	Belgaum	09/06/1957	24/09/1977	20/02/2008	20/02/2008		Shr
1885	7457	G R Dhikshitha	Others	Belgaum	01/06/1953	23/03/1978	20/02/2008	20/02/2008		Retd
1886	7458	G H Shekha	Others	Belgaum	06/07/1954	09/03/1978	20/02/2008	20/02/2008		Shr
1887	7459	R Raghu	Others	Belgaum	15/07/1953	20/03/1978	20/02/2008	20/02/2008		Retd
1888	7460	R G Gokhale	Others	Belgaum	18/11/1955	09/03/1978	20/02/2008	20/02/2008		Shr
1889	7461	H G Naika	Others	Belgaum	28/09/1953	09/03/1978	20/02/2008	20/02/2008		Retd
1890	7462	Venkataraingaiyah	S.C	Belgaum	07/06/1954	02/08/1978	20/02/2008	20/02/2008		Shr
1891	7463	H K Eraningappa	Others	Belgaum	18/11/1950	24/07/1978	20/02/2008	20/02/2008		Retd
1892	7464	S M Shivabasappa	Others	Belgaum	18/08/1954	04-07-1978 18-06-1980	20/02/2008	20/02/2008		Shr
1893	7465	V P Kotralli	Others	Belgaum	16/10/1961	26/10/1983	20/02/2008	20/02/2008		Shr
1894	7466	V B Harihara	Others	Belgaum	20/05/1956	02/11/1984	20/02/2008	20/02/2008		Shr
1895	7467	G N Kattimani	Others	Belgaum	18/06/1967	16/09/1986	20/02/2008	20/02/2008		Shr
1896	7468	K F Ritti	Others	Belgaum	01/05/1955	13/11/1978	20/02/2008	20/02/2008		Shr

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1897	7469	Y G Malligeeri	S.T	Belgaum	01/06/1952	07/03/1994	20/02/2008	20/02/2008		Retd
1898	7470	J H Thalavara	S.T	Belgaum	08/01/1959	10/05/1993	20/02/2008	20/02/2008		Shr
1899	7471	K Y Bidari	SC	Belgaum	01/04/1966	28/10/1992	09/02/2009	28/02/2008		Shr
1900	7472	K B Marola	Others	Belgaum	23/05/1958	22/07/1985	01/04/2008	01/04/2008		Shr
1901	7473	P S kumbara	Others	Belgaum	14/12/1966	01/12/1988	01/04/2008	01/04/2008		Shr
1902	7474	Shridhevi Bhatta	Others	Belgaum	16/12/1963	22/10/1997	01/04/2008	01/04/2008		Shr
1903	7475	S N Naragunda	Others	Belgaum	01/05/1973	27/10/1997	01/04/2008	01/04/2008		Shr
1904	7476	K K Belavi	Others	Belgaum	02/06/1976	31/01/1998	01/04/2008	01/04/2008		Shr
1905	7477	Z H Mulla	Others	Belgaum	01/06/1950	14/09/1977	01/04/2008	01/04/2008		Retd
1906	7478	H T Bhasava	Others	Belgaum	20/03/1951	12/09/1977	01/04/2008	01/04/2008		Retd
1907	7479	V N Kambale	S.C	Belgaum	01-04-01951	07/02/1977	01/04/2008	01/04/2008		Retd
1908	7480	K Y Naikar	Others	Belgaum	09/09/1952	23/08/1977	01/04/2008	01/04/2008		Retd
1909	7481	L J Bhagalakote	SC	Belgaum	01/04/1956	24/09/1977	01/04/2008	01/04/2008		Shr
1910	7482	N L Aluru	Others	Belgaum	01/06/1952	21/04/1993	01/04/2008	01/04/2008		Retd
1911	7483	R L Gudigennavara	S.C	Belgaum	01/09/1954	04/02/1977	01/04/2008	01/04/2008		Shr
1912	7484	N B Emmi	Others	Belgaum	12/07/1957	30/04/1988	01/04/2008	01/04/2008		Shr
1913	7485	S V Gadadha	Others	Belgaum	01/08/1956	10/09/1979	01/04/2008	01/04/2008		Shr
1914	7486	Gurunath	Others	Gulbarga	03/06/1950	17/04/1972	03/04/2008	03/04/2008		Retd
1915	7487	Mohamed Rasheed	Others	Gulbarga	22/06/1950	17/04/1972	03/04/2008	03/04/2008		Retd
1916	7488	Arjunappa	S.C	Gulbarga	04/09/1952	06/01/1975	03/04/2008	03/04/2008		Retd
1917	7489	Shudhakar	Others	Gulbarga	20/10/1951	17/04/1972	03/04/2008	03/04/2008		Retd
1918	7490	V Subhashchandra	Others	Gulbarga	01/04/1953	25/06/1975	03/04/2008	03/04/2008		Retd
1919	7491	Yamanappa	Others	Gulbarga	12/06/1957	30/09/1977	24/06/2009	03/04/2008		Shr
1920	7492	Veerupakshappa	Others	Gulbarga	17/09/1951	28/07/1976	03/04/2008	03/04/2008		Retd
1921	7493	Tuljaram Singh	Others	Gulbarga	02/10/1954	31/01/1972	03/04/2008	03/04/2008		Shr
1922	7494	Mallikarjun	Others	Gulbarga	18/02/1952	23/04/1972	03/04/2008	03/04/2008		Retd
1923	7495	Madivalappa	S.C	Gulbarga	17/07/1952	19/04/1972	03/04/2008	03/04/2008		Retd
1924	7496	Ambaji	S.C	Gulbarga	01/09/1951	20/04/1972	03/04/2008	03/04/2008		Retd
1925	7497	Kallappa Kharatmol	S.C	Gulbarga	01/09/1952	20/01/1972	03/04/2008	03/04/2008		Retd
1926	7498	Samsha Alam	Others	Gulbarga	08/03/1970	25/04/1997	03/04/2008	03/04/2008		Shr
1927	7499	M Rudragowda	Others	Gulbarga	05/02/1952	28/01/1972	03/04/2008	03/04/2008		Retd
1928	7500	S K Malliyappa	Others	Gulbarga	28/06/1950	09/12/1972	03/04/2008	03/04/2008		Retd
1929	7501	Haleema	Others	Gulbarga	17/02/1968	27/11/1997	03/04/2008	03/04/2008		Shr
1930	7502	Amruth	S.C	Gulbarga	08/10/1955	28/09/1993	26/03/2010	03/04/2008		Shr

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1931	7503	Prabhakar	S.C	Gulbarga	01/08/1970	18/10/1993	03/04/2008	03/04/2008		Shr
1932	7504	G Venkannagowda	Others	Gulbarga	02/06/1952	28/01/1972	03/04/2008	03/04/2008		Retd
1933	7505	Abdul Khadar	Others	Gulbarga	01/01/1951	31/01/1972	03/04/2008	03/04/2008		Retd
1934	7506	M Renuka	ST	Gulbarga	01/06/1970	01/06/1998	03/04/2008	03/04/2008		Shr
1935	7507	Gousiya Begum	Others	Gulbarga	02/05/1974	03/06/1998	03/04/2008	03/04/2008		Shr
1936	7508	K Raghavendra Rao	Others	Gulbarga	29/07/1975	06/08/1998	03/04/2008	03/04/2008		Shr
1937	7509	Basavanatha Ray	Others	Gulbarga	04/12/1950	17/01/1976	03/04/2008	03/04/2008		Retd
1938	7510	K Ballappa	S.C	Gulbarga	01/01/1955	03/07/1976	03/04/2008	03/04/2008		Shr
1939	7511	M Nagappa Gudadappa	S.C	Gulbarga	12/01/1952	28/01/1972	03/04/2008	03/04/2008		Retd
1940	7512	Basanna Ningappa	Others	Gulbarga	05/02/1951	25/09/1972	03/04/2008	03/04/2008		Retd
1941	7513	P Bussappa	S.C	Gulbarga	10/07/1953	28/08/1978	03/04/2008	03/04/2008		Retd
1942	7514	Hanumantha Dhevappa	S.C	Gulbarga	01/10/1955	28/08/1978	03/04/2008	03/04/2008		Shr
1943	7515	B Mahabaleshwara	S.C	Gulbarga	21/10/1955	28/08/1978	03/04/2008	03/04/2008		Shr
1944	7516	Subhash Candra	Others	Gulbarga	10/08/1951	17/05/1978	03/04/2008	03/04/2008		Retd
1945	7517	Thriveni	Others	Gulbarga	05/06/1954	09/04/1979	03/04/2008	03/04/2008		Shr
1946	7518	S Ramachandra	S.C	Gulbarga	13/05/1952	09/04/1979	03/04/2008	03/04/2008		Retd
1947	7519	Satyanarayana	Others	Gulbarga	13/05/1955	09/04/1979	03/04/2008	03/04/2008		Shr
1948	7520	Bhimanna Dhandu	S.C	Gulbarga	10/09/1951	09/04/1979	03/04/2008	03/04/2008		Retd
1949	7521	T Narasappa	S.C	Gulbarga	11/08/1952	09/09/1979	03/04/2008	03/04/2008		Retd
1950	7522	M Basavaraj	Others	Gulbarga	24/04/1951	31/01/1972	03/04/2008	03/04/2008		Retd
1951	7523	Linganna Gowda	Others	Gulbarga	01/06/1952	28/01/1972	03/04/2008	03/04/2008		Retd
1952	7524	H J Shivarudrappa	Others	Gulbarga	07/08/1950	31/01/1972	03/04/2008	03/04/2008		Retd
1953	7525	Thajiddeen	Others	Gulbarga	30/10/1956	20/01/1978	03/04/2008	03/04/2008		Shr
1954	7526	Narasihmachar Katti	Others	Gulbarga	01/02/1953	28/10/1978	03/04/2008	03/04/2008		Retd
1955	7527	B Malleshappa	ST	Gulbarga	01/07/1967	25/10/1999	03/04/2008	03/04/2008		Shr
1956	7528	Mallikarjun	Others	Gulbarga	06/06/1971	28/10/1999	03/04/2008	03/04/2008		Shr
1957	7529	Ganapathhi Shatre	Others	Gulbarga	27/12/1951	13/08/1975	03/04/2008	03/04/2008		Retd
1958	7530	Ramappa Bharamappa	Others	Gulbarga	09/12/1953	09/04/1975	03/04/2008	03/04/2008		Retd
1959	7531	M P Suravana	Others	Gulbarga	08/03/1972	03/02/1999	03/04/2008	03/04/2008		Shr
1960	7532	Shivaraj	Others	Gulbarga	08/02/1976	24/01/2000	03/04/2008	03/04/2008		Shr
1961	7533	Lakshmana Vajrappa	S.C	Gulbarga	19/09/1953	26/03/1976	03/04/2008	03/04/2008		Retd
1962	7534	D Venkatesh	S.C	Gulbarga	10/12/1952	16/06/1976	03/04/2008	03/04/2008		Retd
1963	7535	Prakash Amlappa	S.C	Gulbarga	23/07/1973	19/06/2000	03/04/2008	03/04/2008		Shr
1964	7536	S Ravi	S.C	Gulbarga	12/06/1972	12/07/2000	03/04/2008	03/04/2008		Shr

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1965	7537	Suryakanth Kalashappa	S.C	Gulbarga	06/06/1969	05/09/2000	22/05/2009	03/04/2008		Shr
1966	7538	H Prabhakar Gowda	Others	Gulbarga	20/07/1975	20/09/2000	03/04/2008	03/04/2008		Shr
1967	7539	Narayana	S.C	Gulbarga	18/12/1951	08/09/1975	03/04/2008	03/04/2008		Retd
1968	7540	Pumu Rathod	S.C	Gulbarga	01/02/1953	15/03/1976	03/04/2008	03/04/2008		Retd
1969	7541	Javeedh Ikbai	Others	Gulbarga	20/04/1950	19/10/1970	03/04/2008	03/04/2008		Retd
1970	7542	Dhanya Kumar	Others	Gulbarga	11/05/1950	30/12/1971	03/04/2008	03/04/2008		Retd
1971	7543	Raghurao	Others	Gulbarga	01/07/1955	05/05/1972	03/04/2008	03/04/2008		Shr
1972	7544	Channamallappa	Others	Gulbarga	05/04/1978	22/09/2000	03/04/2008	03/04/2008		Shr
1973	7545	Khadar Sab	Others	Gulbarga	10/03/1951	12/09/1972	03/04/2008	03/04/2008		Retd
1974	7546	S M Pateel	Others	Gulbarga	04/04/1951	21/09/1972	03/04/2008	03/04/2008		Retd
1975	7547	D Palakshappa	Others	Gulbarga	014-07-1950	18/09/1972	03/04/2008	03/04/2008		Retd
1976	7548	S Sharadha	S.C	Gulbarga	01/08/1973	08/06/1994	03/04/2008	03/04/2008		Shr
1977	7549	Seenaiiah	Others	Gulbarga	02/01/1952	04/03/1972	03/04/2008	03/04/2008		Retd
1978	7550	M Prathibha	Others	Gulbarga	01/07/1979	03/11/2000	03/04/2008	03/04/2008		Shr
1979	7551	P Ulgaiah	S.C	Gulbarga	10/05/1957	01/01/1979	03/04/2008	03/04/2008		Shr
1980	7552	N A Anjaneyalu	S.C	Gulbarga	14/05/1952	09/04/1979	03/04/2008	03/04/2008		Retd
1981	7553	P Govindappa	Others	Gulbarga	05/05/1954	09/04/1975	03/04/2008	03/04/2008		Shr
1982	7554	J Sudhakar	Others	Gulbarga	10/01/1958	09/04/1979	03/04/2008	03/04/2008		Shr
1983	7555	Hanumappa Gowrappa	S.C	Gulbarga	08/04/1950	28/01/1972	03/04/2008	03/04/2008		Retd
1984	7556	Basappa	Others	Gulbarga	10/08/1951	01/02/1972	03/04/2008	03/04/2008		Retd
1985	7557	Raghavendrachar	Others	Gulbarga	01/08/1977	29/01/2001	03/04/2008	03/04/2008		Shr
1986	7558	Mohammdh Jiyavuddeen	Others	Gulbarga	26/07/1974	28/12/2001	03/04/2008	03/04/2008		Shr
1987	7559	Anantha Nadigar	Others	Gulbarga	07/07/1950	12/09/1972	03/04/2008	03/04/2008		Retd
1988	7560	O M Mallikarjunaiah	Others	Gulbarga	01/07/1951	12/09/1972	03/04/2008	03/04/2008		Retd
1989	7561	Ravijadh Dhikshith	Others	Gulbarga	23/10/1972	17/04/2001	03/04/2008	03/04/2008		Shr
1990	7562	Raju Venkaiah	S.C	Gulbarga	01/11/1979	30/05/2001	03/04/2008	03/04/2008		Shr
1991	7563	Mallikarjun Janekal	Others	Gulbarga	01/06/1958	24/11/1979	03/04/2008	03/04/2008		Shr
1992	7564	Suresh Kulakarni	Others	Gulbarga	14/01/1955	26/11/1979	03/04/2008	03/04/2008		Shr
1993	7565	Shripadh Dhikshith	Others	Gulbarga	01/06/1959	27/11/1987	03/04/2008	03/04/2008		Shr
1994	7566	K M gurubasavaraj	Others	Gulbarga	05/07/1977	29/08/2001	03/04/2008	03/04/2008		Shr
1995	7567	Ishwarappa Talluru	Others	Gulbarga	02/07/1951	28/01/1972	03/04/2008	03/04/2008		Retd
1996	7568	Shrinivas Rao	Others	Gulbarga	15/03/1951	31/01/1972	03/04/2008	03/04/2008		Retd
1997	7569	G Hanumanthappa	S.C	Gulbarga	03/11/1953	15/03/1976	03/04/2008	03/04/2008		Retd
1998	7570	Raghavendra Pathar	Others	Gulbarga	21/06/1954	08/01/1976	03/04/2008	03/04/2008		Shr

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
1999	7571	Sheela bayi	Others	Gulbarga	07/12/1956	06/01/1976	03/04/2008	03/04/2008		Shr
2000	7572	Mohammadh	Others	Gulbarga	11/06/1950	20/01/1975	03/04/2008	03/04/2008		Retd
2001	7573	Kashinaath	S.C	Gulbarga	10/11/1952	15/06/1976	03/04/2008	03/04/2008		Retd
2002	7574	Mallappa Ningappa	Others	Gulbarga	12/03/1955	15/03/1976	03/04/2008	03/04/2008		Shr
2003	7575	Bhagavan Krishnappa	Others	Gulbarga	01/01/1956	15/03/1976	03/04/2008	03/04/2008		Shr
2004	7576	Namadheva Nimbale	S.C	Gulbarga	05/06/1953	15/03/1976	03/04/2008	03/04/2008		Retd
2005	7577	Shamarao	S.C	Gulbarga	10/06/1952	15/03/1976	03/04/2008	03/04/2008		Retd
2006	7578	Rajkumar Siddappa	S.T	Gulbarga	20/05/1950	25/09/1972	03/04/2008	03/04/2008		Retd
2007	7579	Mallappa Chandrappa	Others	Gulbarga	-	-	03/04/2008	03/04/2008		Retd
2008	7580	Hanumagowda	Others	Gulbarga	01/08/1951	29/09/1972	03/04/2008	03/04/2008		Retd
2009	7581	Shankarappa Maragappa	S.C	Gulbarga	01/01/1952	24/11/1972	03/04/2008	03/04/2008		Retd
2010	7582	Bhimaraya Shivaraya	Others	Gulbarga	15/04/1950	25/09/1972	03/04/2008	03/04/2008		Retd
2011	7583	K Vijayakumar	SC	Gulbarga	14/06/1970	20/12/2001	03/04/2008	03/04/2008		Shr
2012	7584	K Gurubasavaraj	Others	Gulbarga	21/07/1974	31/01/2002	03/04/2008	03/04/2008		Shr
2013	7585	Rajesh Matuthirao	Others	Gulbarga	02/02/1977	02/02/2002	03/04/2008	03/04/2008		Shr
2014	7586	Shrinivas Maruthi	Others	Gulbarga	05/06/1978	07/02/2002	03/04/2008	03/04/2008		Shr
2015	7587	M Basavaraj	S.C	Gulbarga	01/06/1975	18/02/2002	03/04/2009	03/04/2008		Shr
2016	7588	Veena Krishnarao	Others	Gulbarga	27/04/1975	19/03/2002	03/04/2008	03/04/2008		Shr
2017	7589	H Honnamma	S.C	Gulbarga	01/06/1974	11/01/2002	03/04/2008	03/04/2008		Shr
2018	7590	A D Amaravadiga	Others	Belgaum	23/06/1973	02/02/1944	25/08/2008	25/08/2008		Shr
2019	7591	N A Pateel	Others	Belgaum	01/06/1955	25/08/1977	25/08/2008	25/08/2008		Shr
2020	7592	N A Pateel (Hiremela)	Others	Belgaum	01/05/1955	25/08/1977	25/08/2008	25/08/2008		Shr
2021	7593	K H Bagalakota	Others	Belgaum	01/07/1954	19/09/1977	25/08/2008	25/08/2008		Shr
2022	7594	A T Pateel	Others	Belgaum	01/04/1956	24/02/1978	25/08/2008	25/08/2008		Shr
2023	7595	K F Subanji	Others	Belgaum	04/11/1955	22/02/1978	25/08/2008	25/08/2008		Shr
2024	7596	K Hosamata	Others	Belgaum	08/11/1955	01/06/1979	25/08/2008	25/08/2008		Shr
2025	7597	S N Pandra	Others	Belgaum	01/06/1955	07/03/1994	25/08/2008	25/08/2008		Shr
2026	7598	A B Shettar	Others	Belgaum	01/01/1954	18/06/1999	25/08/2008	25/08/2008		Retd
2027	7599	M S Pateel	Others	Belgaum	03/05/1953	04/03/1994	25/08/2008	25/08/2008		Retd
2028	7600	C S Bhangi	Others	Belgaum	20/07/1964	01/04/1991	25/08/2008	25/08/2008		Shr
2029	7601	B S Koppada	Others	Belgaum	01/04/1955	18/04/1993	25/08/2008	25/08/2008		Shr
2030	7602	N R Mudhnala	Others	Belgaum	04/03/1960	07/06/1993	25/08/2008	25/08/2008		Shr
2031	7603	V S Nandihalla	Others	Belgaum	01/06/1954	24/02/1978	25/08/2008	25/08/2008		Shr
2032	7604	R G Shivabasannavara	Others	Belgaum	01/03/1955	24/02/1975	25/08/2008	25/08/2008		Shr

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
2033	7605	B R Pateel	Others	Belgaum	20/10/1953	07/01/1977	25/08/2008	25/08/2008		Retd
2034	7606	S R Kallammanavara	SC	Belgaum	01/03/1951	24/02/1976	25/08/2008	25/08/2008		Retd
2035	7607	S B Kodalagi	ST	Belgaum	20/07/1975	18/11/1995	25/08/2008	25/08/2008		Shr
2036	7608	Mylarappa	SC	Bangalore	10/10/1953	10/12/1986	16/01/2012	18/10/2008		Shr
2037	7609	S.Hanumanthrayappa	ST	Bangalore	1/06/1964	14/12/1989	08/04/2010	18/10/2008		Shr
2038	7610	S M Hulagammanavar	Others	Bangalore	22/05/1955	22/01/1977	18/10/2008	18/10/2008		Shr
2039	7611	M Shanmukha	Others	Bangalore	09/03/1956	22/01/1971	18/10/2008	18/10/2008		Shr
2040	7612	H S Ramanna	Others	Bangalore	20/03/1954	09/04/1979	18/10/2008	18/10/2008		Shr
2041	7613	B M Shivalingaiah	Others	Bangalore	10/12/1950	20/09/1971	18/10/2008	18/10/2008		Retd
2042	7614	B S Thontadarya	Others	Bangalore	11/04/1951	20/09/1971	18/10/2008	18/10/2008		Retd
2043	7615	Thimmalingaiah	SC	Bangalore	01/02/1953	14/09/1978	18/10/2008	18/10/2008		Retd
2044	7616	V Rangamma	ST	Bangalore	01/06/1964	21/10/1988	18/10/2008	18/10/2008		Shr
2045	7617	B K Subramanya	Others	Bangalore	11/08/1953	20/11/1974	18/10/2008	18/10/2008		Retd
2046	7618	J V Karjagi	Others	Bangalore	27/05/1951	28/02/1972	18/10/2008	18/10/2008		Retd
2047	7619	Suma .S.Jhoshi	Others	Bangalore	17/02/1980	03/11/2000	18/10/2008	18/10/2008		Shr
2048	7620	Abdul Rasheed	Others	Bangalore	01/04/1954	31/05/1978	18/10/2008	18/10/2008		Shr
2049	7621	G Mahamadh Khasim	Others	Bangalore	09/06/1953	10/08/1978	18/10/2008	18/10/2008		Retd
2050	7622	B K Nagarajappa	Others	Bangalore	08/02/1951	20/09/1971	18/10/2008	18/10/2008		Retd
2051	7623	B M Jagadish	Others	Bangalore	08/05/1952	20/09/1971	18/10/2008	18/10/2008		Retd
2052	7624	N Lokeshappa	Others	Bangalore	08/06/1951	20/09/1971	18/10/2008	18/10/2008		Retd
2053	7625	K Shivanna Shastri	Others	Bangalore	05/07/1951	05/09/1972	08/04/2010	18/10/2008		Retd
2054	7626	D Prabhakara	Others	Bangalore	05/03/1952	03/07/1975	08/04/2010	18/10/2008		Retd
2055	7627	Thimmappa	SC	Bangalore	11/09/1952	13/05/1975	08/04/2010	18/10/2008		Retd
2056	7628	C Muniswamaiah	ST	Bangalore	05/04/1955	03/07/1975	08/04/2010	18/10/2008		Shr
2057	7629	S Madhu	SC	Bangalore	08/04/1953	14/09/1978	08/04/2010	18/10/2008		Retd
2058	7630	L Shankaradev	SC	Bangalore	26/06/1952	14/09/1978	08/04/2010	18/10/2008		Retd
2059	7631	R Puttaveeraiah	SC	Bangalore	24/02/1952	14/09/1978	08/04/2010	18/10/2008		Retd
2060	7632	H S Sahukaiah	SC	Bangalore	17/03/1953	14/09/1978	08/04/2010	18/10/2008		Retd
2061	7633	Dhanapalaraju	SC	Bangalore	15/08/1952	14/09/1978	08/04/2010	18/10/2008		Retd
2062	7634	M Shivaprakash	SC	Bangalore	25/11/1951	02/12/1977	08/04/2010	18/10/2008		Retd
2063	7635	Abbigere Gururaj	SC	Bangalore	10/12/1954	14/09/1978	08/04/2010	18/10/2008		Shr
2064	7636	K Gaithry	Others	Bangalore	28/07/1960	28/06/1985	08/04/2010	18/10/2008		Shr
2065	7637	D Gudiyiah	SC	Bangalore	08/06/1953	14/09/1978	08/04/2010	18/10/2008		Retd
2066	7638	Nagamma	Others	Bangalore	13/09/1951	14/09/1978	08/04/2010	18/10/2008		Retd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
2067	7639	Thimmappa	ST	Bangalore	10/07/1964	23/04/1990	08/04/2010	18/10/2008		Shr
2068	7640	Srirama	Others	Bangalore	28/04/1957	14/09/1978	08/04/2010	18/10/2008		Shr
2069	7641	B Hombaiah	SC	Bangalore	10/05/1953	14/09/1978	08/04/2010	18/10/2008		VRS
2070	7642	S N Ramakrishnaiah	Others	Bangalore	14/08/1950	06/09/1972	08/04/2010	18/10/2008		Retd
2071	7643	S Siddaiah	Others	Bangalore	06/04/1951	08/09/1972	08/04/2010	18/10/2008		Retd
2072	7644	K Ashwathanarayana	SC	Bangalore	11/02/1968	10/07/1986	08/04/2010	18/10/2008		Shr
2073	7645	S Gopalakrishna	Others	Bangalore	12/09/1951	14/09/1972	08/04/2010	18/10/2008		Retd
2074	7646	R T Venkatesh	Others	Bangalore	16/01/1951	14/09/1972	08/04/2010	18/10/2008		Retd
2075	7647	Aseepha Banu	Others	Bangalore	27/07/1954	04/11/1978	08/04/2010	18/10/2008		Shr
2076	7648	Doddaveeraiahgowda	Others	Bangalore	18/01/1951	18/06/1973	08/04/2010	18/10/2008		Retd
2077	7649	Ramesh Kalmanigi	Others	Bangalore	15/11/1950		08/04/2010	18/10/2008		Retd
2078	7650	S Shivanna	Others	Bangalore	04/10/1954	16/06/1975	08/04/2010	18/10/2008		Shr
2079	7651	k Narasimhamurthy	SC	Bangalore	04/07/1962	25/04/1990	08/04/2010	18/10/2008		Shr
2080	7652	B S Chandraiah	Others	Bangalore	20/07/1958	28/12/1979	08/04/2010	18/10/2008		Shr
2081	7653	S Narasimhaiah	Others	Bangalore	02/06/1954	04/11/1983	08/04/2010	18/10/2008		Shr
2082	7654	Narendrababu	Others	Bangalore	17/01/1951	25/08/1975	08/04/2010	18/10/2008		Retd
2083	7655	K Venkatesh	Others	Bangalore	22/05/1961	18/05/1984	08/04/2010	18/10/2008		Shr
2084	7656	K S Manjunath	Others	Bangalore	01/04/1958	10/10/1985	08/04/2010	18/10/2008		Shr
2085	7657	M D Kodigowda	Others	Bangalore	03/01/1954	30/06/1979	08/04/2010	18/10/2008		Retd
2086	7658	B S Chandrashekhar	Others	Bangalore	25/04/1953	09/11/1978	08/04/2010	18/10/2008		Retd
2087	7659	N J Nagarajappa	Others	Bangalore	26/05/1968	01/06/2001	14/10/2010	18/10/2008		Shr
2088	7660	K Manjunath (Manjappa)	SC	Bangalore	15/03/1952	22/11/1976	08/04/2010	18/10/2008		Retd
2089	7661	A Thippeswamy	ST	Bangalore	01/06/1964	25/05/1988	08/04/2010	18/10/2008		Shr
2090	7662	Sarojamma	Others	Bangalore	10/04/1964	07/08/1986	08/04/2010	18/10/2008		Shr
2091	7663	K Komala	Others	Bangalore	13/11/1965	21/05/2001	08/04/2010	18/10/2008		Shr
2092	7664	Y E Rajeshwari	Others	Bangalore	23/06/1980	23/05/2001	08/04/2010	18/10/2008		Shr
2093	7665	B S Dhoddasiddamma	SC	Bangalore	08/12/1952	14/09/1978	08/04/2010	18/10/2008		Retd
2094	7666	G Santhosh Kumar	Others	Bangalore	20/07/1980	03/09/2001	08/04/2010	18/10/2008		Shr
2095	7667	H Dhayakara	SC	Bangalore	03/11/1950	14/09/1978	08/04/2010	18/10/2008		Retd
2096	7668	P N Subramanya	Others	Bangalore	03/11/1958	14/09/1978	08/04/2010	18/10/2008		Shr
2097	7669	A C Ramachandraiah	SC	Bangalore	05/06/1955	14/09/1978	08/04/2010	18/10/2008		Shr
2098	7670	M S Raveendranath	Others	Bangalore	16/01/1958	28/12/1982	08/04/2010	18/10/2008		Shr
2099	7671	N R Manjula	Others	Bangalore	06/02/1958	22/12/1982	08/04/2010	18/10/2008		Shr
2100	7672	M B Basavarajaiah	SC	Bangalore	08/06/1957	14/01/1980	08/04/2010	18/10/2008		Shr

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
2101	7673	K B Jayappa	Others	Bangalore	15/08/1956	24/02/1982	08/04/2010	18/10/2008		Shr
2102	7674	V Shrinivasaiah	Others	Bangalore	15/04/1956	08/06/1983	08/04/2010	18/10/2008		Shr
2103	7675	Rajanna	Others	Bangalore	10/01/1954	14/11/1979	08/04/2010	18/10/2008		Retd
2104	7676	R Govindaraju	Others	Bangalore	28/08/1962	11/04/1988	08/04/2010	18/10/2008		Shr
2105	7677	G M Sannamuddaiah	Others	Bangalore	01/06/1957	21/01/1984	08/04/2010	18/10/2008		Shr
2106	7678	R Lava	Others	Bangalore	06/05/1952	09/04/1984	08/04/2010	18/10/2008		Retd
2107	7679	K Ramachandrappa	Others	Bangalore	19/05/1951	13/06/1973	08/04/2010	18/10/2008		Retd
2108	7680	D N Varadaraju	SC	Bangalore	20/12/1974	18/10/1993	08/04/2010	18/10/2008		Shr
2109	7681	Amas Vijayakumar	Others	Bangalore	20/10/1952	13/06/1973	08/04/2010	18/10/2008		Retd
2110	7682	H Ramaiah	Others	Bangalore	08/12/1954	02/07/1975	08/04/2010	18/10/2008		Shr
2111	7683	S K Nanjundappa	Others	Bangalore	01/06/1953	30/06/1975	08/04/2010	18/10/2008		Retd
2112	7684	Chinthamani	Others	Bangalore	13/09/1953	03/07/1975	08/04/2010	18/10/2008		Retd
2113	7685	Jnana Shivanandha	Others	Bangalore	03/12/1952	03/07/1975	08/04/2010	18/10/2008		Retd
2114	7686	C N Doreswamy	SC	Bangalore	01/05/1975	07/09/1994	08/04/2010	18/10/2008		Shr
2115	7687	Y Ravi	SC	Bangalore	09/07/1978	21/03/2002	08/04/2010	18/10/2008		Shr
2116	7688	K Syed Ahamad	Others	Bangalore	23/07/1951	09/10/1978	08/04/2010	18/10/2008		Retd
2117	7689	Pavithra pushparathnavali	Others	Bangalore	07/08/1951	08/12/1978	08/04/2010	18/10/2008		Retd
2118	7690	M L Rajagopal	Others	Bangalore	12/11/1951	01/02/1979	08/04/2010	18/10/2008		Retd
2119	7691	M R Krishnamurthi	Others	Bangalore	23/08/1951	18/12/1972	08/04/2010	18/10/2008		Retd
2120	7692	Sharanappa Sunagar	Others	Bangalore	01/03/1951	13/05/1975	08/04/2010	18/10/2008		Retd
2121	7693	S Narayanappa	Others	Bangalore	05/10/1955	13/05/1975	08/04/2010	18/10/2008		Shr
2122	7694	P.Haladappa	Others	Bangalore	09/03/1959	11/08/1978	18/10/2008	18/10/2008		Shr
2123	7695	S Mahadhevaiah	Others	Bangalore	10/04/1953	15/03/1975	08/04/2010	18/10/2008		Retd
2124	7696	G Prakash	Others	Bangalore	27/12/1962	01/06/1985	16/11/2010	18/10/2008		Shr
2125	7697	S A Prasad	Others	Bangalore	02/12/1974	09/01/2002	08/04/2010	18/10/2008		Shr
2126	7698	L Muralidar	Others	Bangalore	01/04/1972	28/02/2002	08/04/2010	18/10/2008		Shr
2127	7699	B S Venkatachalapathi	SC	Bangalore	01/06/1979	29/05/2002	08/04/2010	18/10/2008		Shr
2128	7700	S Nagarajarao	Others	Bangalore	17/07/1951	25/02/1972	08/04/2010	18/10/2008		Retd
2129	7701	B K Chandramouleshwara	Others	Bangalore	20/08/1963	07-12-1999 03-07-2002	08/04/2010	18/10/2008		Shr
2130	7702	G V Thulasi	Others	Bangalore	18/09/1977	04/07/2002	08/04/2010	18/10/2008		Shr
2131	7703	Thimmakka	Others	Bangalore	10/01/1955	22/12/1982	08/04/2010	18/10/2008		Shr
2132	7704	K Arundhathi	Others	Bangalore	20/07/1970	17/08/2002	08/04/2010	18/10/2008		Shr
2133	7705	Y R Shashikala	Others	Bangalore	01/09/1972	14/05/2001	14/10/2010	18/10/2008		Shr

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
2134	7706	B M Mohan	Others	Bangalore	10/06/1965	29/03/1984	08/04/2010	18/10/2008		Shr
2135	7707	Sifgatulla	Others	Bangalore	05/04/1970	27/03/2002	16/11/2010	18/10/2008		Shr
2136	7708	Bailavenkatappa	SC	Bangalore	01/06/1959	31/12/2007	16/11/2010	18/10/2008		Shr
2137	7709	G.Surendra Murthi	Others	Bangalore	11/01/1976	24/4/2003	16/11/2010	18/10/2008		Shr
2138	7710	Puttabairiah	Others	Bangalore	22/07/1956	16/05/1979	16/11/2010	18/10/2008		Shr
2139	7711	H N Mallikarjunaswamy	Others	Bangalore	23/11/1959	10/11/1989	16/11/2010	31/10/2008		Shr
2140	7712	K R Nagaraju	SC	Bangalore	17/08/1972	28/04/2003	16/11/2010	31/10/2008		Shr
2141	7713	N Basavaraju Mallappa	Others	Gulbarga	03/07/1974	18/11/2003	18/11/2008	18/11/2008		Shr
2142	7714	R Raghu	Others	Bangalore	15/07/1953	20/03/1978	24/11/2008	24/11/2008		Retd
2143	7715	D S Kuruvatti	Others	Bangalore	20/05/1959	18/08/1979	16/11/2010	30/11/2008		Shr
2144	7716	M G Vasanthakumar	SC	Bangalore	26/05/1978	07/07/2003	16/11/2010	30/11/2008		Shr
2145	7717	B S Narayanamurthy	SC	Bangalore	03/05/1955	13/06/1975	16/11/2010	30/11/2008		Shr
2146	7718	B Ananthashankar	SC	Bangalore	02/03/1968	19/04/1990	16/11/2010	30/11/2008		Shr
2147	7719	S Soubhagya	Others	Bangalore	18/04/1964	19/10/1984	16/11/2010	31/12/2008		Shr
2148	7720	H R Ramakrishnamurthi	Others	Bangalore	06/01/1957	02/07/1980	16/11/2010	31/12/2008		Shr
2149	7721	H M Bommaiah	Others	Bangalore	23/04/1953	13/03/1978	16/11/2010	31/12/2008		Retd
2150	7722	Parameshwar	Others	Bangalore	05/02/1951	28/12/1979	16/11/2010	31/12/2008		Retd
2151	7723	Siddaiah	Others	Bangalore	09/03/1953	05/07/1975	16/11/2010	31/12/2008		Retd
2152	7724	Manjula Shankara Bhajanthri	Others	Bangalore	05/05/1975	27/09/2003	16/11/2010	12/01/2009		Shr
2153	7725	S Ranganathaiah	Others	Bangalore	02/01/1951	05/07/1975	16/11/2010	31/01/2009		Retd
2154	7726	Hanumanthappa	Others	Gulbarga	12/03/1951	28/01/1972	31/01/20010	31/01/2009		Retd
2155	7727	S Narayanappa	Others	Bangalore	06/05/1952	07/07/1975	16/11/2010	31/01/2009		Retd
2156	7728	R Sathyanarayarao	Others	Bangalore	21/01/1954	03/07/1975	16/11/2010	31/01/2009		Retd
2157	7729	H.Viswanath	Others	Gulbarga	1/6/1978	29/11/2002	31/1/2009	31/01/2009		Shr
2158	7730	U Nagaraj	Others	Gulbarga	5/8/1979	23/12/2002	31.01.2009	31/01/2009		Shr
2159	7731	T D Purushottama	Others	Bangalore	03/10/1956	27/01/1984	31.01.2009	31/01/2009		Shr
2160	7732	Siphiya Sulthana	Others	Gulbarga	01/01/1962	01/04/1982	31/01/2009	31/01/2009		Shr
2161	7733	Ramesh Vaman Rao	Others	Gulbarga	30/09/1962	094-1984	31/01/2009	31/01/2009		Shr
2162	7734	Shivashankar	SC	Gulbarga	01/07/1964	31/05/2002	31/01/2009	31/01/2009		Shr
2163	7735	V Renuka	SC	Gulbarga	18/06/1973	07/04/2003	31/01/2009	31/01/2009		Shr
2164	7736	Balaram Kattimani	SC	Gulbarga	15/05/1971	09/04/2003	31/01/2009	31/01/2009		Shr
2165	7737	Mallikarjun	ST	Bangalore	06/06/1971	28-10-1999 26-02-2003	16/11/2010	31/01/2009		Shr
2166	7738	Shakunthala	SC	Gulbarga	02/05/1973	03/11/2003	24/06/2009	31/01/2009		Shr

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
2167	7739	Ravindra Dhama	SC	Gulbarga	27/05/1973	18/11/2003	24/06/2009	31/01/2009		Shr
2168	7740	Prem Singh Guddupowar	SC	Gulbarga	01/06/1970	24/06/2003	31/01/2009	31/01/2009		Shr
2169	7741	Bhimanna Gundappa	Others	Gulbarga	01/08/1974	24/06/2003	31/01/2009	31/01/2009		Shr
2170	7742	Shivakumar	Others	Gulbarga	22/07/1975	01/12/2003	24/06/2009	31/01/2009		Shr
2171	7743	Jagannatha Muddanna	Others	Gulbarga	01/10/1975	19/09/2002	26/03/2009	31/01/2009		Shr
2172	7744	Aramane Sudha	Others	Gulbarga	22/03/1977	30/06/2003	31/01/2009	31/01/2009		Shr
2173	7745	Sangaiah Thirthaiah	Others	Gulbarga	01/06/1977	19/03/2003	31/01/2009	31/01/2009		Shr
2174	7746	Anil Kumar	Others	Gulbarga	01/06/1977	19/03/2003	31/01/2009	31/01/2009		Shr
2175	7747	Chandrashekhar	ST	Gulbarga	1/6/1956	15/12/1979	24/6/2009	31/01/2009		Shr
2176	7748	Amaresh Biradhar	Others	Gulbarga	11/06/1978	19/09/2002	31/01/2009	31/01/2009		Shr
2177	7749	M D Babar Ali	Others	Gulbarga	1/6/1956	7/11/1978	26/03/2010	31/01/2009		Shr
2178	7750	G Majula	Others	Bangalore	06/12/1979	30/12/2002	16/11/2009	31/01/2009		Shr
2179	7751	Jayashree	Others	Gulbarga	01/06/1980	28/09/2002	31/01/2009	31/01/2009		Shr
2180	7752	Sangamesh	Others	Gulbarga	23/04/1981	11/12/2003	31/01/2009	31/01/2009		Shr
2181	7753	S Ajithkumar Rai	Others	Bangalore	02/06/1982	03/12/2002	16/11/2009	31/01/2009		Shr
2182	7754	S Shrinivas	Others	Belgaum	09/03/1951	03/09/1979	09/02/2009	09/02/2009		Retd
2183	7755	Vittal R Malakapura (Kalala)	Others	Belgaum	01/06/1953	24/02/1978	09/02/2009	09/02/2009		Retd
2184	7756	B G Madihalla	Others	Belgaum	09/05/1952	24/02/1978	09/02/2009	09/02/2009		Retd
2185	7757	V S Kndapura	Others	Belgaum	12/12/1953	22/09/1977	09/02/2009	09/02/2009		Retd
2186	7758	K Y Bidari	SC	Belgaum	01/04/1966	28/10/1992	09/02/2009	09/02/2009		Shr
2187	7759	T S Muragoda	SC	Belgaum	01/06/1951	25/02/1976	09/02/2009	09/02/2009		Rtd
2188	7760	R B Samagara	SC	Belgaum	01/06/1953	29/12/1976	09/02/2009	09/02/2009		Rtd
2189	7761	Y B Bhajanthri	SC	Belgaum	05/04/1957	05/09/1977	09/02/2009	09/02/2009		Shr
2190	7762	A B Kulakarni	Others	Belgaum	05/02/1952	17/09/1977	09/02/2009	09/02/2009		Rtd

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
2191	7763	k T Kambale	SC	Belgaum	10/05/1953	19/09/1977	09/02/2009	09/02/2009		Rtd
2192	7764	A S Ramarao	Others	Belgaum	07/03/1953	17/09/1977	09/02/2009	09/02/2009		Rtd
2193	7765	A S Kadagowdara	Others	Belgaum	01/06/1951	19/09/1977	09/02/2009	09/02/2009		Rtd
2194	7766	A M Killedar	Others	Belgaum	11/05/1953	13/09/1977	09/02/2009	09/02/2009		Rtd
2195	7767	N I Maane	SC	Belgaum	01/03/1951	24/09/1977	09/02/2009	09/02/2009		Rtd
2196	7768	S C Gangapura (Karidyamannavara)	Others	Belgaum	01/06/1952	22/09/1977	09/02/2009	09/02/2009		Rtd
2197	7769	R G Badigeri	Others	Belgaum	01/06/1954	22/09/1977	09/02/2009	09/02/2009		Shr
2198	7770	S D Jhadavale	Others	Belgaum	01/06/1953	14/09/1977	09/02/2009	09/02/2009		Rtd
2199	7771	N C Kadakola	Others	Belgaum	01/09/1954	16/09/1977	09/02/2009	09/02/2009		Rtd
2200	7772	V R Bhagoji	Others	Belgaum	02/02/1955	14/07/1977	09/02/2009	09/02/2009		Rtd
2201	7773	C N Pothadara	Others	Belgaum	02/11/1952	22/09/1977	09/02/2009	09/02/2009		Rtd
2202	7774	S T Karibhimagola	SC	Belgaum	01/06/1953	16/01/1978	09/02/2009	09/02/2009		Rtd
2203	7775	R M Thadasalura	Others	Belgaum	21/06/1957	19/09/1977	09/02/2009	09/02/2009		Shr
2204	7776	C H Chulaki	Others	Belgaum	30/10/1952	16/01/1978	09/02/2009	09/02/2009		Retd
2205	7777	G G Thalavara	Others	Belgaum	01/06/1951	18/01/1978	09/02/2009	09/02/2009		Retd
2206	7778	M B Bhimannavara	SC	Belgaum	01/06/1955	19/01/1978	09/02/2009	09/02/2009		Shr
2207	7779	V S Hiremeta	Others	Belgaum	08/07/1952	27/12/1975	09/02/2009	09/02/2009		Retd
2208	7780	R S Madhagunaki	ST	Belgaum	09/09/1959	04/11/1983	09/02/2009	09/02/2009		Shr
2209	7781	R G Mahendrakara	Others	Belgaum	22/07/1952	01/05/1978	20/02/2009	20/02/2009		Retd
2210	7782	K N Sujatha	SC	Bangalore	06/01/1973	20/06/1991	16/11/2010	28/02/2009		Shr
2211	7783	A V Srinivasalunaidu	ST	Bangalore	02/04/1967	28/11/1985	16/11/2010	28/02/2009		Shr
2212	7784	S L Rathnamma	Others	Bangalore	06/07/1958	19/03/2003	16/11/2010	28/02/2009		Shr
2213	7785	V Jayaramappa	Others	Bangalore	01/06/1956	12/09/1977	16/11/2010	28/02/2009		Shr

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
2214	7786	S Muniramaiah	Others	Bangalore	04/06/1955	17/01/1978	16/11/2010	28/02/2009		Shr
2215	7787	Umaramanaiah	SC	Bangalore	01/06/1961	21/11/1986	16/11/2010	31/03/2009		Shr
2216	7788	Vishwanath	Others	Bangalore	05/06/1955	08/05/1978	16/11/2010	31/03/2009		Shr
2217	7789	Doddaiah	Others	Bangalore	25/11/1954	26/02/1994	16/11/2010	31/03/2009		Shr
2218	7790	D Shanthamma	Others	Bangalore	09/06/1954		16/11/2010	31/03/2009		Shr
2219	7791	N Shadakshari	Others	Bangalore	08/09/1975	30/06/2003	16/11/2010	30/04/2009		Shr
2220	7792	P S Nagendra Rao	Others	Bangalore	03/05/1955	01/01/1979	16/11/2010	30/04/2009		Shr
2221	7793	A Vijayakumari	Others	Bangalore	20/07/1963	27/09/1982	16/11/2010	30/04/2009		Shr
2222	7794	M P Raviprakash	Others	Bangalore	06/02/1954	06/06/1983	16/11/2010	30/04/2009		Retd
2223	7795	M Rajanna	SC	Bangalore	13/05/1961	17/11/1989	16/11/2010	30/04/2009		Shr
2224	7796	M Srinivas	SC	Bangalore	01/06/1964	21/11/1986	16/11/2010	30/04/2009		Shr
2225	7797	H S Narasimhamurthy	Others	Bangalore	15/01/1951	28/02/1975	16/11/2010	30/04/2009		Retd
2226	7798	A R Raghavendraraao	Others	Bangalore	08/06/1957	27/01/1978	16/11/2010	30/04/2009		Shr
2227	7799	D N Nagarajaiah	Others	Bangalore	20/08/1954	08/09/1978	16/11/2010	31/05/2009		Shr
2228	7800	Shanthakumari	Others	Bangalore	13/03/1953	01/01/1977	16/11/2010	31/05/2009		Retd
2229	7801	K S Ramadhevi	Others	Bangalore	25/09/1955	01/09/1977	16/11/2010	31/05/2009		Shr
2230	7802	S E Babajan	Others	Bangalore	04/11/1953	17/01/1978	16/11/2010	31/05/2009		Retd
2231	7803	Kalamamansingh	SC	Bangalore	01/06/1963	21/11/1986	16/11/2010	31/05/2009		Shr
2232	7804	Dasthagirisab	Others	Bangalore	01/01/1954	12/04/1972	16/11/2010	31/05/2009		Retd
2233	7805	V Nagappa	SC	Bangalore	05/09/1960	12/04/1972	16/11/2010	31/05/2009		Expired
2234	7806	B Nagaveni	Others	Bangalore	01/06/1972	05/02/2004	27/11/2010	31/05/2009		Shr
2235	7807	G Manjunath	Others	Bangalore	06/04/1981	29/05/2004	27/11/2010	31/05/2009		Shr
2236	7808	R Shahanaj Akhthar	Others	Bangalore	06/05/1954	21/06/1979	13/04/2012	30/06/2009		Shr
2237	7809	Syed Naveed Husen	Others	Bangalore	20/03/1979	09/06/2004	27/11/2010	30/06/2009		Shr

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
2238	7810	Thimmakka	Others	Bangalore	01/07/1958	09/08/1982	27/11/2010	30/06/2009		Shr
2239	7811	H N Mangalagowri	Others	Bangalore	28/08/1957	26/03/1976	27/11/2010	30/06/2009		Shr
2240	7812	P Manjunath	Others	Bangalore	09/01/1957	22/04/1976	27/11/2010	30/06/2009		Shr
2241	7813	B M Prabuswamy	Others	Bangalore	30/04/1979	16/08/2004	27/11/2010	30/06/2009		Shr
2242	7814	B Chandra	Others	Bangalore	18/07/1956	28/04/1984	27/11/2010	31/07/2009		Shr
2243	7815	C P Nataraj	Others	Bangalore	11/06/1952	16/09/1984	27/11/2010	31/07/2009		Rtd
2244	7816	K Keshavamurthy	Others	Bangalore	29/11/1953	03/07/1975	27/11/2010	31/07/2009		Retd
2245	7817	Y Thippeswamy	SC	Bangalore	10/06/1964	01/08/1988	27/11/2010	31/07/2009		Shr
2246	7818	S G Gurubasappa Mata	Others	Bangalore	01/06/1955	03/07/1975	27/11/2010	31/07/2009		Shr
2247	7819	H D Geethamani	Others	Bangalore	06/10/1955	25/08/1985	27/11/2010	31/08/2009		Shr
2248	7820	Rangaiah	SC	Bangalore	15/02/1955	30/06/1975	13/04/2012	31/08/2009		Shr
2249	7821	C Ganganna	Others	Bangalore	06/01/1954	28/06/1978	13/04/2012	30/09/2009		Rtd
2250	7822	A M C Umadevi	Others	Bangalore	03/06/1952	16/01/1975	13/04/2012	30/09/2009		Rtd
2251	7823	Govindaiah	SC	Bangalore	20/01/1955	11/12/1982	13/04/2012	30/09/2009		Shr
2252	7824	N S Prashanth	Others	Bangalore	15/05/1967	16/04/1986	13/04/2012	30/09/2009		Shr
2253	7825	K Ramesh	Others	Bangalore	06/10/1967	24/01/1987	13/04/2012	30/09/2009		Shr
2254	7826	M Anandaiah	Others	Bangalore	24/06/1963	12/06/1987	13/04/2012	30/09/2009		Shr
2255	7827	K S Nagarathnamma	Others	Bangalore	10/08/1958	20/01/1978	30/07/2012	30/09/2009		Shr
2256	7828	K V Rajeevlochana	Others	Bangalore	25/06/1969	01/01/1988	13/04/2012	30/09/2009		Shr
2257	7829	M P Kaviraj	Others	Bangalore	31/05/1984	29/10/2004	13/04/2012	31/10/2009		Shr
2258	7830	S H Patil	Others	Bangalore	12/06/1954	18/3/954	13/04/2012	31/10/2009		Shr
2259	7831	C N Hanumantharayappa	SC	Bangalore	01/10/1960	01/12/1993	13/04/2012	31/10/2009		Shr
2260	7832	P Eshwarappa	Others	Bangalore	01/06/1957	13/03/1983	13/04/2012	31/10/2009		Shr
2261	7833	M S Ramesh	ST	Bangalore	15/04/1965	23/07/1954	13/04/2012	31/10/2009		Shr

Sl.No.	Gradiation List No.	Employees Name Smt/Sri	SC/ST/GEN	Division	Date of Birth	Date of Appointment	Actual Date of promotion	Date of Eligibility	DR/PR	Remarks
2262	7834	A D Hanumanthappa	Others	Bangalore	01/05/1955	04/09/1981	13/04/2012	31/10/2009		Shr
2263	7835	Sathyanarayana	Others	Bangalore	11/04/1955	07/02/1977	31/01/2013	31/10/2009		Shr
2264	7836	Veeranna Koulagi	Others	Belgaum	04/05/1955	05/03/1994	01/09/2008	09/11/2009		Shr
2265	7837	R S Chandrashekar	Others	Bangalore	01/12/1955	25/03/1976	13/04/2012	30/11/2009		Shr
2266	7838	S Pradeepkurudekar	Others	Bangalore	02/12/1983	07/03/2005	13/04/2012	30/11/2009		Shr
2267	7839	M Anil	Others	Bangalore	24/04/1979	21/03/2005	13/04/2012	30/11/2009		Shr
2268	7840	C Ramalakshmaiah	Others	Bangalore	01/07/1965	05/05/1990	13/04/2012	30/11/2009		Shr
2269	7841	V S Rajeev	Others	Bangalore	02/02/1979	30/03/2005	13/04/2012	30/11/2009		Shr
2270	7842	K N Manjappa	Others	Bangalore	20/06/1955	30/03/1976	13/04/2012	30/11/2009		Shr
2271	7843	R Sheshadri	Others	Bangalore	17/07/1954	29/03/1976	13/04/2012	30/11/2009		Shr
2272	7844	Lingappabasappamahajaan	Others	Bangalore	10/04/1954	25/09/1979	13/04/2012	31/12/2009		Shr
2273	7845	N Shivakumar	Others	Bangalore	30/06/1963	08/06/1988	13/04/2012	31/12/2009		Shr
2274	7846	H C Rajashekaraiiah	Others	Bangalore	26/02/1953	08/06/1988	13/04/2012	31/12/2009		Rtd
2275	7847	T Krishnamurthi	SC	Bangalore	06/05/1953	26/01/1979	13/04/2012	31/12/2009		Rtd
2276	7848	N Krishnappa	Others	Bangalore	10/07/1963	14/10/1988	30/07/2013	31/12/2009		Shr
2277	7849	J B Chandrashekar	Others	Bangalore	09/06/1959	09/06/1988	13/04/2013	31/12/2009		Shr

ದಿನಾಂಕ: 25-4-2014ರ ಕರ್ನಾಟಕ ರಾಜ್ಯ ಪತ್ರದಲ್ಲಿ ರಾಜ್ಯ ಮಟ್ಟದ ಶಿರಸ್ತೇದಾರ್/ಉಪ ತಹಶೀಲ್ದಾರ್ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ: 1-1-1997ರಿಂದ 31-12-2009ರವರೆಗೆ ಇರುವಂತೆ ಪ್ರಕಟಿಸಿ

ಆಕ್ಷೇಪಣೆಗಳನ್ನು ಸಲ್ಲಿಸಲು ಕೋರಿದ್ದು ಸ್ವೀಕರಿಸಿದ ಆಕ್ಷೇಪಣೆಗಳಿಗೆ ತೆಗೆದುಕೊಂಡಿರುವ ಕ್ರಮ

ಕ್ರ. ಸಂ	ರಾಜ್ಯ ಮಟ್ಟದ ಕರಡುಜೇಷ್ಠತಾ ಪಟ್ಟಿಯ ಸಂಖ್ಯೆ	ಹೆಸರು	ಕರಡು ಜೇಷ್ಠತಾ ಪಟ್ಟಿಗೆ ಸಲ್ಲಿಸಿರುವ ಆಕ್ಷೇಪಣೆ	ಆಕ್ಷೇಪಣೆ ತೆಗೆದುಕೊಂಡಿರುವ ಕ್ರಮ	ಷರಾ
1	7010	ಎನ್. ರಘುಮೂರ್ತಿ	ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಆದೇಶದಂತೆ ಶಿರಸ್ತೇದಾರ್ ವೃಂದದಲ್ಲಿ ಅರ್ಹತಾ ದಿನಾಂಕವನ್ನು 1-1-1998ಕ್ಕೆ ನಿಗದಿಪಡಿಸಲು ಕೋರಿರುತ್ತಾರೆ.	ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಆದೇಶದಂತೆ ರಾಜ್ಯ ಮಟ್ಟದ ಶಿರಸ್ತೇದಾರ್ /ಉಪ ತಹಶೀಲ್ದಾರ್ ವೃಂದದ ಜೇಷ್ಠತಾ ಪಟ್ಟಿಯ ಜೇಷ್ಠತಾ ಸಂಖ್ಯೆ: 5841(ಎ) ರಲ್ಲಿ ಸೇರ್ಪಡೆ ಮಾಡಲಾಗಿದೆ. ಜೇಷ್ಠತಾ ಕ್ರಮ ಸಂಖ್ಯೆ 7010 ರಲ್ಲಿ ಇವರ ಹೆಸರನ್ನು ಕೈಬಿಡಲಾಗಿದೆ.	

ಕ್ರ. ಸಂ	ರಾಜ್ಯ ಮಟ್ಟದ ಕರಡುಜೇಷ್ಠತಾ ಪಟ್ಟಿಯ ಸಂಖ್ಯೆ	ಹೆಸರು	ಕರಡು ಜೇಷ್ಠತಾ ಪಟ್ಟಿಗೆ ಸಲ್ಲಿಸಿರುವ ಆಕ್ಷೇಪಣೆ	ಆಕ್ಷೇಪಣೆ ತೆಗೆದುಕೊಂಡಿರುವ ಕ್ರಮ	ಷರಾ
2		ಎಸ್.ವೈ.ಕಲಾರಕೊಪ್ಪ	ಶಿರಸ್ತೇದಾರ್ ವೃಂದದ ಜೇಷ್ಠತಾ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆ ಮಾಡಲು ಕೋರಿರುತ್ತಾರೆ.	ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ/366/ಬಿ.ಎಂ.ಎಂ /2011, ದಿನಾಂಕ: 13-10-2011. ನೌಕರರಿಗೆ ಅರ್ಹತಾ ದಿನಾಂಕವನ್ನು 29-6-2000ಕ್ಕೆ ನಿಗದಿ ಪಡಿಸಲಾಗಿದ್ದು, ಅದರಂತೆ ರಾಜ್ಯ ಮಟ್ಟದ ಶಿರಸ್ತೇದಾರ್/ ಉಪ ತಹಶೀಲ್ದಾರ್‌ರವರ ಜೇಷ್ಠತಾ ಪಟ್ಟಿಯಲ್ಲಿ ಜೇಷ್ಠತಾ ಸಂಖ್ಯೆ: 6332ರಲ್ಲಿ ಸೇರ್ಪಡೆ ಮಾಡಲಾಗಿದೆ.	
3		ಬಿ.ಬಿ.ಸ್ವಾದಿ, ಎಂ.ಎಸ್.ಅರಕೇರಿ, ವಿ.ವಿ.ಕುಲಕರ್ಣಿ.	1-1-1997ರಿಂದ 31-12-2009ರ ಅಂತ್ಯಕ್ಕೆ ಪ್ರಕಟಿಸಿರುವ ಶಿರಸ್ತೇದಾರ್/ ಉಪ ತಹಶೀಲ್ದಾರ್‌ರವರ ಜೇಷ್ಠತಾ ಪಟ್ಟಿಯಲ್ಲಿ ಹೆಸರನ್ನು ಕೈಬಿಟ್ಟಿದ್ದು, ಸೇರ್ಪಡೆ ಮಾಡುವಂತೆ ಕೋರಿರುತ್ತಾರೆ.	ಪ್ರಾದೇಶಿಕ ಆಯುಕ್ತರು, ಬೆಳಗಾಂ ವಿಭಾಗ,ಬೆಂಗಳೂರುರವರ ಆದೇಶ ಸಂಖ್ಯೆ:ಸಿಬ್ಬಂದಿ:2(1)113:2010-11, ದಿನಾಂಕ: 8-8-2012ರಂತೆ ನೌಕರರ ಅರ್ಹತಾ ದಿನಾಂಕವನ್ನು 4-10-2005ಕ್ಕೆ ನಿಗದಿಪಡಿಸಲಾಗಿದ್ದು, ಅದರಂತೆ ಶಿರಸ್ತೇದಾರ್ ವೃಂದದ ಕಾರ್ಯಕಾರಿ ಪಟ್ಟಿಯಲ್ಲಿ ಕ್ರಮವಾಗಿ 7038, 7039, 7040 ರಲ್ಲಿ ಸೇರ್ಪಡೆಯಾಗಿದ್ದು ಕರಡು ಜೇಷ್ಠತಾ ಪಟ್ಟಿಯಲ್ಲಿ ಸೇರ್ಪಡೆಯಾಗಿರುವುದಿಲ್ಲ. ಅಂತಿಮ ಜೇಷ್ಠತಾ ಕ್ರಮ ಸಂಖ್ಯೆ 7035ಎ, 7035ಬಿ, 7035ಸಿ 7035 ರಲ್ಲಿ ಸೇರ್ಪಡೆ ಮಾಡಲಾಗಿದೆ.	
4.	7720	ವಿ.ರೇಣುಕ	ದಿನಾಂಕ: 1-1-1997ರಿಂದ 31-12-2009ರವರೆಗಿನ ಶಿರಸ್ತೇದಾರ್/ ಉಪ ತಹಶೀಲ್ದಾರ್‌ರವರ ಕರಡು ಜೇಷ್ಠತಾ ಪಟ್ಟಿಯಲ್ಲಿ ನೌಕರರ ಹೆಸರಿನ ಮುಂದೆ ಸಾಮಾನ್ಯ ಎಂದು ನಮೂದಾಗಿದ್ದು ಎಸ್.ಸಿ. ಎಂದು ನಮೂದು ಮಾಡಲು ಮತ್ತು V.Renukha ಎಂದು ನಮೂದಾಗಿದ್ದು V.Renuka ಎಂದು ನಮೂದಿಸಲು ಕೋರಿರುತ್ತಾರೆ.	ನೌಕರರು ಸೇವಾವಹಿಯ ದೃಢೀಕೃತ ನಕಲನ್ನು ಸಲ್ಲಿಸಿದ್ದು ಅದರಂತೆ ಸೇವಾವಹಿಯ ಕಾಲಂ 7 ರಲ್ಲಿ ಪರಿಶಿಷ್ಟ ಜಾತಿ ಬೋವಿ ಎಂದು ನಮೂದಾಗಿದ್ದು ಅದರಂತೆ ಜೇಷ್ಠತಾ ಪಟ್ಟಿಯಲ್ಲಿ ಎಸ್.ಸಿ. ಎಂದು ನಮೂದು ಮಾಡಲಾಗಿದೆ. ನೌಕರರ ಹೆಸರನ್ನು V.Renuka ಎಂದು ತಿದ್ದುಪಡಿ ಮಾಡಲಾಗಿದೆ.	
5.	7083	ಬಿ.ಎನ್.ಸ್ವಾಮಿ	ಸರ್ಕಾರದ ತಿದ್ದುಪಡಿ ಸಂಖ್ಯೆ:ಕಂಇ:27:ಬಿಎಂಎಂ:2013, ದಿನಾಂಕ: 14-8-2013ರಂತೆ ಅರ್ಹತಾ ದಿನಾಂಕವನ್ನು1-8-2001ಕ್ಕೆ ನಿಗದಿಪಡಿಸಿದ್ದು ಅದರಂತೆ ಜೇಷ್ಠತಾ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಕೋರಿರುತ್ತಾರೆ.	ಸರ್ಕಾರದ ತಿದ್ದುಪಡಿ ಸಂಖ್ಯೆ:ಕಂಇ:27:ಬಿಎಂಎಂ:2013, ದಿನಾಂಕ: 14-8-2013ರಂತೆ ನೌಕರರ ಹೆಸರನ್ನು ಜೇಷ್ಠತಾ ಕ್ರಮಸಂಖ್ಯೆ 6415 ಎ ರಲ್ಲಿ ಸೇರ್ಪಡೆ ಮಾಡಲಾಗಿದೆ ಮತ್ತು ಜೇಷ್ಠತಾ ಕ್ರಮ ಸಂಖ್ಯೆ 7083 ರಲ್ಲಿ ಕೈಬಿಡಲಾಗಿದೆ.	

ಕ್ರ. ಸಂ	ರಾಜ್ಯ ಮಟ್ಟದ ಕರಡುಜೇಷ್ಠತಾ ಪಟ್ಟಿಯ ಸಂಖ್ಯೆ	ಹೆಸರು	ಕರಡು ಜೇಷ್ಠತಾ ಪಟ್ಟಿಗೆ ಸಲ್ಲಿಸಿರುವ ಆಕ್ಷೇಪಣೆ	ಆಕ್ಷೇಪಣೆ ತೆಗೆದುಕೊಂಡಿರುವ ಕ್ರಮ	ಷರಾ
6	7089	ಪಿ.ಪಿ.ಮೇಲಿನಮನಿ	ಶಿರಸ್ತೇದಾರ್/ಉಪ ತಹಶೀಲ್ದಾರ್ ವೃಂದದ ಕರಡು ಜೇಷ್ಠತಾ ಪಟ್ಟಿಯಲ್ಲಿ ನೌಕರರ ಜನ್ಮ ದಿನಾಂಕ 1-6-1955ಕ್ಕೆ ಬದಲಾಗಿ 6-1-1955 ಎಂದು ತಪ್ಪಾಗಿ ಬದಲಾಗಿದ್ದು ತಿದ್ದುಪಡಿ ಮಾಡಲು ಕೋರಿರುತ್ತಾರೆ.	ನೌಕರರ ಜನ್ಮ ದಿನಾಂಕ 1-6-1955 ಎಂದು ತಿದ್ದುಪಡಿ ಮಾಡಲಾಗಿದೆ.	
7	7414	ಪಿ.ಸಿ.ಕಲಾಲ	ಜೇಷ್ಠತಾ ಪಟ್ಟಿಯಲ್ಲಿ ಪಿ.ಸಿ.ಕಲಾಲ ಎಂಬುದರ ಬದಲಾಗಿ ವಿ.ಸಿ ಕಲಾಲ ಎಂದು ತಪ್ಪಾಗಿ ನಮೂದಿಸಲಾಗಿದೆ ತಿದ್ದುಪಡಿ ಮಾಡುವಂತೆ ಕೋರಿರುತ್ತಾರೆ.	ನೌಕರರ ಹೆಸರನ್ನು ಪಿ.ಸಿ.ಕಲಾಲ ಎಂದು ತಿದ್ದುಪಡಿ ಮಾಡಿದೆ.	
8	5646	ಸೋಮಶೇಖರ್	ಸರ್ಕಾರದ ತಿದ್ದುಪಡಿ ಸಂಖ್ಯೆ:ಕಂಇ:53:ಬಿಎಂಎಂ:2014, ದಿನಾಂಕ: 4-4-2014ರಂತೆ ಅರ್ಹತಾ ದಿನಾಂಕವನ್ನು 19-6-1997ಕ್ಕೆ ನಿಗದಿಪಡಿಸಲಾಗಿದೆ. ಕರಡು ಜೇಷ್ಠತಾ ಪಟ್ಟಿಯಲ್ಲಿ ಜೇಷ್ಠತಾ ಪಟ್ಟಿಯ ಕ್ರಮ ಸಂಖ್ಯೆ 5758ರ ನಂತರ ಸೇರ್ಪಡೆಯಾಗುವ ಬದಲು 5646 ರಲ್ಲಿ ಸೇರ್ಪಡೆಯಾಗಿದ್ದು ಸರಿಪಡಿಸುವ ಬಗ್ಗೆ.	ನೌಕರರ ಹೆಸರನ್ನು ಜೇಷ್ಠತಾ ಪಟ್ಟಿಯ ಕ್ರಮ ಸಂಖ್ಯೆ 5758ಎ ರಲ್ಲಿ ಸೇರ್ಪಡೆ ಮಾಡಿ 5646ರಲ್ಲಿ ಕೈಬಿಡಲಾಗಿದೆ.	
9.	7760	ಆರ್. ಮದಗುಣಕಿ	ಶಿರಸ್ತೇದಾರ್/ಉಪ ತಹಶೀಲ್ದಾರ್ ವೃಂದದ ಕರಡು ಜೇಷ್ಠತಾ ಪಟ್ಟಿಯಲ್ಲಿ ನೌಕರರ ಹೆಸರಿನ ಮುಂದೆ ಪರಿಶಿಷ್ಟ ಪಂಗಡ ಎಂಬುದರ ಬದಲಾಗಿ ಪರಿಶಿಷ್ಟ ಜಾತಿ ಎಂದು ನಮೂದಾಗಿದ್ದು ಪರಿಶೀಷ್ಟ ಪಂಗಡ ಎಂದು ತಿದ್ದುಪಡಿ ಮಾಡಲು ಕೋರಿರುತ್ತಾರೆ.	ನೌಕರರ ಹೆಸರಿನ ಮುಂದೆ ಪರಿಶಿಷ್ಟ ಜಾತಿ ಎಂಬುದರ ಬದಲಾಗಿ ಪರಿಶಿಷ್ಟ ಪಂಗಡ ಎಂದು ತಿದ್ದುಪಡಿ ಮಾಡಲಾಗಿದೆ.	
10	7361	ಎಂ.ಎಸ್.ಶೈಲಜಾ	ಕರಡು ಜೇಷ್ಠತಾ ಪಟ್ಟಿಯ ಷರಾ ಕಾಲಂನಲ್ಲಿ ನೌಕರರ ಹೆಸರಿನ ಮುಂದೆ VRS ಎಂದು ತಪ್ಪಾಗಿ ನಮೂದಾಗಿದ್ದು ಸರಿಪಡಿಸಲು ಕೋರಿರುತ್ತಾರೆ.	ನೌಕರರ ಹೆಸರಿನ ಮುಂದೆ VRS ಎಂದು ತಪ್ಪಾಗಿ ನಮೂದಾಗಿದ್ದನ್ನು ಸರಿಪಡಿಸಿ Shr ಎಂದು ನಮೂದು ಮಾಡಲಾಗಿದೆ.	
11	7362	ನೀಲಮ್ಮ ಜಿ.ಎಂ	ಶಿರಸ್ತೇದಾರ್/ಉಪ ತಹಶೀಲ್ದಾರ್ ವೃಂದದ ಕರಡು ಜೇಷ್ಠತಾ ಪಟ್ಟಿಯಲ್ಲಿ ನೀಲಮ್ಮ ಜಿ.ಎಂ ಬದಲಾಗಿ ನೀಲಮ್ಮ ಎಂಬುದಾಗಿದ್ದು, ನೀಲಮ್ಮ ಜಿ.ಎಂ ಎಂದು ತಿದ್ದುಪಡಿಮಾಡಲು ಕೋರಿದೆ	ನೀಲಮ್ಮ ಜಿ.ಎಂ ಎಂದು ತಿದ್ದುಪಡಿ ಮಾಡಲಾಗಿದೆ.	
12	7738	ಕೆ.ವೈ.ಬಿದರಿ	ಬೆಳಗಾವಿ ವಿಭಾಗದ ಶಿರಸ್ತೇದಾರ್/ಉಪ ತಹಶೀಲ್ದಾರ್ ವೃಂದದ ಜೇಷ್ಠತಾ ಪಟ್ಟಿಯಲ್ಲಿ ಅರ್ಹತಾ ದಿನಾಂಕವನ್ನು ಮರು ನಿಗದಿಪಡಿಸಿದ್ದು ಅದರಂತೆ ತಿದ್ದುಪಡಿ ಮಾಡುವ ಕುರಿತು.	ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರ ಆದೇಶ ಸಂಖ್ಯೆ: ಪ್ರಾಆಬೆ:ಸಿಬ್ಬಂದಿ2(1)41:2012-13, ದಿನಾಂಕ: 17-12-2013 ರಂತೆ ನೌಕರರಿಗೆ ಅರ್ಹತಾ ದಿನಾಂಕವನ್ನು 28-2-2008ಕ್ಕೆ ನಿಗದಿಪಡಿಸಿದ್ದು ಅದರಂತೆ ನೌಕರರಿಗೆ ಜೇಷ್ಠತಾ ಪಟ್ಟಿಯ ಕ್ರಮ ಸಂಖ್ಯೆ 7451ಎ ರಲ್ಲಿ ನಮೂದಿಸಿ 7738 ರಲ್ಲಿ ಕೈಬಿಡಲಾಗಿದೆ.	

ಕ್ರ. ಸಂ	ರಾಜ್ಯ ಮಟ್ಟದ ಕರಡುಜೇಷ್ಠತಾ ಪಟ್ಟಿಯ ಸಂಖ್ಯೆ	ಹೆಸರು	ಕರಡು ಜೇಷ್ಠತಾ ಪಟ್ಟಿಗೆ ಸಲ್ಲಿಸಿರುವ ಆಕ್ಷೇಪಣೆ	ಆಕ್ಷೇಪಣೆ ತೆಗೆದುಕೊಂಡಿರುವ ಕ್ರಮ	ಷರಾ
13	7566	ಶ್ರೀನಿವಾಸಮೂರ್ತಿ	ಶಿರಸ್ತೇದಾರ್/ಉಪ ತಹಶೀಲ್ದಾರ್ ವೃಂದದ ಕರಡು ಜೇಷ್ಠತಾ ಪಟ್ಟಿಯಲ್ಲಿ ಶ್ರೀನಿವಾಸಮೂರ್ತಿ ಎಂಬುದರ ಬದಲಾಗಿ ಶ್ರೀನಿವಾಸಮಾರುತಿ ಎಂದು ತಪ್ಪಾಗಿ ನಮೂದಾಗಿರುವುದನ್ನು ಸರಿಪಡಿಸಲು ಕೋರಿರುತ್ತಾರೆ. ಕರಡು ಜೇಷ್ಠತಾ ಪಟ್ಟಿಯ ಕ್ರಮ ಸಂಖ್ಯೆ 1694 ರಿಂದ 1784 ಹಾಗೂ ಜೇಷ್ಠತಾ ಪಟ್ಟಿ ಸಂಖ್ಯೆ 7266 ರಿಂದ 7356 ರವರೆಗಿನ ಬೆಂಗಳೂರು ವಿಭಾಗದ 91 ನೌಕರರಿಗೆ ಶಿರಸ್ತೇದಾರ್/ಉಪ ತಹಶೀಲ್ದಾರ್ ವೃಂದಕ್ಕೆ 18-10-2008 ಮತ್ತು 8-4-2010 ಪದೋನ್ನತಿ ನೀಡಲಾಗಿದ್ದು ಜೇಷ್ಠತಾ ಪಟ್ಟಿಯಲ್ಲಿ ನಿಯಮಬಾಹಿರವಾಗಿ ಅರ್ಹತಾ ದಿನಾಂಕವನ್ನು 31-1-2008ಕ್ಕೆ ನೀಡಲಾಗಿದ್ದು, ನ್ಯೂನತೆಯನ್ನು ಸರಿಪಡಿಸಲು ಕೋರಿದೆ.	ನೌಕರರ ಹೆಸರನ್ನು ಶ್ರೀನಿವಾಸಮೂರ್ತಿ ಎಂದು ತಿದ್ದುಪಡಿ ಮಾಡಲಾಗಿದೆ. ಬೆಂಗಳೂರು ವಿಭಾಗದ ಪ್ರ.ದ.ಸ/ ಪ್ರ.ದ.ರಾನಿ ಇವರಿಗೆ ಶಿರಸ್ತೇದಾರ್ ವೃಂದಕ್ಕೆ ದಿನಾಂಕ: 18-10-2008 ರಲ್ಲಿ ಪದೋನ್ನತಿ ನೀಡಲಾಗಿದ್ದು, ಹುದ್ದೆಗಳ ಲಭ್ಯತೆ ಆಧಾರದ ಮೇಲೆ 30-1-2008, 18-10-2008ಕ್ಕೆ ಮತ್ತು ದಿನಾಂಕ 8-4-2010ರಲ್ಲಿ ಪದೋನ್ನತಿ ನೀಡಿದ ನೌಕರರಿಗೆ 30-1-2008ರಿಂದ ಹುದ್ದೆಗಳ ಲಭ್ಯತೆ ಆಧಾರದ ಮೇಲೆ ವಿವಿಧ ಅರ್ಹತಾ ದಿನಾಂಕಗಳನ್ನು ನಿಗದಿಪಡಿಸಿ ಬೆಂಗಳೂರು ವಿಭಾಗ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ ವಿಭಾಗ ಮಟ್ಟದ ಕರಡು ಹಾಗೂ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿದೆ. ರಾಜ್ಯ ಮಟ್ಟದಲ್ಲಿ ವಿಭಾಗ ಮಟ್ಟದ ಅಂತಿಮ ಜೇಷ್ಠತಾ ಪಟ್ಟಿಯ ಅರ್ಹತಾ ದಿನಾಂಕದ ಆಧಾರದ ಮೇಲೆ ಕ್ರೋಢೀಕರಿಸಿ ಜೇಷ್ಠತಾ ಪಟ್ಟಿಯನ್ನು ತಯಾರಿಸಿ ಪ್ರಕಟಿಸಲಾಗುತ್ತದೆ.	
14	7342	ಬಿ.ಜಿ.ಶ್ರೀನಿವಾಸ ಪ್ರಸಾದ್	ಶಿರಸ್ತೇದಾರ್/ಉಪ ತಹಶೀಲ್ದಾರ್ ವೃಂದದ ಕರಡು ಜೇಷ್ಠತಾ ಪಟ್ಟಿಯಲ್ಲಿ ನೌಕರರು ಕೆಲಸಕ್ಕೆ ಸೇರಿದ ದಿನಾಂಕ: 25-7-2000 ಎಂದು ತಪ್ಪಾಗಿ ನಮೂದಿಸಲಾಗಿತ್ತು. ನೌಕರರು 27-5-2000ರಂದು ಪ್ರ.ದ.ಸ ಹುದ್ದೆಗೆ ನೇಮಕವಾಗಿದ್ದು ಅದರಂತೆ ತಿದ್ದುಪಡಿ ಮಾಡಲು ಕೋರಿರುತ್ತಾರೆ.	ನೌಕರರು ಕೆಲಸಕ್ಕೆ ಸೇರಿದ ದಿನಾಂಕವನ್ನು 25-7-2000ಕ್ಕೆ ಬದಲಾಗಿ 27-5-2000 ಎಂದು ತಿದ್ದುಪಡಿ ಮಾಡಲಾಗಿದೆ.	
15	7600	ಸುಮಾ ಎಸ್.ಜೋಶಿ	ಶಿರಸ್ತೇದಾರ್/ಉಪ ತಹಶೀಲ್ದಾರ್ ವೃಂದದ ಕರಡು ಜೇಷ್ಠತಾ ಪಟ್ಟಿಯಲ್ಲಿ ನೌಕರರ ಹೆಸರನ್ನು ಸುಮಾ ಎಸ್.ಜೋಶಿ ಎಂಬುದರ ಬದಲಾಗಿ ಸುಮಾ ಜೋಶಿ ಎಂದು ನಮೂದಾಗಿದೆ	ಸುಮಾ ಎಸ್ ಜೋಶಿ ಎಂದು ತಿದ್ದುಪಡಿ ಮಾಡಲಾಗಿದೆ.	
16	7680	ಬಿ. ಎಸ್. ವೆಂಕಟಾಚಲಪತಿ	ಶಿರಸ್ತೇದಾರ್/ಉಪ ತಹಶೀಲ್ದಾರ್ ವೃಂದದ ಕರಡು ಜೇಷ್ಠತಾ ಪಟ್ಟಿಯಲ್ಲಿ ನೌಕರರ ಹೆಸರಿನ ಮುಂದೆ ಜಾತಿ ಕಾಲಂನಲ್ಲಿ ಪರಿಶಿಷ್ಟ ಜಾತಿಗೆ ಬದಲಾಗಿ ಇತರೆ ಎಂದು ನಮೂದಿಸಿದ್ದು, ಪರಿಶಿಷ್ಟ ಜಾತಿ ಎಂದು ತಿದ್ದುಪಡಿ ಮಾಡಲು ಕೋರಿರುತ್ತಾರೆ.	ನೌಕರರ ಜಾತಿಯನ್ನು ಇತರೆ ಎಂಬುದರ ಬದಲಾಗಿ ಪರಿಶಿಷ್ಟ ಜಾತಿ ಎಂದು ತಿದ್ದುಪಡಿ ಮಾಡಲಾಗಿದೆ.	

ಕ್ರ. ಸಂ	ರಾಜ್ಯ ಮಟ್ಟದ ಕರಡುಜೇಷ್ಠತಾ ಪಟ್ಟಿಯ ಸಂಖ್ಯೆ	ಹೆಸರು	ಕರಡು ಜೇಷ್ಠತಾ ಪಟ್ಟಿಗೆ ಸಲ್ಲಿಸಿರುವ ಆಕ್ಷೇಪಣೆ	ಆಕ್ಷೇಪಣೆ ತೆಗೆದುಕೊಂಡಿರುವ ಕ್ರಮ	ಷರಾ
17	7320	ಬಿ.ಕೆ.ನಾಗರತ್ನ	ಶಿರಸ್ತೇದಾರ್/ ಉಪತಹಶೀಲ್ದಾರ್ ವೃಂದದ ಕರಡು ಜೇಷ್ಠತಾ ಪಟ್ಟಿಯಲ್ಲಿ ನೌಕರರ ಹೆಸರನ್ನು ಬಿ.ಕೆ.ನಾಗರತ್ನ ಬದಲಾಗಿ ಬಿ.ನಾಗರತ್ನ ಎಂದು ನಮೂದಿಸಿದ್ದು, ಬಿ.ಕೆ. ನಾಗರತ್ನ ಎಂದು ತಿದ್ದುಪಡಿ ಮಾಡುವಂತೆ ಕೋರಿರುತ್ತಾರೆ.	ನೌಕರರ ಹೆಸರನ್ನು ಬಿ.ಕೆ.ನಾಗರತ್ನ ಎಂದು ತಿದ್ದುಪಡಿ ಮಾಡಿದೆ.	
18	7531	ಪಿ.ಉಲಿಗಯ್ಯ	ವಿಭಾಗ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ ಅರ್ಹತಾ ದಿನಾಂಕವನ್ನು ಸರಿಯಾಗಿ ನಿಗದಿ ಪಡಿಸಿರುವುದಿಲ್ಲ. ನಿಯಮಬಾಹಿರವಾಗಿ ಜೇಷ್ಠತೆಯನ್ನು ನೀಡಲಾಗಿದ್ದು ನ್ಯೂನತೆಯನ್ನು ಸರಿಪಡಿಸುವಂತೆ ಕೋರಿರುತ್ತಾರೆ. ಬೆಂಗಳೂರು ವಿಭಾಗದಲ್ಲಿ ನಿಯಮಬಾಹಿರವಾಗಿ ಅರ್ಹತಾ ದಿನಾಂಕ ನೀಡಿರುವುದಾಗಿ ತಿಳಿಸುತ್ತಾ ಸರಿಪಡಿಸುವಂತೆ ಕೋರಿರುತ್ತಾರೆ.	ಶಿರಸ್ತೇದಾರ ಹುದ್ದೆಗೆ ಪದೋನ್ನತಿ ನೀಡುವುದು ಮತ್ತು ಅರ್ಹತಾ ದಿನಾಂಕ ನಿಗದಿಪಡಿಸುವ ಸಕ್ಷಮ ಪ್ರಾಧಿಕಾರ ಅಧಿಕಾರ ಪ್ರಾದೇಶಿಕ ಆಯುಕ್ತರಾಗಿರುತ್ತಾರೆ. ಪ್ರಾದೇಶಿಕ ಆಯುಕ್ತರು ವಿಭಾಗ ಮಟ್ಟದಲ್ಲಿ ಜೇಷ್ಠತಾ ಪಟ್ಟಿಯ ಅರ್ಹತಾ ದಿನಾಂಕವನ್ನು ಹುದ್ದೆಗಳ ಲಭ್ಯತೆ ಆಧಾರದ ಮೇಲೆ ನೀಡಿದ್ದು ಜೇಷ್ಠತಾ ಪಟ್ಟಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿರುತ್ತಾರೆ. ರಾಜ್ಯ ಮಟ್ಟದಲ್ಲಿ ವಿಭಾಗ ಮಟ್ಟದ ಜೇಷ್ಠತಾ ಪಟ್ಟಿಯನ್ನು ಕ್ರೋಢೀಕರಿಸಿ ಪ್ರಕಟಿಸಲಾಗಿರುತ್ತದೆ.	
19	7512	ಶಿವರಾಜ	ವಿಭಾಗ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ ಅರ್ಹತಾ ದಿನಾಂಕವನ್ನು ಸರಿಯಾಗಿ ನಿಗದಿ ಪಡಿಸಿರುವುದಿಲ್ಲ. ನಿಯಮಬಾಹಿರವಾಗಿ ಜೇಷ್ಠತೆಯನ್ನು ನೀಡಲಾಗಿದ್ದು ನ್ಯೂನತೆಯನ್ನು ಸರಿಪಡಿಸುವಂತೆ ಕೋರಿರುತ್ತಾರೆ. ಬೆಂಗಳೂರು ವಿಭಾಗದಲ್ಲಿ ನಿಯಮಬಾಹಿರವಾಗಿ ಅರ್ಹತಾ ದಿನಾಂಕ ನೀಡಿರುವುದಾಗಿ ತಿಳಿಸುತ್ತಾ ಸರಿಪಡಿಸುವಂತೆ ಕೋರಿರುತ್ತಾರೆ.	ಶಿರಸ್ತೇದಾರ ಹುದ್ದೆಗೆ ಪದೋನ್ನತಿ ನೀಡುವುದು ಮತ್ತು ಅರ್ಹತಾ ದಿನಾಂಕ ನಿಗದಿಪಡಿಸುವ ಸಕ್ಷಮ ಪ್ರಾಧಿಕಾರ ಅಧಿಕಾರ ಪ್ರಾದೇಶಿಕ ಆಯುಕ್ತರಾಗಿರುತ್ತಾರೆ. ಪ್ರಾದೇಶಿಕ ಆಯುಕ್ತರು ವಿಭಾಗ ಮಟ್ಟದಲ್ಲಿ ಜೇಷ್ಠತಾ ಪಟ್ಟಿಯ ಅರ್ಹತಾ ದಿನಾಂಕವನ್ನು ಹುದ್ದೆಗಳ ಲಭ್ಯತೆ ಆಧಾರದ ಮೇಲೆ ನೀಡಿದ್ದು ಜೇಷ್ಠತಾ ಪಟ್ಟಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿರುತ್ತಾರೆ. ರಾಜ್ಯ ಮಟ್ಟದಲ್ಲಿ ವಿಭಾಗ ಮಟ್ಟದ ಜೇಷ್ಠತಾ ಪಟ್ಟಿಯನ್ನು ಕ್ರೋಢೀಕರಿಸಿ ಪ್ರಕಟಿಸಲಾಗಿರುತ್ತದೆ.	
20	7588	ಎಸ್.ಬಿ.ಕೂಡಲಗಿ	ಶಿರಸ್ತೇದಾರ್/ಉಪ ತಹಶೀಲ್ದಾರ್ ವೃಂದದ ಕರಡು ಜೇಷ್ಠತಾ ಪಟ್ಟಿಯಲ್ಲಿ ನೌಕರರ ಜಾತಿಯನ್ನು ಎಸ್.ಟಿ ಎಂಬುದರ ಬದಲಾಗಿ ಎಸ್.ಸಿ ಎಂದು ನಮೂದಿಸಲಾಗಿದ್ದು, ತಿದ್ದುಪಡಿ ಮಾಡುವಂತೆ ಕೋರಿರುತ್ತಾರೆ.	ನೌಕರರ ಜಾತಿಯನ್ನು ಎಸ್.ಸಿ ಎಂಬುದರ ಬದಲಾಗಿ ಎಸ್.ಟಿ ಎಂದು ತಿದ್ದುಪಡಿ ಮಾಡಿದೆ.	

ಕ್ರ. ಸಂ	ರಾಜ್ಯ ಮಟ್ಟದ ಕರಡುಜೇಷ್ಠತಾ ಪಟ್ಟಿಯ ಸಂಖ್ಯೆ	ಹೆಸರು	ಕರಡು ಜೇಷ್ಠತಾ ಪಟ್ಟಿಗೆ ಸಲ್ಲಿಸಿರುವ ಆಕ್ಷೇಪಣೆ	ಆಕ್ಷೇಪಣೆ ತೆಗೆದುಕೊಂಡಿರುವ ಕ್ರಮ	ಷರಾ
21	7774	ವಿ.ವಿಜಯಕುಮಾರಿ	ಶಿರಸ್ತೇದಾರ್/ಉಪ ತಹಶೀಲ್ದಾರ್ ವೃಂದದ ಕರಡು ಜೇಷ್ಠತಾ ಪಟ್ಟಿಯಲ್ಲಿ ನೌಕರರ ಹೆಸರನ್ನು ವಿ.ವಿಜಯಕುಮಾರಿ ಬದಲಾಗಿ ವಿ.ವಿಜಯಕುಮಾರಿ ಎಂದು ತಪ್ಪಾಗಿ ನಮೂದಿಸಿದ್ದು, ತಿದ್ದುಪಡಿ ಮಾಡುವಂತೆ ಕೋರಿರುತ್ತಾರೆ.	ನೌಕರರ ಹೆಸರನ್ನು ವಿ.ವಿಜಯಕುಮಾರಿ ಎಂದು ತಿದ್ದುಪಡಿ ಮಾಡಿದೆ.	
22	6865	ಎಸ್.ಬಿ.ಉಳ್ಳೇಗಡ್ಡಿ	ಶಿರಸ್ತೇದಾರ್/ಉಪ ತಹಶೀಲ್ದಾರ್ ವೃಂದದ ಕರಡು ಜೇಷ್ಠತಾ ಪಟ್ಟಿಯಲ್ಲಿ ಜೇಷ್ಠತಾ ಕ್ರ.ಸಂ.6865ರಲ್ಲಿ ದಿನಾಂಕ: 4-1-2004ರ ಅರ್ಹತಾ ದಿನಾಂಕ ನೀಡಿ ನಿಗದಿ ಪಡಿಸಿರುವುದನ್ನು ಬೆಳಗಾವಿ ಪ್ರಾದೇಶಿಕ ಆಯುಕ್ತರ ತಿದ್ದುಪಡಿ ಆದೇಶ ಸಂ: ಪ್ರಾಆಬೆ:ಸಿಬ್ಬಂದಿ:2(1)40: 2011-12, ದಿನಾಂಕ: 8-8-2012 ರಲ್ಲಿ ಅರ್ಹತಾ ದಿನಾಂಕವನ್ನು 8-10-2003ಕ್ಕೆ ನಿಗದಿಪಡಿಸಿದ್ದು, ಅದರಂತೆ ಜೇಷ್ಠತಾ ಪಟ್ಟಿಯಲ್ಲಿ ಜೇಷ್ಠತೆಯನ್ನು ನಿಗದಿಪಡಿಸುವಂತೆ ಕೋರಿರುತ್ತಾರೆ.	ಜೇಷ್ಠತಾ ಪಟ್ಟಿಯಲ್ಲಿ ನೌಕರರ ಅರ್ಹತಾ ದಿನಾಂಕ: 8-10-2003ಕ್ಕೆ ಜೇಷ್ಠತಾ ಕ್ರ.ಸಂ. 1283ಎಗೆ ನಿಗದಿ ಪಡಿಸಿ ಜೇಷ್ಠತಾ ಕ್ರ.ಸಂ.6865 ರಲ್ಲಿರುವುದನ್ನು ತೆಗೆಯಲಾಗಿದೆ. ವಿಭಾಗ ಮಟ್ಟದಲ್ಲಿ ಜೇಷ್ಠತೆಯಲ್ಲಿ ವ್ಯತ್ಯಾಸವಿದ್ದಲ್ಲಿ ಪ್ರಾದೇಶಿಕ ಆಯುಕ್ತರಿಗೆ ಸೂಕ್ತ ಸಮಯದಲ್ಲಿ ಆಕ್ಷೇಪಣೆ ಸಲ್ಲಿಸಿ ಸರಿಪಡಿಸಿಕೊಳ್ಳುವಂತೆ ಸೂಚಿಸಿದೆ.	
23		ಗೌಸಿಯಾಬೇಗಂ ಶಿವರಾಜ್ ಪ್ರಕಾಶ್ ಅಮಲಪ್ಪ ಚೆನ್ನಮಲ್ಲಪ್ಪ	ವಿಭಾಗ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ ಅರ್ಹತಾ ದಿನಾಂಕವನ್ನು ಸರಿಯಾಗಿ ನಿಗದಿ ಪಡಿಸಿರುವುದಿಲ್ಲ. ನಿಯಮ ಬಾಹಿರವಾಗಿ ಜೇಷ್ಠತೆಯನ್ನು ನೀಡಲಾಗಿದ್ದು ನ್ಯೂನತೆಯನ್ನು ಸರಿಪಡಿಸುವಂತೆ ಕೋರಿರುತ್ತಾರೆ. ಬೆಂಗಳೂರು ವಿಭಾಗದಲ್ಲಿ ನಿಯಮ ಬಾಹಿರವಾಗಿ ಅರ್ಹತಾ ದಿನಾಂಕ ನೀಡಿರುವುದಾಗಿ ತಿಳಿಸುತ್ತಾ ಸರಿಪಡಿಸುವಂತೆ ಕೋರಿರುತ್ತಾರೆ.	ವಿಭಾಗ ಮಟ್ಟದಲ್ಲಿ ಜೇಷ್ಠತೆಯಲ್ಲಿ ವ್ಯತ್ಯಾಸವಿದ್ದಲ್ಲಿ ಪ್ರಾದೇಶಿಕ ಆಯುಕ್ತರಿಗೆ ಸೂಕ್ತ ಸಮಯದಲ್ಲಿ ಆಕ್ಷೇಪಣೆ ಸಲ್ಲಿಸಿ ಸರಿಪಡಿಸಿಕೊಳ್ಳುವಂತೆ ಸೂಚಿಸಿದೆ. ಶಿರಸ್ತೇದಾರ ಹುದ್ದೆಗೆ ಪದೋನ್ನತಿ ನೀಡುವುದು ಮತ್ತು ಅರ್ಹತಾ ದಿನಾಂಕ ನಿಗದಿಪಡಿಸುವ ಸಕ್ಷಮಗೊಳಿಸುವ ಅಧಿಕಾರ ಪ್ರಾದೇಶಿಕ ಆಯುಕ್ತರಾಗಿರುತ್ತಾರೆ. ಪ್ರಾದೇಶಿಕ ಆಯುಕ್ತರು ವಿಭಾಗ ಮಟ್ಟದಲ್ಲಿ ಜೇಷ್ಠತಾ ಪಟ್ಟಿಯ ಅರ್ಹತಾ ದಿನಾಂಕವನ್ನು ಹುದ್ದೆಗಳ ಲಭ್ಯತೆ ಆಧಾರದ ಮೇಲೆ ನೀಡಿದ್ದು ಜೇಷ್ಠತಾ ಪಟ್ಟಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿರುತ್ತಾರೆ. ಕ್ರೋಡೀಕರಿಸಿ ರಾಜ್ಯ ಮಟ್ಟದಲ್ಲಿ ಜೇಷ್ಠತಾ ಪಟ್ಟಿಯನ್ನು ತಯಾರಿಸಿ ಪ್ರಕಟಿಸಲಾಗಿದೆ.	
24		ಕೆ.ಪೂವಯ್ಯ ನಾಯ್ಕ	2011ನೇ ಸಾಲಿನಲ್ಲಿ ಶಿರಸ್ತೇದಾರ ವೃಂದಕ್ಕೆ ಪದೋನ್ನತಿ ಹೊಂದಿದ್ದು ರಾಜ್ಯ ಮಟ್ಟದ ಕರಡು ಜೇಷ್ಠತಾ ಪಟ್ಟಿಯಲ್ಲಿ ಹೆಸರು ಗೋಚರಿಸಿರುವುದಿಲ್ಲ. 2012ರಲ್ಲಿ ಬಡ್ತಿಹೊಂದಿದ ನೌಕರರ ಹೆಸರು ಸೇರಿಸಲಾಗಿದೆ. ಪರಿಶೀಲಿಸಿ ಜೇಷ್ಠತೆಯನ್ನು ನಿಗದಿಪಡಿಸುವಂತೆ ಕೋರಿರುತ್ತಾರೆ.	ರಾಜ್ಯ ಮಟ್ಟದ ಕರಡು ಜೇಷ್ಠತಾ ಪಟ್ಟಿಯನ್ನು ವಿಭಾಗ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ 2009ನೇ ಸಾಲಿನವರೆಗೆ ಅರ್ಹತಾ ದಿನಾಂಕ ನೀಡಿ ಪ್ರಕಟಿಸಿರುವ ಆಧಾರದ ಮೇಲೆ ಕ್ರೋಡೀಕರಿಸಿ ಪ್ರಕಟಿಸಲಾಗಿದೆ. ವಿಭಾಗ ಮಟ್ಟದ ಜೇಷ್ಠತಾಪಟ್ಟಿಯಲ್ಲಿ ನೌಕರರಿಗೆ ಅರ್ಹತಾ ದಿನಾಂಕ ನಿಗದಿಪಡಿಸಿ	

ಕ್ರ. ಸಂ	ರಾಜ್ಯ ಮಟ್ಟದ ಕರಡುಜೇಷ್ಠತಾ ಪಟ್ಟಿಯ ಸಂಖ್ಯೆ	ಹೆಸರು	ಕರಡು ಜೇಷ್ಠತಾ ಪಟ್ಟಿಗೆ ಸಲ್ಲಿಸಿರುವ ಆಕ್ಷೇಪಣೆ	ಆಕ್ಷೇಪಣೆ ತೆಗೆದುಕೊಂಡಿರುವ ಕ್ರಮ	ಪರಾ
				ಜೇಷ್ಠತಾಪಟ್ಟಿಯಲ್ಲಿ ಸೇರಿಸಿದ ನಂತರ ರಾಜ್ಯ ಮಟ್ಟದ, ವಿಭಾಗ ಮಟ್ಟದ ಜೇಷ್ಠತಾ ಪಟ್ಟಿಯಂತೆ ಕ್ರೋಢೀಕರಿಸಲು ಕ್ರಮವಹಿಸಲಾಗುವುದು.	
25	2143	ಪ್ರೇಮಸಿಂಗ್ ಗುದ್ದಪವಾರ	ಕರಡು ಜೇಷ್ಠತಾ ಪಟ್ಟಿಯಲ್ಲಿ ಪ್ರೇಮಸಿಂಗ್ ಗುದ್ದಪವಾರ ಎಂಬುದರ ಬದಲಾಗಿ ಪ್ರೇಮಸಿಂಗ್ ಗುದ್ದ ಎಂದು ನಮೂದಾಗಿದ್ದು ಪ್ರೇಮಸಿಂಗ್ ಗುದ್ದ ಪವಾರ ಎಂದು ತಿದ್ದುಪಡಿ ಮಾಡುವಂತೆ ಕೋರಿರುತ್ತಾರೆ.	ಪ್ರೇಮಸಿಂಗ್ ಗುದ್ದಪವಾರ ಎಂದು ತಿದ್ದುಪಡಿ ಮಾಡಲಾಗಿದೆ.	
26		ಶ್ರೀಧರ ನಾಯ್ಕ	ದಿನಾಂಕ: 13-04-2012 ರಲ್ಲಿ ಶಿರಸ್ತೇದಾರ ವೃಂದಕ್ಕೆ ಪದೋನ್ನತಿ ಹೊಂದಿದ್ದು ರಾಜ್ಯ ಮಟ್ಟದ ಶಿರಸ್ತೇದಾರ್ ವೃಂದದ ಜೇಷ್ಠತಾಪಟ್ಟಿಯಲ್ಲಿ ಕ್ರಮಸಂಖ್ಯೆ 2229ರ ನಂತರ ಸೇರ್ಪಡೆಮಾಡುವಂತೆ ಕೋರಿರುತ್ತಾರೆ.	ನೌಕರರಿಗೆ ದಿನಾಂಕ: 13-04-2012 ರಲ್ಲಿ ಪದೋನ್ನತಿ ನೀಡಿದ್ದು ಮೈಸೂರು ವಿಭಾಗದ ಜೇಷ್ಠತಾಪಟ್ಟಿಯಲ್ಲಿ ಅರ್ಹತಾ ದಿನಾಂಕ: ನೀಡಿ ಸೇರ್ಪಡೆ ಮಾಡಿದ ನಂತರ ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಕ್ರಮವಹಿಸಲಾಗುವುದು.	
27		ಹೆಚ್.ಎಂ.ರಮೇಶ್, ಶ್ರೀ ಸಿ.ಪಿ.ನಂದಕುಮಾರ	ಸರ್ಕಾರದ ಆದೇಶ ಸಂಖ್ಯೆ: ನಂ: ಕಂಇ:420 ಬಿಎಂಎಂ 2007 ದಿನಾಂಕ 02.09.2013 ರಂತೆ ಅರ್ಹತಾ ದಿನಾಂಕವನ್ನು ನಿಗದಿಪಡಿಸಲು ಕೋರಿರುತ್ತಾರೆ.	ಕ್ರ.ಸಂಖ್ಯೆ: 70449, 7050 ತಿದ್ದುಪಡಿ ಮಾಡಲಾಗಿದೆ.	
28		ಎನ್.ರಮೇಶ್	ಜೇಷ್ಠತಾ ಪಟ್ಟಿಯಲ್ಲಿ ಹೆಸರನ್ನು ಸೇರಿಸದೇ ಇದ್ದು ನ್ಯೂನತೆಯನ್ನು ಸರಿಪಡಿಸುವಂತೆ ಕೋರಿರುತ್ತಾರೆ.	ಅಗತ್ಯ ಮಾಹಿತಿ ಸಲ್ಲಿಸಿರುವುದಿಲ್ಲ.	
29	2156	ಅಮರೇಶ್ ಬಿರಾದಾರ	ಗುಲ್ಬರ್ಗಾ ವಿಭಾಗದ ಜೇಷ್ಠತಾಪಟ್ಟಿಯಂತೆ ಜೇಷ್ಠತೆಯನ್ನು ಸರಿಪಡಿಸುವಂತೆ ಕೋರಿರುತ್ತಾರೆ.	ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯನ್ನು ತಯಾರಿಸುವ ಸಂದರ್ಭದಲ್ಲಿ ವಿವಿಧ ವಿಭಾಗಗಳ ನೌಕರರ ಜೇಷ್ಠತೆಯ ಅರ್ಹತಾ ದಿನಾಂಕ ಒಂದೇ ಆಗಿದ್ದಲ್ಲಿ ನೌಕರರ ಜನ್ಮ ದಿನಾಂಕಕ್ಕೆ ಅನುಗುಣವಾಗಿ ಹಿರಿಯರಿಗಿಂತ ಕಿರಿಯರಿಗೆ ಜೇಷ್ಠತೆಯನ್ನು ನಿಗದಿಪಡಿಸಲಾಗುವುದು. ಅದರಂತೆ ನಿಗದಿಪಡಿಸಲಾಗಿದೆ.	
30	6899	ಕೆ.ಕಿಶೋರ್ ಕುಮಾರ್	ಕರಡು ಜೇಷ್ಠತಾಪಟ್ಟಿಯಲ್ಲಿ ಹೆಸರು ಸೇರ್ಪಡೆ ಯಾಗಿರುವುದಿಲ್ಲವೆಂದು ಸೇರ್ಪಡೆ ಮಾಡುವಂತೆ ಕೋರಿರುತ್ತಾರೆ.	ವಿಭಾಗ ಮಟ್ಟದಲ್ಲಿ ನೀಡಿರುವ ಅರ್ಹತಾ ದಿನಾಂಕ: ಜೇಷ್ಠತಾ ಕ್ರಮಸಂಖ್ಯೆ ಮತ್ತು ತಹಶೀಲ್ದಾರ್ ಹುದ್ದೆಗೆ ಪದೋನ್ನತಿಗೆ ಪರಿಗಣಿಸದೇ ಇರುವ ಬಗ್ಗೆ ಕಾರಣ ಮತ್ತು ಯಾವುದೇ ದಾಖಲೆಗಳನ್ನು ಸಲ್ಲಿಸದೇ ಇರುವುದರಿಂದ ಪರಿಶೀಲಿಸಲು ಸಾಧ್ಯವಾಗಿರುವುದಿಲ್ಲ. ಪ್ರಾದೇಶಿಕ ಆಯುಕ್ತರ ಮೂಲಕ ಸೂಕ್ತ	

ಕ್ರ. ಸಂ	ರಾಜ್ಯ ಮಟ್ಟದ ಕರಡುಜೇಷ್ಠತಾ ಪಟ್ಟಿಯ ಸಂಖ್ಯೆ	ಹೆಸರು	ಕರಡು ಜೇಷ್ಠತಾ ಪಟ್ಟಿಗೆ ಸಲ್ಲಿಸಿರುವ ಆಕ್ಷೇಪಣೆ	ಆಕ್ಷೇಪಣೆ ತೆಗೆದುಕೊಂಡಿರುವ ಕ್ರಮ	ಷರಾ
				ದಾಖಲೆಗಳೊಂದಿಗೆ ವಿಭಾಗ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆ ಮಾಡಿದ ನಂತರ ಸಲ್ಲಿಸಿದಲ್ಲಿ ಪರಿಶೀಲಿಸಿ ಕ್ರಮವಹಿಸಲಾಗುವುದು.	
31		ಪ್ರಕಾಶ ಬ ಹೊಳೆಪ್ಪಗೋಳ	ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ ಹೆಸರು ಕೈಬಿಟ್ಟಿದ್ದು, ಸೇರ್ಪಡೆ ಮಾಡಲು ಕೋರಿರುತ್ತಾರೆ.	ಸರಿಯಾದ ದಾಖಲಾತಿ ಸಲ್ಲಿಸದಿರುವುದರಿಂದ ಹೆಸರು ಸೇರ್ಪಡೆ ಮಾಡಿರುವುದಿಲ್ಲ.	
32		ಅನಂತವೆಂಕಟ ವೆಂಕಟರಂನ ಭಟ	ದಿ: 13.04.2012 ಕ್ಕೆ ಶಿರಸ್ತೆದಾರ ಹುದ್ದೆಗೆ ಪದೋನ್ನತಿ ನೀಡಿದ್ದು ಜೇಷ್ಠತಾ ಪಟ್ಟಿಯಲ್ಲಿ ಅರ್ಹತಾ ದಿನಾಂಕ ನೀಡಿ ಸೇರ್ಪಡೆ ಮಾಡುವಂತೆ ಕೋರಿರುತ್ತಾರೆ	ನೌಕರರಿಗೆ ದಿನಾಂಕ: 13-04-2012 ರಲ್ಲಿ ಪದೋನ್ನತಿ ನೀಡಿದ್ದು ಮೈಸೂರು ವಿಭಾಗದ ಜೇಷ್ಠತಾಪಟ್ಟಿಯಲ್ಲಿ ಅರ್ಹತಾ ದಿನಾಂಕ: ನೀಡಿ ಸೇರ್ಪಡೆ ಮಾಡಿದ ನಂತರ ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಕ್ರಮವಹಿಸಲಾಗುವುದು.	
33		ಶ್ರೀಮತಿ ಶಕುಂತಲಾ ಎಂ.ಆರ್.	ದಿ: 07.08.2012 ಕ್ಕೆ ಶಿರಸ್ತೆದಾರ ಹುದ್ದೆಗೆ ಪದೋನ್ನತಿ ನೀಡಿದ್ದು ಜೇಷ್ಠತಾ ಪಟ್ಟಿಯಲ್ಲಿ ಅರ್ಹತಾ ದಿನಾಂಕ ನೀಡಿ ಸೇರ್ಪಡೆ ಮಾಡುವಂತೆ ಕೋರಿರುತ್ತಾರೆ	ನೌಕರರಿಗೆ ದಿನಾಂಕ: 07.08.2012 ರಲ್ಲಿ ಪದೋನ್ನತಿ ನೀಡಿದ್ದು ಮೈಸೂರು ವಿಭಾಗದ ಜೇಷ್ಠತಾಪಟ್ಟಿಯಲ್ಲಿ ಅರ್ಹತಾ ದಿನಾಂಕ: ನೀಡಿ ಸೇರ್ಪಡೆ ಮಾಡಿದ ನಂತರ ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಕ್ರಮವಹಿಸಲಾಗುವುದು.	
34		ನಾಗರಾಜ ಸಿದ್ದಪ್ಪ ಕಬಾಡೆ	ಪ್ರಾದೇಶಿಕ ಆಯುಕ್ತರು ಗುಲಬರ್ಗಾ ಇವರು ಪದೋನ್ನತಿ ನೀಡುವ ಸಂದರ್ಭದಲ್ಲಿ ಪರಿಗಣಿಸದೆ ಇದ್ದು ಸೇವಾ ಹಿರಿತನದಲ್ಲಿ ಅನ್ಯಾಯವಾಗಿರುವುದು ಸರಿಪಡಿಸುವಂತೆ ಕೋರಿರುತ್ತಾರೆ.	ಪ್ರ.ದ.ಸ. / ಪ್ರದರಾನಿ/ ಶೀಘ್ರಲಿಖಿತಾರ ಹುದ್ದೆಯಿಂದ ಶಿರಸ್ತೆದಾರ ವೃಂದಕ್ಕೆ ಪದೋನ್ನತಿ ನೀಡುವ ಸಕ್ಷಮ ಪ್ರಾಧಿಕಾರ ಪ್ರಾದೇಶಿಕ ಆಯುಕ್ತರು ಆಗಿದ್ದು, ನೌಕರರಿಗೆ ಶಿರಸ್ತೆದಾರ ವೃಂದದಕ್ಕೆ ಪದೋನ್ನತಿ ಬಗ್ಗೆ ಪ್ರಾದೇಶಿಕ ಆಯುಕ್ತರ ಹಂತದಲ್ಲಿ ಸೂಕ್ತ ಕ್ರಮವಹಿಸಬೇಕಾಗಿರುತ್ತದೆ.	
35		ಬಿ.ಆರ್.ಗೌಡ	ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ ಹೆಸರು ಕೈಬಿಟ್ಟಿದ್ದು, ಸೇರ್ಪಡೆ ಮಾಡಲು ಕೋರಿರುತ್ತಾರೆ.	ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ ವಿಭಾಗ ಮಟ್ಟದಲ್ಲಿ ಪದೋನ್ನತಿ ನೀಡಿ ಅರ್ಹತಾ ದಿನಾಂಕ ನೀಡಿರುವುದನ್ನು ಆಧರಿಸಿ ಕ್ರಾಢಿಕರಿಸಿ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ವಿಭಾಗ ಮಟ್ಟದಲ್ಲಿ ಪದೋನ್ನತಿನೀಡುವ ಮತ್ತು ಅರ್ಹತಾ ದಿನಾಂಕ ನಿಗದಿಪಡಿಸುವ ಸಕ್ಷಮ ಪ್ರಾಧಿಕಾರ ವಿಭಾಗದ ಪ್ರಾದೇಶಿಕ ಆಯುಕ್ತರು ಆಗಿರುತ್ತಾರೆ. ವಿಭಾಗ ಮಟ್ಟದ ಜೇಷ್ಠತಾ ಪಟ್ಟಿಗೆ ಸೂಕ್ತ ಸಮಯದಲ್ಲಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ.	

ಕ್ರ. ಸಂ	ರಾಜ್ಯ ಮಟ್ಟದ ಕರಡುಜೇಷ್ಠತಾ ಪಟ್ಟಿಯ ಸಂಖ್ಯೆ	ಹೆಸರು	ಕರಡು ಜೇಷ್ಠತಾ ಪಟ್ಟಿಗೆ ಸಲ್ಲಿಸಿರುವ ಆಕ್ಷೇಪಣೆ	ಆಕ್ಷೇಪಣೆ ತೆಗೆದುಕೊಂಡಿರುವ ಕ್ರಮ	ಷರಾ
36		ಎಸ್.ಡಿ.ಪಾಟೀಲ	ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ ಹೆಸರು ಕೈಬಿಟ್ಟಿದ್ದು, ಸೇರ್ಪಡೆ ಮಾಡಲು ಕೋರಿರುತ್ತಾರೆ.	ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ ವಿಭಾಗ ಮಟ್ಟದಲ್ಲಿ ಪದೋನ್ನತಿ ನೀಡಿ ಅರ್ಹತಾ ದಿನಾಂಕ ನೀಡಿರುವುದನ್ನು ಆಧರಿಸಿ ಕ್ರೋಢಿಕರಿಸಿ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ವಿಭಾಗ ಮಟ್ಟದಲ್ಲಿ ಪದೋನ್ನತಿಯಿರುವ ಮತ್ತು ಅರ್ಹತಾ ದಿನಾಂಕ ನಿಗದಿಪಡಿಸುವ ಸಕ್ಷಮ ಪ್ರಾಧಿಕಾರ ವಿಭಾಗದ ಪ್ರಾದೇಶಿಕ ಆಯುಕ್ತರು ಆಗಿರುತ್ತಾರೆ. ವಿಭಾಗ ಮಟ್ಟದ ಜೇಷ್ಠತಾ ಪಟ್ಟಿಗೆ ಸೂಕ್ತ ಸಮಯದಲ್ಲಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ.	
37		ಟಿ.ವಿನೋದ	ದಿ: 06-07-2011 ರಿಂದ ಪೂರ್ವಾನ್ವಯವಾಗುವಂತೆ ಮುಂಬಡ್ತಿ ನೀಡಿದ್ದು ವಿಭಾಗ ಮಟ್ಟದ ಜೇಷ್ಠತಾ ಕ್ರಮ ಸಂಖ್ಯೆ: 1684 ರಲ್ಲಿ ದಿ: 06.07.2011 ಕ್ಕೆ ಅರ್ಹತಾ ದಿನಾಂಕ ನೀಡಲಾಗಿದೆ. ರಾಜ್ಯ ಮಟ್ಟದ ಹಂಗಾಮಿ ಜೇಷ್ಠತಾ ಪಟ್ಟಿಯಲ್ಲಿ ಸೇರಿಸಿರುವುದಿಲ್ಲ. ಮೈಸೂರು ವಿಭಾಗದಲ್ಲಿ 2008-09 ಮತ್ತು 2010 ರಲ್ಲಿ ಪದೋನ್ನತಿ ನೀಡಿರುವುದಿಲ್ಲ. ಬೇರೆ ವಿಭಾಗದಲ್ಲಿ ಮುಂಭಡ್ತಿ ನೀಡಿದ್ದು, ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು ಮೈಸೂರು ವಿಭಾಗದ ಹಿರಿಯ ನೌಕರರಿಗೆ ಅನ್ವಯವಾಗಿದೆ.	ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ ವಿಭಾಗ ಮಟ್ಟದಲ್ಲಿ ಪದೋನ್ನತಿ ನೀಡಿ ಅರ್ಹತಾ ದಿನಾಂಕ ನೀಡಿರುವುದನ್ನು ಆಧರಿಸಿ ಕ್ರೋಢಿಕರಿಸಿ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ವಿಭಾಗ ಮಟ್ಟದಲ್ಲಿ ಪದೋನ್ನತಿಯಿರುವ ಮತ್ತು ಅರ್ಹತಾ ದಿನಾಂಕ ನಿಗದಿಪಡಿಸುವ ಸಕ್ಷಮ ಪ್ರಾಧಿಕಾರ ವಿಭಾಗದ ಪ್ರಾದೇಶಿಕ ಆಯುಕ್ತರು ಆಗಿರುತ್ತಾರೆ. ವಿಭಾಗ ಮಟ್ಟದ ಜೇಷ್ಠತಾ ಪಟ್ಟಿಗೆ ಸೂಕ್ತ ಸಮಯದಲ್ಲಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ.	
38		ಕೆ.ಮಾಧವ	ದಿ: 06-07-2011 ರಿಂದ ಪೂರ್ವಾನ್ವಯವಾಗುವಂತೆ ಮುಂಬಡ್ತಿ ನೀಡಿದ್ದು ವಿಭಾಗ ಮಟ್ಟದ ಜೇಷ್ಠತಾ ಕ್ರಮ ಸಂಖ್ಯೆ: 1684 ರಲ್ಲಿ ದಿ: 06.07.2011 ಕ್ಕೆ ಅರ್ಹತಾ ದಿನಾಂಕ ನೀಡಲಾಗಿದೆ. ರಾಜ್ಯ ಮಟ್ಟದ ಹಂಗಾಮಿ ಜೇಷ್ಠತಾ ಪಟ್ಟಿಯಲ್ಲಿ ಸೇರಿಸಿರುವುದಿಲ್ಲ. ಮೈಸೂರು ವಿಭಾಗದಲ್ಲಿ 2008-09 ಮತ್ತು 2010 ರಲ್ಲಿ ಪದೋನ್ನತಿ ನೀಡಿರುವುದಿಲ್ಲ. ಬೇರೆ ವಿಭಾಗದಲ್ಲಿ ಮುಂಬಡ್ತಿ ನೀಡಿದ್ದು, ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು ಮೈಸೂರು ವಿಭಾಗದ ಹಿರಿಯ ನೌಕರರಿಗೆ ಅನ್ವಯವಾಗಿದೆ.	ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ ವಿಭಾಗ ಮಟ್ಟದಲ್ಲಿ ಪದೋನ್ನತಿ ನೀಡಿ ಅರ್ಹತಾ ದಿನಾಂಕ ನೀಡಿರುವುದನ್ನು ಆಧರಿಸಿ ಕ್ರೋಢಿಕರಿಸಿ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ವಿಭಾಗ ಮಟ್ಟದಲ್ಲಿ ಪದೋನ್ನತಿಯಿರುವ ಮತ್ತು ಅರ್ಹತಾ ದಿನಾಂಕ ನಿಗದಿಪಡಿಸುವ ಸಕ್ಷಮ ಪ್ರಾಧಿಕಾರ ವಿಭಾಗದ ಪ್ರಾದೇಶಿಕ ಆಯುಕ್ತರು ಆಗಿರುತ್ತಾರೆ. ವಿಭಾಗ ಮಟ್ಟದ ಜೇಷ್ಠತಾ ಪಟ್ಟಿಗೆ ಸೂಕ್ತ ಸಮಯದಲ್ಲಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ.	
39		ಅನಂತ ಪದ್ಮನಾಭ ಉಡುಪ	ದಿ: 06-07-2011 ರಿಂದ ಪೂರ್ವಾನ್ವಯವಾಗುವಂತೆ ಮುಂಬಡ್ತಿ ನೀಡಿದ್ದು ವಿಭಾಗ ಮಟ್ಟದ ಜೇಷ್ಠತಾ ಕ್ರಮ ಸಂಖ್ಯೆ: 1684 ರಲ್ಲಿ ದಿ: 06.07.2011 ಕ್ಕೆ ಅರ್ಹತಾ ದಿನಾಂಕ ನೀಡಲಾಗಿದೆ. ರಾಜ್ಯ ಮಟ್ಟದ ಹಂಗಾಮಿ ಜೇಷ್ಠತಾ ಪಟ್ಟಿಯಲ್ಲಿ ಸೇರಿಸಿರುವುದಿಲ್ಲ. ಮೈಸೂರು	ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ ವಿಭಾಗ ಮಟ್ಟದಲ್ಲಿ ಪದೋನ್ನತಿ ನೀಡಿ ಅರ್ಹತಾ ದಿನಾಂಕ ನೀಡಿರುವುದನ್ನು ಆಧರಿಸಿ ಕ್ರೋಢಿಕರಿಸಿ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ವಿಭಾಗ ಮಟ್ಟದಲ್ಲಿ ಪದೋನ್ನತಿಯಿರುವ ಮತ್ತು ಅರ್ಹತಾ	

ಕ್ರ. ಸಂ	ರಾಜ್ಯ ಮಟ್ಟದ ಕರಡುಜೇಷ್ಠತಾ ಪಟ್ಟಿಯ ಸಂಖ್ಯೆ	ಹೆಸರು	ಕರಡು ಜೇಷ್ಠತಾ ಪಟ್ಟಿಗೆ ಸಲ್ಲಿಸಿರುವ ಆಕ್ಷೇಪಣೆ	ಆಕ್ಷೇಪಣೆ ತೆಗೆದುಕೊಂಡಿರುವ ಕ್ರಮ	ಷರಾ
			ವಿಭಾಗದಲ್ಲಿ 2008-09 ಮತ್ತು 2010 ರಲ್ಲಿ ಪದೋನ್ನತಿ ನೀಡಿರುವುದಿಲ್ಲ. ಬೇರೆ ವಿಭಾಗದಲ್ಲಿ ಮುಂಬಡ್ತಿ ನೀಡಿದ್ದು, ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು ಮೈಸೂರು ವಿಭಾಗದ ಹಿರಿಯ ನೌಕರರಿಗೆ ಅನ್ವಾಯವಾಗಿದೆ.	ದಿನಾಂಕ ನಿಗದಿಪಡಿಸುವ ಸಕ್ಷಮ ಪ್ರಾಧಿಕಾರ ವಿಭಾಗದ ಪ್ರಾದೇಶಿಕ ಆಯುಕ್ತರು ಆಗಿರುತ್ತಾರೆ. ವಿಭಾಗ ಮಟ್ಟದ ಜೇಷ್ಠತಾ ಪಟ್ಟಿಗೆ ಸೂಕ್ತ ಸಮಯದಲ್ಲಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ.	
40		ಜಿ.ಆರ್.ರಾಜು	ದಿ: 06-07-2011 ರಿಂದ ಪೂರ್ವಾನ್ವಯವಾಗುವಂತೆ ಮುಂಬಡ್ತಿ ನೀಡಿದ್ದು ವಿಭಾಗ ಮಟ್ಟದ ಜೇಷ್ಠತಾ ಕ್ರಮ ಸಂಖ್ಯೆ: 1684 ರಲ್ಲಿ ದಿ: 06.07.2011 ಕ್ಕೆ ಅರ್ಹತಾ ದಿನಾಂಕ ನೀಡಲಾಗಿದೆ. ರಾಜ್ಯ ಮಟ್ಟದ ಹಂಗಾಮಿ ಜೇಷ್ಠತಾ ಪಟ್ಟಿಯಲ್ಲಿ ಸೇರಿಸಿರುವುದಿಲ್ಲ. ಮೈಸೂರು ವಿಭಾಗದಲ್ಲಿ 2008-09 ಮತ್ತು 2010 ರಲ್ಲಿ ಪದೋನ್ನತಿ ನೀಡಿರುವುದಿಲ್ಲ. ಬೇರೆ ವಿಭಾಗದಲ್ಲಿ ಮುಂಬಡ್ತಿ ನೀಡಿದ್ದು, ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು ಮೈಸೂರು ವಿಭಾಗದ ಹಿರಿಯ ನೌಕರರಿಗೆ ಅನ್ವಾಯವಾಗಿದೆ.	ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ ವಿಭಾಗ ಮಟ್ಟದಲ್ಲಿ ಪದೋನ್ನತಿ ನೀಡಿ ಅರ್ಹತಾ ದಿನಾಂಕ ನೀಡಿರುವುದನ್ನು ಆಧರಿಸಿ ಕ್ರೋಢೀಕರಿಸಿ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ವಿಭಾಗ ಮಟ್ಟದಲ್ಲಿ ಪದೋನ್ನತಿಯಾದವ ಮತ್ತು ಅರ್ಹತಾ ದಿನಾಂಕ ನಿಗದಿಪಡಿಸುವ ಸಕ್ಷಮ ಪ್ರಾಧಿಕಾರ ವಿಭಾಗದ ಪ್ರಾದೇಶಿಕ ಆಯುಕ್ತರು ಆಗಿರುತ್ತಾರೆ. ವಿಭಾಗ ಮಟ್ಟದ ಜೇಷ್ಠತಾ ಪಟ್ಟಿಗೆ ಸೂಕ್ತ ಸಮಯದಲ್ಲಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ.	
41		ಜಯಮ್ಮ	ದಿ: 06-07-2011 ರಿಂದ ಪೂರ್ವಾನ್ವಯವಾಗುವಂತೆ ಮುಂಬಡ್ತಿ ನೀಡಿದ್ದು ವಿಭಾಗ ಮಟ್ಟದ ಜೇಷ್ಠತಾ ಕ್ರಮ ಸಂಖ್ಯೆ: 1684 ರಲ್ಲಿ ದಿ: 06.07.2011 ಕ್ಕೆ ಅರ್ಹತಾ ದಿನಾಂಕ ನೀಡಲಾಗಿದೆ. ರಾಜ್ಯ ಮಟ್ಟದ ಹಂಗಾಮಿ ಜೇಷ್ಠತಾ ಪಟ್ಟಿಯಲ್ಲಿ ಸೇರಿಸಿರುವುದಿಲ್ಲ. ಮೈಸೂರು ವಿಭಾಗದಲ್ಲಿ 2008-09 ಮತ್ತು 2010 ರಲ್ಲಿ ಪದೋನ್ನತಿ ನೀಡಿರುವುದಿಲ್ಲ. ಬೇರೆ ವಿಭಾಗದಲ್ಲಿ ಮುಂಬಡ್ತಿ ನೀಡಿದ್ದು, ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು ಮೈಸೂರು ವಿಭಾಗದ ಹಿರಿಯ ನೌಕರರಿಗೆ ಅನ್ವಾಯವಾಗಿದೆ.	ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ ವಿಭಾಗ ಮಟ್ಟದಲ್ಲಿ ಪದೋನ್ನತಿ ನೀಡಿ ಅರ್ಹತಾ ದಿನಾಂಕ ನೀಡಿರುವುದನ್ನು ಆಧರಿಸಿ ಕ್ರೋಢೀಕರಿಸಿ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ವಿಭಾಗ ಮಟ್ಟದಲ್ಲಿ ಪದೋನ್ನತಿಯಾದವ ಮತ್ತು ಅರ್ಹತಾ ದಿನಾಂಕ ನಿಗದಿಪಡಿಸುವ ಸಕ್ಷಮ ಪ್ರಾಧಿಕಾರ ವಿಭಾಗದ ಪ್ರಾದೇಶಿಕ ಆಯುಕ್ತರು ಆಗಿರುತ್ತಾರೆ. ವಿಭಾಗ ಮಟ್ಟದ ಜೇಷ್ಠತಾ ಪಟ್ಟಿಗೆ ಸೂಕ್ತ ಸಮಯದಲ್ಲಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ.	
42		ಎಸ್. ರಮೇಶ	ದಿ: 07.08.2012 ರಲ್ಲಿ ಮುಂಬಡ್ತಿ ನೀಡಿದ್ದು ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ ಸೇರ್ಪಡೆ ಮಾಡದಿರುವ ಬಗ್ಗೆ	ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ ವಿಭಾಗ ಮಟ್ಟದಲ್ಲಿ ಪದೋನ್ನತಿ ನೀಡಿ ಅರ್ಹತಾ ದಿನಾಂಕ ನೀಡಿರುವುದನ್ನು ಆಧರಿಸಿ ಕ್ರೋಢೀಕರಿಸಿ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ವಿಭಾಗ ಮಟ್ಟದಲ್ಲಿ ಪದೋನ್ನತಿಯಾದವ ಮತ್ತು ಅರ್ಹತಾ ದಿನಾಂಕ ನಿಗದಿಪಡಿಸುವ ಸಕ್ಷಮ ಪ್ರಾಧಿಕಾರ ವಿಭಾಗದ ಪ್ರಾದೇಶಿಕ ಆಯುಕ್ತರು ಆಗಿರುತ್ತಾರೆ. ವಿಭಾಗ ಮಟ್ಟದ ಜೇಷ್ಠತಾ ಪಟ್ಟಿಗೆ ಸೂಕ್ತ ಸಮಯದಲ್ಲಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ.	

ಕ್ರ. ಸಂ	ರಾಜ್ಯ ಮಟ್ಟದ ಕರಡುಜೇಷ್ಠತಾ ಪಟ್ಟಿಯ ಸಂಖ್ಯೆ	ಹೆಸರು	ಕರಡು ಜೇಷ್ಠತಾ ಪಟ್ಟಿಗೆ ಸಲ್ಲಿಸಿರುವ ಆಕ್ಷೇಪಣೆ	ಆಕ್ಷೇಪಣೆ ತೆಗೆದುಕೊಂಡಿರುವ ಕ್ರಮ	ಷರಾ
43		ಸಿ.ಎಲ್.ಮಟ್ಟ ಮಾದಪ್ಪ	ದಿ: 07.08.2012 ರಲ್ಲಿ ಮುಂಬಡ್ತಿ ನೀಡಿದ್ದು ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ ಸೇರ್ಪಡೆ ಮಾಡದಿರುವ ಬಗ್ಗೆ	ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ ವಿಭಾಗ ಮಟ್ಟದಲ್ಲಿ ಪದೋನ್ನತಿ ನೀಡಿ ಅರ್ಹತಾ ದಿನಾಂಕ ನೀಡಿರುವುದನ್ನು ಅಧರಿಸಿ ಕ್ರೋಢೀಕರಿಸಿ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ವಿಭಾಗ ಮಟ್ಟದಲ್ಲಿ ಪದೋನ್ನತಿಯಿರುವ ಮತ್ತು ಅರ್ಹತಾ ದಿನಾಂಕ ನಿಗದಿಪಡಿಸುವ ಸಕ್ಷಮ ಪ್ರಾಧಿಕಾರ ವಿಭಾಗದ ಪ್ರಾದೇಶಿಕ ಆಯುಕ್ತರು ಆಗಿರುತ್ತಾರೆ. ವಿಭಾಗ ಮಟ್ಟದ ಜೇಷ್ಠತಾ ಪಟ್ಟಿಗೆ ಸೂಕ್ತ ಸಮಯದಲ್ಲಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ.	
44		ಶಿವಾ	ದಿ: 02.01.2014 ರಲ್ಲಿ ಮುಂಬಡ್ತಿ ನೀಡಿದ್ದು ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ ಸೇರ್ಪಡೆ ಮಾಡದಿರುವ ಬಗ್ಗೆ	ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ ವಿಭಾಗ ಮಟ್ಟದಲ್ಲಿ ಪದೋನ್ನತಿ ನೀಡಿ ಅರ್ಹತಾ ದಿನಾಂಕ ನೀಡಿರುವುದನ್ನು ಅಧರಿಸಿ ಕ್ರೋಢೀಕರಿಸಿ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ವಿಭಾಗ ಮಟ್ಟದಲ್ಲಿ ಪದೋನ್ನತಿಯಿರುವ ಮತ್ತು ಅರ್ಹತಾ ದಿನಾಂಕ ನಿಗದಿಪಡಿಸುವ ಸಕ್ಷಮ ಪ್ರಾಧಿಕಾರ ವಿಭಾಗದ ಪ್ರಾದೇಶಿಕ ಆಯುಕ್ತರು ಆಗಿರುತ್ತಾರೆ. ವಿಭಾಗ ಮಟ್ಟದ ಜೇಷ್ಠತಾ ಪಟ್ಟಿಗೆ ಸೂಕ್ತ ಸಮಯದಲ್ಲಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ.	
45	7461	ಎಲ್.ಜೆ.ಬಾಗಲಕೋಟೆ	ಕಾಲಂ ನಂ: 3 ರಲ್ಲಿ ಹೆಸರು ಕಾಲಂ ನಂ: 4 ರಲ್ಲಿ ಜಾತಿ ಕಾಲಂ 6 ರಲ್ಲಿ ಜನ್ಮ ದಿನಾಂಕ ಕಾಲಂ ನಂ: 11 ರಲ್ಲಿ ನಿವೃತ್ತಿ ಅಂತಾ ಈ ಎಲ್ಲಾ ದಾಖಲೆಗಳು ತಪ್ಪಾಗಿ ನಮೂದಾಗಿರುತ್ತವೆ. ಅವುಗಳನ್ನು ತಿದ್ದುಪಡಿ ಮಾಡಿ ನಮೂದಿಸುವುದು.	ತಿದ್ದುಪಡಿ ಮಾಡಲಾಗಿದೆ.	
46		ಎಂ.ಜೆ.ಹೊಕ್ಕಾಣಿ	ಜೇಷ್ಠತಾ ಪಟ್ಟಿಯಲ್ಲಿ ಹೆಸರು ತಪ್ಪಾಗಿದ್ದು, ಸರಿಪಡಿಸುವಂತೆ ಮತ್ತು ರಾಜ್ಯ ಮಟ್ಟ ಜೇಷ್ಠತಾ ಸೇರ್ಪಡೆ ಮಾಡುವಂತೆ ಕೋರಿರುತ್ತಾರೆ.	ಸರಿಯಾದ ದಾಖಲಾತಿಗಳು ಸಲ್ಲಿಸಿರುವುದರಿಂದ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿರುವುದಿಲ್ಲ.	
47		ಎ. ಶ್ರೀನಿವಾಸಯ್ಯ	ಹೆಸರು ತಪ್ಪಾಗಿದ್ದು ತಿದ್ದುಪಡಿ ಮಾಡುವುದು	ವಿ ಶ್ರೀನಿವಾಸಯ್ಯ ಎಂದು ತಿದ್ದುಪಡಿ ಮಾಡಲಾಗಿದೆ.	
48	7729	ಯು.ನಾಗರಾಜ	ನೌಕರರಗಿಗೆ ದಿನಾಂಕ 31.01.2009 ರಂದು ಅರ್ಹತಾ ದಿನಾಂಕ ನೀಡಲಾಗಿದೆ. ತಪ್ಪಾಗಿ ನಿಗದಿಪಡಿಸಿದ್ದು ಸರಿಪಡಿಸಲು ಕೋರಿದ್ದಾರೆ	ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ ವಿಭಾಗ ಮಟ್ಟದಲ್ಲಿ ಪದೋನ್ನತಿ ನೀಡಿ ಅರ್ಹತಾ ದಿನಾಂಕ ನೀಡಿರುವುದನ್ನು ಅಧರಿಸಿ ಕ್ರೋಢೀಕರಿಸಿ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ವಿಭಾಗ ಮಟ್ಟದಲ್ಲಿ ಪದೋನ್ನತಿಯಿರುವ ಮತ್ತು ಅರ್ಹತಾ ದಿನಾಂಕ ನಿಗದಿಪಡಿಸುವ ಸಕ್ಷಮ ಪ್ರಾಧಿಕಾರ ವಿಭಾಗದ ಪ್ರಾದೇಶಿಕ ಆಯುಕ್ತರು ಆಗಿರುತ್ತಾರೆ. ವಿಭಾಗ ಮಟ್ಟದ ಜೇಷ್ಠತಾ ಪಟ್ಟಿಗೆ ಸೂಕ್ತ ಸಮಯದಲ್ಲಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ.	

ಕ್ರ. ಸಂ	ರಾಜ್ಯ ಮಟ್ಟದ ಕರಡುಜೇಷ್ಠತಾ ಪಟ್ಟಿಯ ಸಂಖ್ಯೆ	ಹೆಸರು	ಕರಡು ಜೇಷ್ಠತಾ ಪಟ್ಟಿಗೆ ಸಲ್ಲಿಸಿರುವ ಆಕ್ಷೇಪಣೆ	ಆಕ್ಷೇಪಣೆ ತೆಗೆದುಕೊಂಡಿರುವ ಕ್ರಮ	ಷರಾ
49		ಎ.ಮುರಳಿಧರ ಶ್ಯಾನಭೋಗ್	ದಿ: 07.08.2012 ರಲ್ಲಿ ಮುಂಬಡ್ತಿ ನೀಡಿದ್ದು ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ ಸೇರ್ಪಡೆ ಮಾಡದಿರುವ ಬಗ್ಗೆ	ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ ವಿಭಾಗ ಮಟ್ಟದಲ್ಲಿ ಪದೋನ್ನತಿ ನೀಡಿ ಅರ್ಹತಾ ದಿನಾಂಕ ನೀಡಿರುವುದನ್ನು ಆಧರಿಸಿ ಕ್ರೋಢೀಕರಿಸಿ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ವಿಭಾಗ ಮಟ್ಟದಲ್ಲಿ ಪದೋನ್ನತಿಯಾದವ ಮತ್ತು ಅರ್ಹತಾ ದಿನಾಂಕ ನಿಗದಿಪಡಿಸುವ ಸಕ್ಷಮ ಪ್ರಾಧಿಕಾರ ವಿಭಾಗದ ಪ್ರಾದೇಶಿಕ ಆಯುಕ್ತರು ಆಗಿರುತ್ತಾರೆ. ವಿಭಾಗ ಮಟ್ಟದ ಜೇಷ್ಠತಾ ಪಟ್ಟಿಗೆ ಸೂಕ್ತ ಸಮಯದಲ್ಲಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ.	
50	7727	ಹೆಚ್.ವಿಶ್ವನಾಥ	ದಿ: 31.01.2009 ರಲ್ಲಿ ಮುಂಬಡ್ತಿ ನೀಡಿದ್ದು ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ ಸೇರ್ಪಡೆ ಮಾಡದಿರುವ ಬಗ್ಗೆ	ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ ವಿಭಾಗ ಮಟ್ಟದಲ್ಲಿ ಪದೋನ್ನತಿ ನೀಡಿ ಅರ್ಹತಾ ದಿನಾಂಕ ನೀಡಿರುವುದನ್ನು ಆಧರಿಸಿ ಕ್ರೋಢೀಕರಿಸಿ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ವಿಭಾಗ ಮಟ್ಟದಲ್ಲಿ ಪದೋನ್ನತಿಯಾದವ ಮತ್ತು ಅರ್ಹತಾ ದಿನಾಂಕ ನಿಗದಿಪಡಿಸುವ ಸಕ್ಷಮ ಪ್ರಾಧಿಕಾರ ವಿಭಾಗದ ಪ್ರಾದೇಶಿಕ ಆಯುಕ್ತರು ಆಗಿರುತ್ತಾರೆ. ವಿಭಾಗ ಮಟ್ಟದ ಜೇಷ್ಠತಾ ಪಟ್ಟಿಗೆ ಸೂಕ್ತ ಸಮಯದಲ್ಲಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ.	
51		ಎಂ.ಗುರುರಾಜ	ದಿ: 01.01.2010 ರಿಂದ ವಿಭಾಗ ಮಟ್ಟದ ಜೇಷ್ಠತಾ ಪಟ್ಟಿ ಪ್ರಚುರಪಡಿಸಿರುವುದಿಲ್ಲ. ಹಾಗೂ ಅರ್ಹತಾ ದಿನಾಂಕ ನಿಗದಿಪಡಿಸಿಲ್ಲದಿರುವುದರಿಂದ ಅನ್ಯಾಯವಾಗಿದೆ. ಸಂವಿಧಾನ ಅನುಚ್ಛೇದ 371 ಜೆ ರೀತ್ಯ ಮುಂಬಡ್ತಿ ಮೀಸಲಾತಿ ಪರಿಗಣಿಸಿ ಜೇಷ್ಠತಾ ಪಟ್ಟಿ ತಯಾರಿಸುವ ಬಗ್ಗೆ.	ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯಲ್ಲಿ ವಿಭಾಗ ಮಟ್ಟದಲ್ಲಿ ಪದೋನ್ನತಿ ನೀಡಿ ಅರ್ಹತಾ ದಿನಾಂಕ ನೀಡಿರುವುದನ್ನು ಆಧರಿಸಿ ಕ್ರೋಢೀಕರಿಸಿ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ವಿಭಾಗ ಮಟ್ಟದಲ್ಲಿ ಪದೋನ್ನತಿಯಾದವ ಮತ್ತು ಅರ್ಹತಾ ದಿನಾಂಕ ನಿಗದಿಪಡಿಸುವ ಸಕ್ಷಮ ಪ್ರಾಧಿಕಾರ ವಿಭಾಗದ ಪ್ರಾದೇಶಿಕ ಆಯುಕ್ತರು ಆಗಿರುತ್ತಾರೆ. ವಿಭಾಗ ಮಟ್ಟದ ಜೇಷ್ಠತಾ ಪಟ್ಟಿಯನ್ನು ಪ್ರಾದೇಶಿಕ ಆಯುಕ್ತರ ಹಂತದಲ್ಲಿ ತಯಾರಿಸಲು ಸೂಕ್ತ ಕ್ರಮ ವಹಿಸಬೇಕಾಗಿರುತ್ತದೆ. ನಂತರ ರಾಜ್ಯಮಟ್ಟದಲ್ಲಿ ಕ್ರೋಢೀಕರಿಸಲಾಗುವುದು. ಸಂವಿಧಾನ ಅನುಚ್ಛೇದ 371 ಜೆ ರೀತ್ಯ ಮುಂಬಡ್ತಿ ಮೀಸಲಾತಿ ಪರಿಗಣಿಸುವ ಬಗ್ಗೆ ಪ್ರಾದೇಶಿಕ ಆಯುಕ್ತರುಗಳಿಂದ ಜೇಷ್ಠತಾ ಪಟ್ಟಿಯನ್ನು ತಯಾರಿಸಿ ಕಳುಹಿಸುವಂತೆ ಸೂಚಿಸಿದ್ದು, ಬಂದ ನಂತರ ಕ್ರಮವಹಿಸಲಾಗುವುದು.	

ಕ್ರ. ಸಂ	ರಾಜ್ಯ ಮಟ್ಟದ ಕರಡುಜೇಷ್ಠತಾ ಪಟ್ಟಿಯ ಸಂಖ್ಯೆ	ಹೆಸರು	ಕರಡು ಜೇಷ್ಠತಾ ಪಟ್ಟಿಗೆ ಸಲ್ಲಿಸಿರುವ ಆಕ್ಷೇಪಣೆ	ಆಕ್ಷೇಪಣೆ ತೆಗೆದುಕೊಂಡಿರುವ ಕ್ರಮ	ಷರಾ
52		ಜಿ.ಬಿ.ನಾಗಭೂಷಣ	ಸರ್ಕಾರದ ಅಧಿಕೃತ ಜ್ಞಾಪನ ಕಂಞ 133 ಬಿಎಂಎಂ 2013 ದಿ: 27-05-2014 ರಲ್ಲಿ ದಿ: 08.10.2003 ಕ್ಕೆ ಅರ್ಹತಾ ದಿನಾಂಕ ನೀಡಿ ರಾಜ್ಯ ಮಟ್ಟದ ಜೇಷ್ಠತಾ ಕ್ರ.ಸಂ. 6848ಎ ಎಂದು ನಿಗದಿಪಡಿಸಿದ್ದು, ಅಂತಿಮ ಜೇಷ್ಠತಾ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಕೋರಿದೆ	ಅಂತಿಮ ಜೇಷ್ಠತಾ ಪಟ್ಟಿಯಲ್ಲಿ 6848ಎ ರಲ್ಲಿ ಸೇರ್ಪಡೆ ಮಾಡಲಾಗಿದೆ.	
53		ಬಸಲಿಂಗಪ್ಪ ನೈಕೋಡಿ ಶಿರಸ್ತೇದಾರ	ಸರ್ಕಾರದ ಅಧಿಕೃತ ಜ್ಞಾಪನ ಕಂಞ 54 ಬಿಎಂಎಂ 2014 ದಿ: 27-03-2014 ರಲ್ಲಿ ದಿ: 22.11.1998 ಕ್ಕೆ ಅರ್ಹತಾ ದಿನಾಂಕ ನೀಡಿ ರಾಜ್ಯ ಮಟ್ಟದ ಜೇಷ್ಠತಾ ಕ್ರ.ಸಂ. 6848ಎ ಎಂದು ನಿಗದಿಪಡಿಸಿದ್ದು, ಅಂತಿಮ ಜೇಷ್ಠತಾ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಕೋರಿದೆ	ಅಂತಿಮ ಜೇಷ್ಠತಾ ಪಟ್ಟಿಯಲ್ಲಿ 6060ಎ ರಲ್ಲಿ ಸೇರ್ಪಡೆ ಮಾಡಲಾಗಿದೆ.	
54		1)ಶ್ರೀ ಪಿ.ಎ.ಹಿರೇಮಠ, 2)ಎನ್.ಎಸ್. ಕರಡಿ, 3)ಎಸ್.ಡಿ. ರಾಜನಾಳ, 4)ಕೆ.ಸಿ.ಹೊಸಮಠ, 5)ಶ್ರೀಮತಿ ಎ.ಬಿ.ಶೆಟ್ಟರ್, 6)ಜೆ.ಜಿ.ಮಜ್ಜಿಗಿ, 7)ಎಂ.ಆರ್.ಕುಲಕರ್ಣಿ, 8)ಸಿ.ವಿ.ಪಾಟೀಲ್, 9)ಪಿ.ಸಿ.ಹುಚ್ಚಣ್ಣವರ, 10)ವೈ.ಆರ್.ಪಾಟೀಲ್,	ಸರ್ಕಾರದ ತಿದ್ದುಪಡಿ ಸಂಖ್ಯೆ:ಕಂಞ: 178 :ಬಿಎಂಎಂ:2012, ದಿನಾಂಕ: 23.09.2013 ರಂತೆ ಅರ್ಹತಾ ದಿನಾಂಕವನ್ನು 31.05.2006 ನಿಗದಿಪಡಿಸಿದ್ದು ಅದರಂತೆ ಜೇಷ್ಠತಾ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಕೋರಿರುತ್ತಾರೆ.	ಸರ್ಕಾರದ ತಿದ್ದುಪಡಿ ಸಂಖ್ಯೆ:ಕಂಞ: 178 :ಬಿಎಂಎಂ:2012, ದಿನಾಂಕ: 23.09.2013 ರಂತೆ ನೌಕರರ ಹೆಸರನ್ನು ಜೇಷ್ಠತಾ ಕ್ರಮಸಂಖ್ಯೆ 7165 ಎ, ಬಿ. ಸಿ, ಡಿ. ಇ ಎಫ್, ಜಿ, ಹೆಚ್, ಆರ್, ಜಿ. ರಲ್ಲಿ ಸೇರ್ಪಡೆ ಮಾಡಲಾಗಿದೆ	

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ.ಭಾನುಮತಿ

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಸೇವೆಗಳು-ಎ)

ಕಚೇರಿ ದೂರವಾಣಿ-22032332

PROCEEDINGS OF THE COMMISSIONER OF COMMERCIAL TAXES (KARNATAKA), BANGALORE

- Present:** Sri Ajay Seth, IAS,
Commissioner of Commercial Taxes
(Karnataka), Bangalore.
- Sub:** KVAT Act, 2003 - Issue of clarification on rate of tax on
'Gear Box meant for Hydro turbine devices' - reg.
- Ref:** Application dated 18.03.2014 of M/s Triveni Engineering
and Industries Limited, Mysore, filed under Section 59(4)
of Karnataka Value Added Tax Act, 2003.

Preamble:

The applicant M/s Triveni Engineering and Industries Limited, Plot No.1, 2, 3, Belagola Industrial Area, KRS Road, Metagalli Post, Mysore - 570 016 is a registered dealer under the Karnataka Value Added Taxes Act, 2003 vide TIN-29900069066 and engaged in the manufacture of Gear boxes for various industrial segments. The Company is currently discharging VAT at the rate of 14.5% on the 'Gear boxes' under Section 4(1)(b) of the KVAT Act, 2003 and has now sought clarification on applicability of rate of tax on manufacture of gear boxes manufactured and used solely for the purpose of use in the Hydro Turbine devices. The applicant is of the view that Hydro Turbine gear box is essential part of Hydro Turbine device and accordingly such gear boxes are eligible for classification under Sl.No.80 of Third Schedule to the KVAT Act, and accordingly eligible for lower rate of VAT @ 5.5% as parts of renewable energy devices. The description of goods in the said entry is as under.

"80. Renewable energy devices and parts thereof."

2. Sri Raman Kumar, Authorized Signatory of the applicant-company appeared before the undersigned on 03.04.2014 and submitted arguments in support of the view taken by the applicant and prayed for holding that HT gear boxes qualify as part of Hydro turbine gear boxes i.e. renewable energy devices.

3. The arguments of the learned Authorized Signatory, in brief, are as under:-

(a) A gear box is a device which use gears and gear trains to provide speed and torque conversions from a rotating power source to another device. Gear boxes have found use in a wide variety of application. HT gear boxes are manufactured as per project specific requirements, to form part of renewable energy devices i.e. Hydro turbine device. The HT gear boxes are used in Hydro turbine device as speed increasers which are assembled between Hydro turbine (Driver) and Alternator (Driven). The input speed in such gear boxes ranges from 75 to 300 Revolutions per Minute (RPM) and hence these gear boxes are high torque machines. These gear boxes are an essential part of the Hydro turbine device i.e. renewable energy device, in the absence of which the Hydro turbine device cannot function. Hence, the H.T. Gear box manufactured by them from an integral part of Hydro turbine device, since such gear boxes are installed to perform certain critical function of the hydro turbine.

(b) HT gear boxes are highly sophisticated and specialized products in the sense they are custom made products for Hydro turbine devices, which themselves are specialized device. Accordingly, such HT gear boxes which are designed for application in the Hydro turbine devices cannot be used in other equipments.

(c) The following are the essential characteristics of HT gear box.

(i) There is huge amount of thrust load generated from the hydro turbine which acts in the spherical roller thrust bearings assembled in the gear box. These high thrust loads are not present in any other type of speed increaser gear boxes.

(ii) HT gear boxes are bulky to accommodate the thrust load on it. All gear boxes for Hydro Turbine device has high weight power ratio compared to the other gear boxes. Due to the unique technology and the volume of the HT gear boxes, they can be used only with the hydro turbine devices and not in any other equipment.

(d) Earlier on the request made by the applicant with regard to the applicability of rate of tax on gear boxes vide letter dated 27.04.2011, it was clarified vide clarification No.CLR.CR-30/2011-12 dated 23rd August, 2011 stating that "gear boxes covered under CET Code 8483.40.00 are liable to tax at 14% under Section 4(1)(b) of the KVAT Act, 2003. However, the current application is for seeking clarification on the classification of gear boxes meant solely for the purpose of Hydro turbine devices i.e. renewable energy devices. Such gear boxes are main parts of Hydro turbine device without which the Hydro Turbine device cannot function.

4. The learned Authorized Signatory has placed reliance on the following judicial pronouncements in determining as to whether a particular component constitutes part of a particular product or not.

(i) State of Madras Vs. R.M.Krishnaswami Naidu reported in (1970) 26 STC 42 (SC)

(ii) Paul Lazar Vs. State of Kerala (1997) 40 STC 437 (Kerala)

(iii) Commissioner of Commercial Taxes Vs. Rumudam Publication Pvt. Ltd. (1997) 96 ELT 226 (SC)

(iv) Indian Tool Manufacturer Vs. Asst.Collector of Central Excise, Nasik (1994) 74 ELT 12 (SC), 1994 (Supp.)3 SCC 632

5. The applicant-Company has relied on the clarification provided to M/s Boving Fouress Limited by the Commissioner of Commercial Taxes on the rate of tax applicable on "Renewable Energy Devices and its parts vide clarification No.CL.CR-239/2006-07 dated 22nd May, 2007 wherein it has been clarified that the rate applicable to SI.No.80 of Third Schedule. The HT gears manufactured by them are used by M/s Boving Fouress Limited solely for purpose of Hydro turbine devices.

6. The applicant-Company has also submitted an expert opinion obtained from an independent Chartered Engineer by name Sri Prakash.S.Mogal who in his opinion dated 31.01.2014 has stated as under.

- (a) Gear box used for hydro power generators are essential part of the hydro power generation equipment. Hydro power generators would not be able to perform the required functions in the absence of such gear boxes.
- (b) Such gear boxes are specifically designed and customized to meet the technical requirements of Hydro power generation plant and cannot be used for any other purpose.

It is therefore gear boxes used for hydro turbines and parts of Hydro power generators i.e. renewable energy devise.

7. The matter is examined.

(a) The nature of goods at the time of sale alone is relevant and not the subsequent use for the purpose of levy of tax. Therefore, 'Gear box' sold by the applicant is liable to tax as such i.e. as gear box and not as part of the Renewable Energy equipment, which may be the purpose for which it is put to use. Reliance is placed on the following judgments in support of this view. In the case of Mysore Agro Service Centre Vs. State of Karnataka cited on 90 STC 401 (HC)(DB), the Hon'ble High Court has held that an article cannot be taxed depending on their uses in individual cases. Ammonium nitrate is basically a chemical compound used for many purposes and in different fields, such as (i) Chemical Fertilizer Manufacturing Industry, (ii) Explosive Devices Manufacturing Industry, (iii) Petroleum Industry, (iv) Instant Cold Packing Industry.

It would, therefore be wrong to presume that, since Ammonium nitrate is used to obtain chemical fertilizer by dissolving in water it can be classified as a chemical fertilizer. When ammonium nitrate has more than one use, it is not correct to hold that Ammonium nitrate is a chemical fertilizer neglecting its other uses. This decision has been followed in subsequent judgment rendered by the Division Bench of the Hon'ble High Court in the case of M/s Aiswarya Enterprises, Bangalore Vs. Commissioner of Commercial Taxes reported in 2010 (68) Kar LI 621 (HC) (DB). The ratio of these judgments squarely applies to Gear boxes, which are used in the Motor Vehicles, Machineries, Power generation plants.

(b) In the case of The Asst. Commissioner of Commercial Taxes-cum-Entry Tax Vs. M/s Mysore Industrial Supplies, reported in 1997 (42) Kar.L.J.150 (HC), the Division Bench of the Hon'ble High Court of Karnataka while dealing with the question that arose for consideration as to whether "ball-bearing" would come within the ambit of "Industrial Machinery and parts and accessories thereof" for the purpose of levy of entry tax under the Karnataka Tax on Entry of Goods Act, 1979 ruled that, for the exigibility of tax under the Act, it is the condition and nature of the goods at the time of entry into local area that is material. The subsequent use to which a particular goods is put to is also immaterial. Ball bearing is used to reduce friction caused by mechanical motion and is used in house-hold appliances, vehicles, toys and in industrial machinery too. Its use in industrial machinery by itself is not determinative of its classification as "Industrial machinery or parts and accessories thereof". In common parlance it is not understood as parts or accessories of industrial machinery.

(c) In the case of Asst.Commissioner of Entry Tax Vs. Mysore Sale Corporation reported in (1992) 84 STC 461 a question arose as to whether sewing machines could be subjected to tax as Industrial Machinery. The court came to the conclusion that it is the nature of the goods at the time of entry that is material and it is not the subsequent use that is material for the purpose of exigibility to tax under the Act. It was further held as follows:

"Thus, we hold that use of a particular sewing machine either for a garment factory or for domestic purpose will not have any bearing with regard to a taxable event. From this point of view, we fully agree with the learned Single Judge and hold that the sewing machines were not exigible to levy of entry tax as industrial machinery under Entry 7."

(d) The decision relied upon by the applicant in the case of Paul Lazar VS State of Kerala does not help him in any way, as in this case. The Kerala High Court held that though copper wires are used as one of the materials in the production of electrical transformers, it cannot be termed as a component part of such item.

In the case of R.M. Krishnaswamy Naidu and others VS State of Madras the issue decided was whether groundnut oil was an identifiable component of vanaspathy since the presence of groundnut oil could be identified by chemical tests. This issue does not assist the stand of the applicant even remotely.

ORDER NO.CLR.CR-169/2013-14 DATED 24.06.2014

In the circumstances, it is clarified that all kinds of Gear boxes are liable to tax at 14.5% as unscheduled goods under Section 4(1)(b)(iii) of the KVAT Act, 2003.

AJAY SETH

Commissioner of Commercial Taxes,
(Karnataka), Bangalore

PR-489

SC-100

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
BANGALORE WATER SUPPLY & SEWERAGE BOARD
NOTIFICATION

ಸಂ. ಬೆಂ.ಜ.ಮಂ. ಮು.ಆ.ಅ-ಕಾ /311/06-2011-12/1600/2014-15, ಬೆಂಗಳೂರು ದಿನಾಂಕ: 01-08-2014

Subject: Absorption the services of Smt L. Bhagyalakshmi, Manager(Legal), KSFC to the Board services in the post of Asst. Law Officer- Reg.

- Ref:**
- 1) Proceedings of the Board meeting held on 06-11-2013.
 - 2) Letter addressed to Govt. ಸಂಖ್ಯೆ. ಬೆಂಜಮಂ/ಮುಆಅ-ಕಾ/ಸಿ.ಗು-6/3616/2013-14 ದಿನಾಂಕ 20-12-2013.
 - 3) Letter from Govt. ಸಂ. ನಅಇ 05 ಎಂ.ಎನ್.ಐ 2014 ದಿನಾಂಕ: 23-5-2014.
 - 4) Proceedings of the Board meeting held on 06-06-2014.
 - 5) Draft Notification published in Karnataka Gazette dated: 17-7-2014.
 - 6) Approval of the Chairman dated: 01-08-2014.

Whereas the draft of the regulations of BWSSB Act-1964 (Absorption of Smt. L. Bhagyalakshmi, Manager(Legal) on deputation basis in the Bangalore Water Supply and Sewerage Board) Regulation 2014. Was published as required by the sub section (1) of Regulation-88 of the BWSSB Act-1964 in Notification No.BWSSB/CH/CAO-S/311-06-2011/1111/2014-15 dated 3-7-2014 in Part-3 of Karnataka Gazette, dated 17-7-2014 with prior approval of the Government vide letter No. ನ.ಅ.ಇ 05 ಎಂ.ಎನ್.ಐ 2014 ದಿನಾಂಕ: 23-5-2014 inviting objections and suggestions from all persons likely to be affected thereby within 15 days from the date of its publication in the Official Gazette.

And whereas the said Gazette was made available to the officers/staff of the BWSSB and public on 17-7-2014.

And whereas, the objections and suggestions received by the Board on the said draft have been considered.

Now, therefore in exercise of the power conferred by sub-section(2) of Regulation-88 of the BWSSB Act-1964. The Bangalore Water Supply and Sewerage Board makes the following Regulations, namely:

REGULATIONS

1. Title and commencement:

(a) These regulations may be called the Bangalore Water Supply and Sewerage Board (Absorption of Manager (Legal) appointed on deputation basis in Bangalore Water Supply and Sewerage Board) Regulations, 2014.

(b) They shall come into force from the date of its publication in the Official Gazette.

2. Definitions: In these regulations unless the context otherwise requires:-

(a) 'Act' means the Bangalore Water Supply and Sewerage Act, 1964
 (Karnataka Act 36 of 1964).

- I. **"Deputation of Manager (Legal)"** means an officer appointed in the Bangalore Water Supply and Sewerage Board on deputation basis from the Karnataka State Finance Corporation.
- II. **"Schedule"** means schedule appended to these regulations.
- III. Other words and expressions used in these rules but not defined shall have the same meaning respectively assigned to them in the Act.

3. Absorption of Manager (Legal) on deputation in the Bangalore Water Supply and Sewerage Board:

(1) Notwithstanding anything contained, in the Bangalore Water Supply and Sewerage Board (Cadre and Recruitment) Regulations, 1981 or any other rules or regulations made or deemed to have been made under the provisions of the Bangalore Water Supply Act, 1964, governing the method of recruitment of the employees of Board, the Manager (Legal) appointed on deputation from the Karnataka State Finance Corporation specified in Column (2) of the schedule and who has been continued as such from 1st March 2014 is absorbed in the equivalent category of post with scale of pay specified in columns (5) and (6) thereof respectively, in the Bangalore Water Supply and Sewerage Board services.

The absorption is subject to fulfillment of following:

- i. If he/she was disqualified for appointment under the Karnataka Civil Services (General Recruitment) Rules 1977 on the date of his/her appointment as an Manager (Legal) in the Karnataka State Finance Corporation.
- ii. If he/she does not possess the minimum academic qualification, if any, specified in the rules or regulations of recruitment applicable for the recruitment to the post in which he/she is absorbed .

4. Pay, Pension, Leave and Seniority of Persons absorbed under these regulations:- Notwithstanding anything contained in the rules or regulations governing the salary Allowances and Conditions of Service of the employees of the Board:

(a) The basic pay shall be fixed in the pay scale applicable to the category of post in which she is absorbed under rule 3 shall ensure no loss of pay or salary drawn immediately before absorption.

(b) The service rendered in KSFC shall count only for purpose of leave and not for pension and seniority

(c) The Services rendered in the Board on deputation as Manager (Legal) prior to the date of absorption shall count for the purpose of leave etc. and not for the purpose of seniority.

(d) The service rendered in KSFC prior to the date of deputation shall count for purpose of gratuity subject to transfer of gratuity amount by KSFC for the service rendered in KSFC.

SCHEDULE

(see regulation 3)

Sl.No	Name of the Officer	Designation	Date of Deputation in the Board	Post in which absorbed	Scale of pay of the post in which absorbed.
1	2	3	4	5	6
01	L. Bhagyalakshmi	Manager (Legal)	3/3/2006	Assistant Law Officer	16690-35690 (pay scale of 2008 of BWSSB) equivalent grade/ rank of the post of APM and AWO.

PD. 68
SC.100

Chief Administrative Officer,
Cum Secretary,
BWSSB